
ಕೊಡಗು ಸಂಗಾತಿ

ಜೂನ್ 1 ರಿಂದ 30, 2004 ಪಾಕ್ಷಿಕ ಪತ್ರಿಕೆ (ಜೇಶ 18-31 , ಕಾರ್ತಿಂಗ 1-16)

12058, ಸಂಗಾತಿ ನಿಲಯ, ವಿಜಯನಗರ 4ನೇ ಹಂತ, 2ನೇ ಘಟಕ, ಹಿನ್‌ಕಲ್ ಅಂಚೆ, ಮೈಸೂರು - ೫೭೦ ೦೧೭

ಸಂಪಾದಕಿ : ಪಟ್ಟಡ ಶೀಲಾಮಣಿ RNI No. : 10-01-96 TCI Kar. 09592 ಕನ್ನಡ ಮತ್ತು ಅರೆಭಾಷೆಲಿ ಪ್ರಕಟಿತ

KA / SK / MYS / 88 / 2003-05, ಸಂಪುಟ : 8 ಸಂಚಿಕೆ : 5-6 ಪುಟಗಳು : 24 ಬೆಲೆ : 12-00 ರೂ.



: ಲೇಖನ ಒಳಪುಟದಲ್ಲಿ

ನವ ಭಾರತದ ನೂತನ ಪ್ರಧಾನ ಮಂತ್ರಿ

ಡಾ. ಮನಮೋಹನ್ ಸಿಂಗ್

ಶುಭ ಅಭಿನಂದನೆಗಳು



ಶ್ರೀ ಕೊಂಬಾರನ ಜಿ. ಬೋಪಯ್ಯ



ಶ್ರೀ ಬಿ. ಎ. ಜೀವಿಜಯ



ಶ್ರೀ ದೇವರ ಗುಂಡ ಸದಾನಂದಗೌಡ

2004 ನೇ ಇಸವಿಯ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾಗಿರುವ ಮಡಿಕೇರಿ ವಿಧಾ ಸಭಾ ಕ್ಷೇತ್ರದಿಂದ ಶ್ರೀ ಕೊಂಬಾರನ ಜಿ. ಬೋಪಯ್ಯನವರು, ಸೋಮವಾರಪೇಟೆ ಕ್ಷೇತ್ರದಿಂದ ಶ್ರೀ ಬಿ. ಎ. ಜೀವಿಜಯನವರು ಅಲ್ಲದೆ ಮಂಗಳೂರು ಮತ್ತು ಕೊಡಗು ಲೋಕ ಸಭಾ ಕ್ಷೇತ್ರದಿಂದ ಚುನಾಯಿತರಾಗಿರುವ ಶ್ರೀ ದೇವರ ಗುಂಡ ಸದಾನಂದಗೌಡರಿಗೆ ನಮ್ಮ ಮತ್ತು ಜನಾಂಗದ ಆತ್ಮೀಯ ಹೃತ್ಪೂರ್ವಕ ಅಭಿನಂದನೆಗಳು. ನೀವುಗಳಿಗೆ ಸಿಕ್ಕಿದ ಈ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿ, ನಾಡಿಗೆ ಉತ್ತಮ ಸೇವೆ ಸಲ್ಲಿಸುವಲ್ಲಿ ಆ ಕುಲಗುರು ವೆಂಕಟರಮಣ, ತಾಯಿ ಶಾರದೆ, ಕಾವೇರಿ ಹಾಗೂ ಇಗ್ಗುತಪ್ಪನವರ ಕೃಪಾಕಟಾಕ್ಷೆ ಸದಾ ಇರಲೆಂಬುದಾಗಿ ಜನಾಂಗದ ಪರವಾಗಿ ಶುಭ ಹಾರೈಸುವೆವು.

-ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿ ಸದಸ್ಯರು, ಗೌಡ ಸಮಾಜ, ಮಡಿಕೇರಿ. ದೂರವಾಣಿ : 229906

ಅಭಿನಂದನೆಗಳು



ಶ್ರೀಮತಿ ಬೇಬಿ ಮುತ್ತಪ್ಪ

ಬೇಬಿ - ಇವರು ಭಾರತೀಯ ಜೀವ ವಿಮಾ ನಿಗಮದ ಕೋಟ್ಯಾಧಿಪತಿ ಸಾಧನೆ ಮಾಡಿದ್ದಾರೆ. ಇವರಿಗೆ ನಮ್ಮೆಲ್ಲರ ಹೃತ್ಪೂರ್ವಕ ಅಭಿನಂದನೆಗಳು.

ಪತಿ : ಕೊಂಪುಳೀರ ಮುತ್ತಪ್ಪ, 5/2 ಗ್ರೌಂಡ್ ಫ್ಲೋರ್, 1ನೇ ಮೈನ್ ರೋಡ್,
5ನೇ ಕ್ರಾಸ್, ಗೋವಿಂದರಾಜ್ ನಗರ, ಬೆಂಗಳೂರು - 560 040
Phone : 23301582, Mobile : 94480 71585

ಕೃತಜ್ಞತೆ ಮತ್ತು ಆಹ್ವಾನ



ನಂಗಾರು ಚೆಟ್ಟೀಯಪ್ಪ
ರಾಮಯ್ಯ

ಜನನ : 15-5-1937
ಮರಣ : 26-5-2004

ನಮ್ಮ ಪತಿ ನಂಗಾರು ರಾಮಯ್ಯನವರು ದಿನಾಂಕ 26-5-2004ರ ಬುಧವಾರ ದಿನ ವೈಕುಂಠವಾಸಿಯಾದ ಈ ಸಂದರ್ಭದಲ್ಲಿ ಕುಟುಂಬಸ್ಥರು, ನಮ್ಮ ಬಂಧುಗಳು, ನೆಂಟರಿಸ್ಟರು, ಆಪ್ತರು, ಹಿತೈಷಿಗಳು, ಪತಿಯವರ ಸ್ನೇಹಿತರು ಹಾಗೂ ನಮ್ಮೆಲ್ಲರ ಸಹಪಾಠಿಗಳು ಬಂಧು ಮೃತರ ಅಪರ ಕ್ರಿಯಾಧಿಗಳಲ್ಲಿ ಪಾಲ್ಗೊಂಡು ಸಹಕರಿಸಿದ ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾವುಗಳೆಲ್ಲರು ಚಿರಋಣಿಗಳು. ಅಂತೆಯೇ ಮೃತರ ತಿಥಿ ಕರ್ಮಾಂತರವು ದಿನಾಂಕ 11-6-2004 ರ ಶುಕ್ರವಾರ ಬೆಳಿಗ್ಗೆ 11 ಘಂಟೆಗೆ ಮಡಿಕೇರಿ ಮೇಲಿನ ಗೌಡ ಸಮಾಜದಲ್ಲಿ ನಡೆಯಲಿರುವುದರಿಂದ ಆಹ್ವಾನ ಪತ್ರಿಕೆ ಸಿಗದವರು ಇದನ್ನೆ ವೈಯಕ್ತಿಕ ಆಮಂತ್ರಣವೆಂದು ಪರಿಗಣಿಸಿ, ಆಗಮಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರುವಂತೆ ಪ್ರಾರ್ಥಿಸುತ್ತೇವೆ.

- ದುಃಖ ತಪ್ತ ಪತ್ನಿಯರು : ಪೊನ್ನಮ್ಮ ಮತ್ತು ದೇವಮ್ಮ, ಮಕ್ಕಳು ಹಾಗೂ ಕುಟುಂಬಸ್ಥರು.
ದೂರವಾಣಿ : 08272/220140 / 0821/2472967

2004, ಜೂನ್ 1 ರಿಂದ 30ರ ತನಕ

ಒಳನೋಟ

ಚಂದಾ ಕಳುಹಿಸುವ ಮತ್ತು ಜಾಹೀರಾತು ಪ್ರಸಾರ ಕಛೇರಿ ಮತ್ತು ಕೋರಿಯರ್ ಸರ್ವಿಸ್ ಇತ್ಯಾದಿ	ಕೊಡಗು ಸಂಗಾತಿ, 12058, ಸಂಗಾತಿ ನಿಲಯ, ವಿಜಯನಗರ 4ನೇ ಹಂತ, 2ನೇ ಘಟಕ, ಹಿನಕಲ್ ಅಂಚೆ, ಮೈಸೂರು - 17. ಫೋನ್: 0821/2404290
	ಕುಂಟುಪುಣಿ ರಾಮಕೃಷ್ಣ, ಕಾವೇರಿ ಆಟೋಮೊಬೈಲ್, ರಿಂಗ್‌ರೋಡ್ ಸರ್ಕಲ್, ಹಿನಕಲ್ ಅಂಚೆ, ಮೈಸೂರು - 17 Mobile : 94483-90855
ಮಡಿಕೇರಿಯಲ್ಲಿ ಸಂಗಾತಿ ಕಛೇರಿ ಚಿಪ್ಪ, ಹಸೆಮಣೆ ಪುಸ್ತಕ / ಚಾಂಪಾ ಶುಭಾಶಯ ಕಾರ್ಡ್ಸ್ / ಕುರುಂಜಿಯವರ ಕ್ಯಾಸೆಟ್ಸ್ ಅಮುರ್ರ್ಶೀ ಸ್ಮರಣ ಸಂಚಿಕೆ ಇತ್ಯಾದಿ ಲಭ್ಯ. :	ಕೊಡಗು ಸಂಗಾತಿ C/o ಪಾಂಡನ ಕಾಂಪೌಂಡ್, 21/4, (1), ಅಪ್ಪಯ್ಯ ಗೌಡ ರಸ್ತೆ, ಜೂನಿಯರ್ ಕಾಲೇಜು ಹತ್ತಿರ, ಮಡಿಕೇರಿ - 571 201 ಬೈತಡ್ಕ ಜಾನಕಿ ಬೆಳ್ಯಪ್ಪ ಫೋನ್ : 228047 ಪಾಂಡನ ರತಿ ಚಂದ್ರಶೇಖರ್ ಫೋನ್ : 228380
ವಿರಾಜಪೇಟೆ	ಬಾರಿಕೆ ಮನೋಜ್‌ಕುಮಾರ್, ಇಗ್ಗುತ್ತಪ್ಪ ಕೋಲ್ಡ್ ಸ್ಟೋರ್, ಖಾಸಗಿ ಬಸ್ ನಿಲ್ದಾಣ, ವೀರಾಜಪೇಟೆ ಫೋನ್ : 08274/256591
ಕುಶಾಲ ನಗರ	ಕುಂಭಗೌಡನ ಸೋಮಣ್ಣ, ಮಯೂರ ಕೋಲ್ಡ್ ಸ್ಟೋರೇಜ್, ಮುಖ್ಯ ರಸ್ತೆ, ಕುಶಾಲನಗರ - 571 234 ಫೋನ್ : 08276/273370
ಬೆಂಗಳೂರು ಮಹಾನಗರ	ನಂಗಾರು ಮೋದನ ಪ್ರಿಯ, ನಂ. 11, ಮೊದಲನೆ ಅಡ್ಡ ರಸ್ತೆ, ಪೆಮ್ಮಯ್ಯ ಬ್ಲಾಕ್, ಜೇಸಿನಗರ, ಬೆಂಗಳೂರು -560 006 Mobile : 94482 25160

ಚಂದಾ ವಿವರ : ಜೀವಾವಧಿ ಸದಸ್ಯತನ - 3000 ರೂ. ವಾರ್ಷಿಕ ಚಂದಾ - 150 ರೂ. (ಅಂಚೆ ವೆಚ್ಚ ಸೇರಿ),

ಕೊಡಗು ಸಂಗಾತಿಯನ್ನು ಒಲೆಗೊಂದರಂತೆ ಸದಸ್ಯರಾಗಿ ಕೊಂಡು ಓದಲು ಮರೆಯದಿರಿ.

ಸಂಪಾದಕೀಯ : ಸ್ಥಿರತೆ ಇಲ್ಲದ ರಾಜಕೀಯ ಪಕ್ಷಗಳು

ಒಂದು ದೇಶದ ಪ್ರಜಾ ಪ್ರಭುತ್ವವು ಆ ದೇಶದ ರಾಜಕೀಯ ಪಕ್ಷಗಳ ಮೇಲೆ ನಿಂತಿವೆ. ಸ್ವಾತಂತ್ರ್ಯ ಬಂದು 57 ವರ್ಷಗಳು ಕಳೆದರೂ, ಭಾರತದಲ್ಲಿ ರಾಜಕೀಯ ಪಕ್ಷಗಳು ಸ್ಥಿರತೆಯನ್ನು ಬೆಳೆಸಿಕೊಂಡಿಲ್ಲ. ಇದು ರಾಷ್ಟ್ರದ ಅಪಾಯಕಾರಿ ಬೆಳವಣಿಗೆಯಾಗಿದೆ.

ಇದಕ್ಕೆ ಕಾರಣ ಆಯಾಯ ರಾಜಕೀಯ ಪಕ್ಷಗಳಲ್ಲಿ ರಾಷ್ಟ್ರ ವ್ಯಾಪ್ತಿ ಮುಂದಾಳ್ತನ ಇಲ್ಲದಿರುವುದೇ ಕಾರಣವಾಗಿದೆ. ಇದಲ್ಲದೆ ಕೆಲವು ಪ್ರದೇಶಗಳಲ್ಲಿ ಪ್ರಾದೇಶಿಕ ಪಕ್ಷಗಳು ಹುಟ್ಟಿ ಆ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದು ಇಂತಹ ಪಕ್ಷಗಳು ರಾಷ್ಟ್ರ ಮಟ್ಟದಲ್ಲಿ ಒಗ್ಗೂಡದೆ ರಾಷ್ಟ್ರದ ಒಗ್ಗಟ್ಟಿಗೆ ಮಾರಕವಾಗಿದೆ. ಇದೊಂದು ದುರದೃಷ್ಟಕರ ಬೆಳವಣಿಗೆಯಾಗಿದೆ.

ರಾಷ್ಟ್ರ ಪ್ರೇಮವಿರುವ ವ್ಯಕ್ತಿಗಳು ವಿರಳವಾಗಿರುವುದೆ ಇದಕ್ಕೆ ಕಾರಣವಾಗಿದೆ. ಅಲ್ಲದೆ ಉತ್ತರ ಭಾರತದ ಪ್ರಧಾನಿಗಳು ದಕ್ಷಿಣ ಭಾರತದ ಪ್ರವಾಸ ಮಾಡಿದಾಗಲೂ ಸಹ ಅವರು ಹಿಂದಿಯಲ್ಲೆ ಭಾಷಣ ಮಾಡುವುದರಿಂದ ದಕ್ಷಿಣ ಭಾರತದ ಜನರಿಗೆ ಹಿಂದಿಯನ್ನು ಹೇರುವ ಭಾವನೆ ಬಾಸವಾಗುತ್ತದೆ. ಪ್ರಧಾನಿಗಳು ಹೆಚ್ಚೆಚ್ಚು ಭಾಷೆಗಳಲ್ಲಿ ಮಾತನಾಡಿದರೆ ಇನ್ನೂ ಅನುಕೂಲವಾಗುವುದು. ಗಾಂಧೀಜೀ, ನೆಹರು, ಇಂದಿರಾಗಾಂಧಿ ಮುಂತಾದವರು ಉತ್ತರ ಭಾರತಕ್ಕೆ ಸೇರಿದವರಾದರೂ ದಕ್ಷಿಣ ಭಾರತದಲ್ಲಿನ ಜನರಿಗೆ ಅರ್ಥವಾಗುವಂತೆ ಇಂಗ್ಲೀಷ್‌ನಲ್ಲಿ ಭಾಷಣ ಮಾಡುತ್ತಿದ್ದರು. ಇದು ಮುಖ್ಯವಾದ ಅಂಶ. ಇದನ್ನು ರಾಜಕೀಯ ಧುರೀಣರು ಮನಗೊಳ್ಳಬೇಕು.

ಇದಲ್ಲದೆ ಆಯಾಯ ರಾಜಕೀಯ ಪಕ್ಷದ ಮುಂದಾಳುಗಳು ಬರೆ ಅಧಿಕಾರ ಪಡೆಯುವ ಗುರಿಯನ್ನು ಇಟ್ಟುಕೊಂಡು ರಾಜಕೀಯ ಮಾಡಿದರೆ ಈಗಿನ ಪರಿಸ್ಥಿತಿಗೆ ಕಾರಣವಾಗುತ್ತದೆ. ರಾಜಕೀಯ ಪಕ್ಷದ ಮುಖಂಡರು ತಮ್ಮ ಪಕ್ಷದ ಸಿದ್ಧಾಂತಕ್ಕಾಗಿ ರಾಷ್ಟ್ರದ ಶ್ರೇಯಸ್ಸಿಗಾಗಿ ದುಡಿದರೆ ಮಾತ್ರ ಭಾರತೀಯ ಪ್ರಜಾ ಪ್ರಭುತ್ವ ಉಳಿಯುತ್ತದೆ.

ಈ ಸರ್ತಿಯ ಸಾರ್ವಜನಿಕ ಚುನಾವಣೆಯಲ್ಲಿ 37 ಕ್ಕೂ ಹೆಚ್ಚು ಪಕ್ಷಗಳು ಲೋಕ ಸಭೆಯಲ್ಲಿಯೂ, ರಾಜ್ಯದ ವಿಧಾನ ಸಭೆಗಳಲ್ಲಿ ಹಲವಾರು ಪಕ್ಷಗಳು ಆಡಳಿತದ ಅಧಿಕಾರಕ್ಕಾಗಿ ಪ್ರಯತ್ನಿಸಿದ ಫಲವಾಗಿ ಪಕ್ಷಗಳು ಬಹುಮತ ಪಡೆಯದೆ ಇರುವುದು ನಮ್ಮ ದುರದೃಷ್ಟಕರವಾಗಿದೆ. ನಾಯಿಕೊಡೆಗಳಂತೆ ಪಕ್ಷಗಳನ್ನು ಹುಟ್ಟಿಸಿ, ಇಂದಿದ್ದೂ ನಾಳೆಗೆ ಮುದುಡಿ ಹೋಗುವ ಪಕ್ಷಗಳಿಗೆ ಆಸ್ಪದ ನೀಡದೆ, ರಾಷ್ಟ್ರೀಯ ಏಕತೆ, ಸ್ಥಿರತೆ, ಐಕ್ಯತೆ ದೃಷ್ಟಿಯಿಂದ ಕೇವಲ ಎರಡು ಅಥವಾ ಮೂರು ಪಕ್ಷಗಳಿಗೆ ಸ್ಥಿಮಿತಗೊಳಿಸಿ ಮುಂದೆ ಹೋಗುವುದು ಈ ದೇಶದ ಪ್ರಗತಿಗೆ ನಾಂದಿಯಾಗುವುದು.

ಭಾರತದ ಮಣ್ಣಿನಲ್ಲಿ ಹುಟ್ಟಿ, ಭಾರತದ ಪೌರತ್ವವಿರುವ, ಭಾರತದ ಚಿಂತನೆಯ, ಹಿತೈಷಿ ಮುತ್ಸದ್ಧಿಯರನ್ನು ದೇಶದ ಅತ್ಯುನ್ನತ ಗದ್ದುಗೆಯ ಚುಕ್ಕಾಣಿ ಹಿಡಿಯುವ ಕಾರ್ಯದಲ್ಲಿ ಈ ದೇಶದ ಪ್ರಜೆಗಳು ನಿಯೋಗಿಸಿಕೊಂಡಾಗ ಭಾರತ ದೇಶವು ಖಂಡಿತವಾಗಿಯೂ ಪ್ರಕಾಶಿಸುವುದರಲ್ಲಿ ಎರಡೂ ಮಾತಿಲ್ಲವೆಂದು ಸಂಗಾತಿಯ ಅಭಿಪ್ರಾಯವಾಗಿದೆ.

ಮಳೆಯ ಅಭಾವ

ಕರ್ನಾಟಕದಲ್ಲಿ ಈಗ ಮೂರು ನಾಲ್ಕು ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಮಳೆ ಆಗದೆ ಎಷ್ಟೋ ಕೆರೆಗಳು ಬತ್ತಿ ಹೋಗಿವೆ. ಇದಕ್ಕೆ ಕಾರಣ ಪರಿಸರ ಮಾಲಿನ್ಯ ಹಾಗೂ ಪರಿಸರದ ನಾಶವೇ ಕಾರಣವೆನ್ನಬಹುದು.

ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ಬೆಟ್ಟಗುಡ್ಡಗಳಲ್ಲಿ ಇರುವ ಮರಗಳನ್ನೆಲ್ಲಾ ಕಡಿದು ಕಾಫಿ ತೋಟ ಮಾಡುವುದರಿಂದಲೂ, ಶುಂಠಿ ಕೃಷಿ ಮಾಡುವುದರಿಂದಲೂ ಪರಿಸರ ಕೊಡಗಿನಲ್ಲಿ ಹಾಳಾಗಿದೆ. ಸಸ್ಯಗಳು ಯಥೇಚ್ಛವಾಗಿರುವಾಗ ಸಸ್ಯಗಳ ಮುಖಾಂತರ ಮಳೆ ನೀರು ಭೂಮಿಗೆ ಬಿದ್ದದ್ದನ್ನು ಆವಿಯಾಗಿ ಹೋಗುವುದನ್ನು ತಡೆಗಟ್ಟುತ್ತವೆ. ಹಾಗೆ ತಡೆಗಟ್ಟಿದ ನೀರು ಮಳೆ ಹೆಚ್ಚಾದಾಗ ಭೂಮಿಯಲ್ಲಿ ಬುಗ್ಗೆ ಒಡೆದು ಕೆರೆ ನದಿಗಳಲ್ಲಿ ವರ್ಷವಿಡೀ ನೀರು ಇರುವಂತೆ ಮಾಡುತ್ತದೆ. ಹಾಗಾಗಿ ಈ ತೇವಾಂಶವು ಮಳೆ ಬೀಳುವುದಕ್ಕೂ ಸಹಾಯಕವಾಗುತ್ತದೆ.

ಉದಾಹರಣೆಗೆ ಬೆಂಗಳೂರು ನಗರ ಪಾಲಿಕೆಯವರು ಹಾಗೂ ಸರ್ಕಾರದ ಅರಣ್ಯ ಇಲಾಖೆಯವರು ರಸ್ತೆ ರಸ್ತೆಗಳಲ್ಲಿ ಮರನೆಟ್ಟಿದ್ದರಿಂದ ಬೆಂಗಳೂರಿನ ಸುತ್ತ ಮುತ್ತ ಹಳ್ಳಿಗಳಿಗಿಂತ ಹೆಚ್ಚು ಮಳೆ ಬೆಂಗಳೂರಿನಲ್ಲಿ ಆಗುತ್ತದೆ. ಇದಕ್ಕೆ ಕಾರಣ ಇಲ್ಲಿನ ವನ ಪರಿಸರವೇ ಕಾರಣ. ಅದೇ ರೀತಿ ಕರ್ನಾಟಕ ಸರ್ಕಾರ ಮಾಡುತ್ತಿರುವ ಕೆರೆಗಳ ಹೂಳೆತ್ತುವ ಕ್ರಮವೂ ಇದಕ್ಕೆ ಪೂರವಾಗಿದೆ. ಅದರ ಬದಲು ದುರಾಸೆಯಿಂದ ಕೆರೆಗಳನ್ನು ಮುಚ್ಚಿ, ತೆಂಗು, ಅಡಿಕೆ, ಬಾಳೆ, ತೋಟದ ಮನೆ ಕಟ್ಟುವುದು ಪರಿಸರ ವಿನಾಶಮಾಡುವ ಕ್ರಮವಾಗಿದೆ. ನೀರನ್ನೂ ಭೂಮಿಯಲ್ಲಿ ಶೇಖರಿಸದೆ ಹೋದಲ್ಲಿ ಅಂತರ್ಜಲ ಮಟ್ಟ ಇಳಿದು ಹೋಗಿರುವ 'ಬೋರ್‌ವೆಲ್‌ಗಳು" ಬತ್ತಿ ಮುಂದಿನ ಪೀಳಿಗೆ ನೀರಿಗಾಗಿ ಬವಣೆ ಪಡಬೇಕಾಗುತ್ತದೆ.

ಕೆಲವು ಕೆರೆಗಳು ಸಾವಿರಾರು ವರ್ಷಗಳಿಂದ ಹೂಳೆತ್ತದೆ ಇರುವುದರಿಂದ ನೀರು ಸಾಕಷ್ಟು ಪ್ರಮಾಣದಲ್ಲಿ ನಿಲ್ಲದೆ ಇರುತ್ತದೆ. ಅಂತಹವುಗಳು ಕನಿಷ್ಠ 100 ವರ್ಷಗಳಿಗೊಮ್ಮೆ ಯಾದರೂ ದುರಸ್ತಿಯಾಗಬೇಕು. ಅಣೆಕಟ್ಟುಗಳನ್ನು ಸಹ ವಿಸ್ತರಿಸುವುದು, ಆಳಕ್ಕೆ ಪರಿವರ್ತಿಸುವುದು ಮುಖ್ಯವಾಗಿ ಮೆಕ್ಕಲು ಮಣ್ಣು ಕೆರೆಕಟ್ಟೆಗಳಿಗೆ, ಅಣೆಕಟ್ಟುಗಳಿಗೆ ಬರದಂತೆ ತಡೆಯುವ ಶಾಶ್ವತ ಕೆಲಸಗಳು ಆಗಬೇಕಿದೆ. ಮಳೆ ನೀರು ಕಮ್ಮಿ ಬಂದರು ಸಹ ಅದನ್ನು ಹಾಳುಗೆಡವದೆ ಸಂಗ್ರಹಿಸಿ, ಉಳಿಸಿಕೊಂಡರೆ ಖಂಡಿತ ಎರಡು ಮೂರು ಬರಗಾಲಗಳನ್ನು ಎದುರಿಸುವ ಶಕ್ತಿ ಬರಬಹುದೇನೋ ಎಂದು ಸಂಗಾತಿಯ ಅನಿಸಿಕೆ.

ಅಂಧರಿಗೆ ಬೆಳಕು ಕಾಣುವುದಿಲ್ಲ, ಅದು ದೀಪದ ತಪ್ಪಲ್ಲ

ನೂತನ ಪ್ರಧಾನಿ ಡಾ॥ ಮನಮೋಹನ್ ಸಿಂಗ್

ದಿನಾಂಕ 22-5-2004 ರಂದು ಭಾರತದ ನೂತನ ಪ್ರಧಾನಿಯಾಗಿ ಡಾ॥ ಮನಮೋಹನ್ ಸಿಂಗ್ ಅಧಿಕಾರ ಸ್ವೀಕಾರ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಒಟ್ಟು 68 ಮಂದಿ ಮಂತ್ರಿ ಪದವಿ ಪಡೆದು ಅಧಿಕಾರಕ್ಕಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇವರಲ್ಲಿ 38 ಮಂದಿ ಕೇಂದ್ರ ಸಚಿವರಾಗಿಯೂ ಉಳಿದವರು ರಾಜ್ಯ ಸಚಿವರಾಗಿಯೂ ಪ್ರಮಾಣ ವಚನ ಸ್ವೀಕರಿಸಿದರು.

ಡಾ॥ ಮನ್‌ಮೋಹನ್ ಸಿಂಗ್‌ರವರು ಈಗ ಪಾಕಿಸ್ತಾನದಲ್ಲಿರುವ ಪಶ್ಚಿಮ ಪಂಜಾಬ್ ಪ್ರಾಂತ್ಯದ ಗಾಹ್ ಎಂಬಲ್ಲಿ ಸಿಖ್ ಸಮುದಾಯದ ಗುರುಮುಖ್ ಮತ್ತು ಅಮೃತಕೌರ್ ದಂಪತಿಯವರ ಪುತ್ರರಾಗಿ 26-9-1932 ರಲ್ಲಿ ಜನಿಸಿದರು. ದಿನಾಂಕ 14-9-1958 ರಲ್ಲಿ ಗುರುಶರಣ್ ಕೌರ್ ಅವರೊಂದಿಗೆ ವಿವಾಹವಾಯಿತು. ಇವರಿಗೆ ಮೂವರು ಪುತ್ರಿಯರು.


ಪಂಜಾಬ್ ವಿಶ್ವ ವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ. ಎ., ಪದವಿಗಳಿಕೆ. ನಂತರ ಆಕ್ಸ್‌ಫರ್ಡ್ ಮತ್ತುಪಂಜಾಬ್ ವಿಶ್ವ ವಿದ್ಯಾಲಯಗಳಲ್ಲಿ ಪಿ. ಎಚ್ ಪದವಿ ಗಳಿಸಿದರು. 1957 ರಲ್ಲಿ ಪಂಜಾಬ್ ವಿಶ್ವ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ದುಡಿದರು. ನಂತರ ದೆಹಲಿಯ ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಅಂತರಾಷ್ಟ್ರೀಯ ವಹಿವಾಟ್‌ನ ಪ್ರೊಫೆಸರ್ ಆಗಿ ನೇಮಕರಾದರು. 1971 ರಲ್ಲಿ ವಿದೇಶಾಂಗ ಸಚಿವಾಲಯದಲ್ಲಿ ಆರ್ಥಿಕ ಸಚಿವರಾಗಿ ನೇಮಕಗೊಂಡರು. ತದ ನಂತರ 1972ರಿಂದ 76 ರ ತನಕ ಪ್ರಧಾನ ಆರ್ಥಿಕ ಸಲಹೆಗಾರರಾಗಿ ಬಡ್ತಿ ಹೊಂದಿದರು. 1976 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಭಾರತೀಯ ಕೈಗಾರಿಕಾಭಿವೃದ್ಧಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಗೊಂಡರು.

ಈ ಅನುಭವದ ಮೂಲಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿ 1982 ರಿಂದ 1885 ರ ತನಕ ಸೇವೆ ಸಲ್ಲಿಸಿದರು. ನಂತರ ರಾಷ್ಟ್ರೀಯ ಆಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಆಯ್ಕೆ ಗೊಂಡರು. 1991 ರಲ್ಲಿ ಆಗಿನ ಪ್ರಧಾನ ಮಂತ್ರಿಗಳಾದ ಚಂದ್ರಶೇಖರ್‌ರವರಿಗೆ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಅನುಭವ. ಅಂತೆಯೇ 1991 ರಲ್ಲಿ ಪಿ. ವಿ. ನರಸಿಂಹರಾವ್‌ರವರು ಪ್ರಧಾನಿಯಾದಾಗ ಡಾ. ಮನಮೋಹನ್ ಸಿಂಗ್‌ನವರು ಕೇಂದ್ರದ ಅರ್ಥ ಸಚಿವರಾಗಿ ಅನೇಕ ಆರ್ಥಿಕ ಸುಧಾರಣೆ ಕೈಗೊಳ್ಳುವಲ್ಲಿ ಯಶಸ್ವಿಯಾದರು. ಪ್ರಸ್ತುತ ಇವರ ಮೂಲ ಗುವಾಹಟಿಯಲ್ಲಿದ್ದರೂ. ಸಂಸತ್ ಸದಸ್ಯರಾಗಿ ದೆಹಲಿಯಲ್ಲೇ ನೆಲೆಸಿದ್ದಾರೆ.

1991 ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡ ಅವರು 1996 ರಲ್ಲಿಯೂ ಮತ್ತು 2001 ರಲ್ಲಿಯೂ ಸಹ ಮರು ಆಯ್ಕೆಗೊಂಡಿದ್ದಾರೆ. 1999 ರಲ್ಲಿ ಲೋಕಸಭೆಗೆ ದಕ್ಷಿಣ ದೆಹಲಿಯಿಂದ ಸ್ಪರ್ಧಿಸಿ ಬಿ. ಜೆ. ಪಿ.ಯ ವಿಜಯಕುಮಾರ್ ಮಲ್ಹೋತ್ರ ಅವರಿಂದ ಪರಾಭವಗೊಂಡಿದ್ದರು.

ಡಾ॥ ಮನಮೋಹನ್ ಸಿಂಗ್‌ರವರು ಮಧ್ಯಮವರ್ಗದ ಕಣ್ಮಣಿಯಾಗಿ ಹೊರ ಹೊಮ್ಮಿದ ಇವರು ಇಂದು ನಮ್ಮ ಪ್ರಧಾನಿಯಾಗಿದ್ದಾರೆ. ಸೋನಿಯಾರವರ ಪೌರತ್ವದ ತೊಡರಿ ಗಾಲಿನಿಂದ ಪ್ರಧಾನಿ ಹುದ್ದೆ ಅನಿವಾರ್ಯವಾಗಿ ಕೈ ತಪ್ಪಿದ್ದ ನಂತರ ಆ ಸ್ಥಾನವನ್ನು ಅಲಂಕರಿಸುವವರು ಯಾರೆಂಬ ಪ್ರಶ್ನೆ ಎದುರಾದಾಗ, ವಿವಾದತೀತ ರಾಜಕಾರಣಿ ಎಂದೆ ಪ್ರಖ್ಯಾತಿ ಪಡೆದಿರುವ ಮನಮೋಹನ್‌ಸಿಂಗ್ ಪ್ರಧಾನಿಯಾಗಬಹುದೆಂಬ ಸುಳಿವು ಸಿಕ್ಕಿ ಸೋನಿಯಾ ಆಪ್ತರೆಂದೆ ಗುರುತಿಸಿಕೊಂಡಿರುವ ಮನಮೋಹನ್‌ಸಿಂಗ್ ಸಿದ್ಧ ಹಸ್ತರೆಂಬ ಹಿರಿಮೆಯನ್ನು ಹೊಂದಿರುವವರು. ಡಾ॥ ಮನಮೋಹನ್‌ಸಿಂಗ್‌ರವರು ವಿದೇಶಿ ಕೈಯಿಂದ ಸ್ವದೇಶಿ ಆಡಳಿತವನ್ನು ತಮ್ಮ ಸ್ವ ಇಚ್ಛೆಯಿಂದ ಮನ ಸಾಕ್ಷಿಯಂತೆ ಆಡಳಿತವನ್ನು ನಡೆಸುವರೆಂಬ ವಿಶ್ವಾಸವನ್ನು ಹೊಂದೋಣವೆ ? ಅದು ಆದಾಗಲೇ ಸಂಗಾತಿಗೆ ನೆಮ್ಮದಿ.

ಪ್ರಖ್ಯಾತ ಸಾಗರೋತ್ತರ ಇಂಜಿನಿಯರ್‌ಗೆ ಸನ್ಮಾನ



ದಿಲ್ಲಿಯಲ್ಲಿರುವ ಪ್ರಖ್ಯಾತ ಸಾಗರೋತ್ತರ ವಿಜ್ಞಾನಿ ಆದ ಶ್ರೀ ನಿಡ್ಯಮಲೆ ಎ. ಮಾಧವ ಅವರನ್ನು ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ 21 ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ಜವಾಹರ್‌ಲಾಲ್ ನೆಹರೂ ವಿಶ್ವ ವಿದ್ಯಾಲಯದ ಮುಖ್ಯ ಗ್ರಂಥ ಪಾಲಕರಾದ ಶ್ರೀ ಬಿ. ನಾರಾಯಣರಾವ್ ಅವರು ಸನ್ಮಾನಿಸಿದರು. ಮಾಧವ ಅವರು ಮೂಲತಃ ಭಾಗಮಂಡಲದವರು. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ರಾಜೇಂದ್ರಬಾಬುರವರು ಸಮ್ಮೇಳನದ ಅಧ್ಯಕ್ಷತೆ ಯನ್ನುವಹಿಸಿದ್ದರು.

-ಸಂಗಾತಿ

ನೌಕಾದಳದಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿರುವ ಶ್ರೀ ನಂಗಾರು ರಾಮಯ್ಯ ಪ್ರಕಾಶ್.



ಭಾರತ ದೇಶವು ವಿಶ್ವದ ಅತೀ ಗಣ್ಯ ಮಾನ್ಯ ದೇಶಗಳಲ್ಲಿ ಒಂದು. ವಿಶ್ವದ ಯುದ್ಧ ಸಾಮರ್ಥ್ಯವಿರುವ ದೇಶಗಳಲ್ಲಿ ಭಾರತವು ಬಹುಶಕ್ತಿ ಶಾಲಿಯಾದ ರಾಷ್ಟ್ರವಾಗಿರುವುದು ಹೆಮ್ಮೆಯ ಸಂಗತಿ. ಇಂತಹ ದೇಶಕ್ಕೆ ಹಲವಾರು ಉನ್ನತ ಮಿಲಿಟರಿ ಸೈನಿಕರನ್ನು ನೀಡಿದ ಜಿಲ್ಲೆಯೆಂದರೆ ಕರ್ನಾಟಕದ ಪುಟ್ಟ ಜಿಲ್ಲೆ ಕೊಡಗು. ಕೊಡಗು ನೈಸರ್ಗಿಕವಾಗಿಯೂ, ಸಾಮಾಜಿಕವಾಗಿಯೂ ಬಹು ಸುಂದರವಾಗಿದೆ. ಇಲ್ಲಿ ಬಹು ಭಾಷಿತರಾಗಿ ಜನ ಜೀವನ ನಡೆಸುತ್ತಿರುವ ಜನಾಂಗಗಳಲ್ಲಿ ಗೌಡ ಜನಾಂಗವು ಒಂದಾಗಿದೆ. ಈ ಜನಾಂಗದ ನಂಗಾರು ಮನೆತನವು ಕೊಡಗಿನ ಗೌಡರ ಮನೆತನಗಳಲ್ಲಿಯೇ ಅತೀ ಜನ ಸಂಖ್ಯೆಯುಳ್ಳ ಮನೆತನವೆಂಬ ಪ್ರಖ್ಯಾತಿಯನ್ನು ಹೊಂದಿ ಹಲವು ಗಣ್ಯ ವ್ಯಕ್ತಿಗಳನ್ನು ರಾಷ್ಟ್ರಸೇವೆಗೆ ನೀಡಿದ ಕೀರ್ತಿ ಈ ಮನೆತನದ್ದು. ಇಂತಹ ಕೀರ್ತಿಶಾಲಿ ಮನೆತನದಲ್ಲಿ ಭಾಗ್ಯಶಾಲಿಯಾಗಿ ಜನಿಸಿದ ಶ್ರೀ ನಂಗಾರು ರಾಮಯ್ಯ ಪ್ರಕಾಶ್ ಇಂದು ಭಾರತೀಯ ನೌಕಾದಳದಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿ ಹಾಲಿ ಮುಂಬಯಿಯ INS ಧುನಾಗರಿಯಲ್ಲಿ ASW Officer ಆಗಿ ಸೇವೆ ಸಲ್ಲಿಸುತ್ತಿರುವರು.

ನಂಗಾರು ರಾಮಯ್ಯ ಪ್ರಕಾಶ್ ಮಡಿಕೇರಿ ನಗರದಲ್ಲಿ ದಿನಾಂಕ 8-1-1972 ರಲ್ಲಿ ಜನಿಸಿದರು. ಹುಟ್ಟಿನಿಂದಲೇ ಬಳುವಳಿಯಾಗಿ ಬಂದ ಚುರುಕುತನ, ಪಾದ ರಸದಂತೆ ಮುನ್ನಡೆಯಲು ಸಹಾಯಕವಾಯಿತು. ಪ್ರಕಾಶ್ ತನ್ನ ಪ್ರಥಮ ಹಂತದ ವಿದ್ಯಾಭ್ಯಾಸವನ್ನು ಏಳನೇ ತರಗತಿ ತನಕ ಮಡಿಕೇರಿ ಸೈಂಟ್ ಜೋಸೆಫರ ಕಾನ್ವೆಂಟಿನಲ್ಲಿಯೂ, 8 ರಿಂದ ಪಿ. ಯು. ಸಿ. ತನಕ ಸತ್ಯಸಾಯಿ ಲೋಕ ಸೇವಾ ವಿಹಾರ್ ಆಳಿಕೆ ಶಾಲೆಯಲ್ಲಿಯೂ ತದ ನಂತರ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಕಡಕವಸ್ಲ ಪೂನಾದಲ್ಲಿಯೂ ಪಡೆದರು. ಚುರುಕಿನ ಸದಾ ಹಸನ್ಮುಖಿಯ ಸೌಮ್ಯ ಸ್ವಭಾವದ ಪ್ರಕಾಶ್ ಪ್ರತಿ ಕ್ಲಾಸಿನಲ್ಲಿಯೂ ಮೊದಲಿಗನಾಗಿ NDA ನಿಂದ ಪಾಸಾಗಿ ನೆಹರು ಯೂನಿವರ್ಸಿಟಿ ಡಿಲ್ಲಿಯಿಂದ ಬಿ. ಎಸ್ಸ್. ಸಿ. ಪದವಿ ಪಡೆದುಕೊಂಡರು.

ಪ್ರಕಾಶ್ ತನ್ನ 10 ನೇ ಕ್ಲಾಸಿನಲ್ಲಿ ಕೇಂದ್ರೀಯ ಪಠ್ಯ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ರ್‍ಯಾಂಕ್‌ನಲ್ಲಿ ತೇರ್ಗಡೆಯಾಗಿ ಭಾರತದಲ್ಲಿ 22 ನೇ ರ್‍ಯಾಂಕ್ Merit cum means scholorship for higher studies ವಿದ್ಯಾರ್ಥಿ ವೇತನವನ್ನು ವೈಸ್ ಚಾನ್ಸ್‌ಲರ್‌ನವರಿಂದ ಬಹುಮಾನವನ್ನು ಸಹ ಪಡೆದಿರುವುದು ಸ್ಮರಣೀಯವಾದುದು. ಪ್ರಕಾಶ್ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಮೊದಲು ಭಾರತೀಯ ವಾಯುದಳದ ವಿಭಾಗದಲ್ಲಿ ಟ್ರೆನಿಂಗ್ ಪಡೆಯುತ್ತಿದ್ದರು. ತರಬೇತಿ ಸಮಯದಲ್ಲಿ ಫ್ಲೈಟ್ ಆಫೀಸರ್ ಆಗಿ ಫೈಟರ್ ಫ್ಲೈಟ್ ತರಬೇತಿಯನ್ನು ಆರು ತಿಂಗಳ ತರಬೇತಿಯ ನಂತರ ತನ್ನ ಹೆತ್ತ ಒಡಲ ಅಣತಿಯಂತೆ ನೌಕಾದಳದ ವಿಭಾಗಕ್ಕೆ ವರ್ಗಾಯಿಸಿ ಕೊಂಡು ನಾಲ್ಕು ವರುಷಗಳ ದೀರ್ಘ ತರಬೇತಿಯನ್ನು ಜನವರಿ 1996 ರಲ್ಲಿ ಮುಗಿಸಿ, ಭಾರತೀಯ ನೌಕಾದಳದಲ್ಲಿ ಖಾಯಂ ಆಫೀಸರ್ ಆಗಿ ನೌಕಾ ಸೇವೆಗೆ ಅರ್ಹರಾದರು.

ಚಿಕ್ಕ ಪ್ರಾಯದ ಪ್ರಕಾಶ್‌ನ ಅನುಭವಗಳು ಹಲವಾರು. ಲೇಖಕರು ಈತನ ಅನುಭವದ ಎಳೆಯನ್ನು ಬಿಡಿ ಬಿಡಿಯಾಗಿ ಬಿಡಿಸಿದಾಗ ಒಬ್ಬ ಭಾರತೀಯ ಯೋಧನಲ್ಲಿರಬೇಕಾದ ವೀರ ಯೋಧನ ಲಕ್ಷಣಗಳು ಗೋಚರವಾದವು. ಇದಕ್ಕೆ ಹೇಳುವು ದೇನೋ, ಕೊಡಗಿನವರ ಗಂಡೆದೆಯ ಗುಂಡಿಗೆಯನ್ನು ಬಗೆದು ನೋಡಲಾ.......ಎಂದು.

ಟಾರ್ಪೆಡ್ ಫೈಯರಿಂಗ್‌ನಲ್ಲಿ ನಿಸ್ಸಿಮನಾದ ಪ್ರಕಾಶ್ ಒಮ್ಮೆ ನಾಲ್ಕು ಹಡಗುಗಳಲ್ಲಿ ಫೈಯರಿಂಗ್ ಅಭ್ಯಾಸ ನಡೆಯುತ್ತಿದ್ದ ಸಮಯ. ಒಂದನೇ ಹಡಗಿನ ಫೈಯರಿಂಗ್ ಅಧಿಕಾರಿಯಾಗಿ ಪ್ರಕಾಶನ ತೋಪಿನಿಂದ ಸಿಡಿಗುಂಡು ಸಿಡಿದರೆ ಕ್ರಮವಾಗಿ ಮೂರನೇ ಮತ್ತು ನಾಲ್ಕನೆಯದರಲ್ಲೂ ಸಿಡಿಯಿತು. ಆದರೆ ಎರಡನೆಯ ಟಾರ್ಪೆಡ್ ಫೈಯರಿಂಗ್ ಆಗದೆ ಕೈ ಕೊಟ್ಟ ಸಮಯ. ಫೈಯರಿಂಗ್ ಅಧಿಕಾರಿಯೂ ಉಪಯೋಗವಿಲ್ಲ ವೆಂದು ತಿಳಿದು ಆ ನಿಸ್ತೇಜಗೊಂಡ ರಾಕೆಟನ್ನು ಸಮುದ್ರದ ಕೆಳಗೆ ಆಳಕ್ಕೆ ಬಿಟ್ಟನಂತೆ. ಅದು ಹೋಗಿ ಭೂಮಿ ಸ್ಪರ್ಷಗೊಂಡಾಗ ತಕ್ಷಣ ಸಿಡಿತಗೊಂಡು ಮೇಲಿದ್ದವರಿಗೆಲ್ಲಾ ಅಲ್ಲೋಲ ಕಲ್ಲೋಲ ಪರಿಸ್ಥಿತಿ ಪ್ರಾಣ ಭಯದ ಗಾಬರಿಯಾಗಿದ್ದ ಸಮಯ, ಹಡಗು ಮುಳುಗುವ ಸನ್ನಿವೇಶ, ಯಾರೊಬ್ಬರು ಸಹ ಮುಂದೆ ಬಂದು ರಕ್ಷಿಸಲು ಹಿಂದೇಟು ಹಾಕುವ ಸಂದರ್ಭ, ಅಂತಹ ದುಸ್ತರ ಕಠಿಣ ಸನ್ನಿವೇಶದಲ್ಲಿ ಆ ಎರಡನೆ ಟಾರ್ಪೆಡ್ ಹಡಗಿನ ರಕ್ಷಣಾಭಾರವನ್ನು ಯಾರ ಆದೇಶಕ್ಕೂ ಕಾಯದೆ, ಜೀವದ ಹಂಗು ತೊರೆದು, ಡ್ಯಾಮೇಜ್ ಆಗಿ ಮುಳುಗುತ್ತಿದ್ದ ಹಡಗಿನಲ್ಲಿದ್ದ ಸಿಬ್ಬಂದಿಗಳನ್ನು ರಬ್ಬರ್ ಏರ್ ಟ್ಯೂಬಿನ ಸಹಾಯದಿಂದ ನೀರು ತೆಗೆದು ಹಾಕುವ ಎಷ್ಟೋ ಭಾರದ ಪಂಪುಗಳನ್ನು ಏಕಾಂಗಿಯಾಗಿ ಒಂದಾದ ಮೇಲೊಂದು ಎಂಬಂತೆ,ಎರಡು ಹಡಗುಗಳಿಂದ ತಲುಪಿಸಿ, ರಕ್ಷಿಸಿದ ರೀತಿ, ಅಮೋಘವಾಗಿದ್ದು ಹಾಗೂ ಒಬ್ಬ ಭಾರತೀಯ ಯೋಧನ ಕರ್ತವ್ಯ ಸಹ ಹೌದಾಗಿತ್ತು ಎನ್ನುತ್ತಾರೆ ಶ್ರೀ ಪ್ರಕಾಶ್‌ರವರು. ಅವರ ಧೈರ್ಯವನ್ನು ಮೆಚ್ಚಿದ C.O. ಅವರ ಬಗ್ಗೆ Chief of Naval staff commendation ಗೆ ಶಿಫಾರಸ್ಸು ಮಾಡಿರುತ್ತಾರೆ.

ಇನ್ನೊಮ್ಮೆ INS ಪಾಂಡಿಚೇರಿ ಹಡಗಿನಲ್ಲಿ ಚುಕ್ಕಾಣಿಗೆ (ಪ್ರೊಫೆಲ್ಲರ್) ಅಕಸ್ಮಾತ್ತಾಗಿ ದೊಡ್ಡ ಹಗ್ಗ ಒಂದು ಸಿಕ್ಕಿ ಹಾಕಿದ ಸಂದರ್ಭ, ಅದು ಚಲಿಸದೆ ನಿಂತು, ಸ್ಥಗಿತಗೊಂಡಾಗ ಕಣ್ಣು ರೆಪ್ಪೆ ಮಿಟುಗುವಷ್ಟರಲ್ಲಿ ಮೇಲೇರಿ ಚಲಿಸುವಂತೆ ಮಾಡಿದ ಸಾಹಸ, ನಮ್ಮ ಪ್ರಕಾಶನದು. ಮಗದೊಮ್ಮೆ ಅದೇ ಹಡಗಿನಲ್ಲಿ ಸುಮಾರು 25 ವರ್ಷಗಳಿಂದಲೂ ಉಪಯೋಗಿಸದೆ ಟಾರ್ಪೆಡ್ ಸ್ಥಗಿತಗೊಂಡು ಕೆಲಸಕ್ಕೆ ಬಾರದಂತಹ ಸಂದರ್ಭದಲ್ಲಿ ಅದು ಉಪಯೋಗಕ್ಕೆ ಅನುಕೂಲವಾಗುವಂತೆ ಶ್ರಮಿಸಿ ಸಫಲರಾಗಿದ್ದು ದಾಖಲಾತಿಗೆ ಸಾಕ್ಷಿಯಾಗಿದೆ.

ನೌಕಾದಳದ "ಡೀಪ್‌ಸೀ ಡೈವಿಂಗ್"ನ ಕೇವಲ ಬೆರಳೆಣಿಕೆ ಯಷ್ಟು ಮಂದಿಯಲ್ಲಿ ಪ್ರಕಾಶನೊಬ್ಬ ಅಧಿಕಾರಿಯಾಗಿದ್ದು, ಡೀಫ್ ಸ್ಕ್ವಾಡ್ ಡೈವಿಂಗ್ ಮೇಡಲ್ ಸಹ ಪಡೆದಿರುತ್ತಾರೆ. ಟಾರ್ಪಾಡೋ ಫಯರಿಂಗ್‌ನಲ್ಲಿ ಅತಿ ಹೆಚ್ಚು ಅಂಕ ಗಳಿಸಿ, ಪರಿಣಿತ ನಿಪುಣ ಗುರಿಕಾರನಾಗಿರುತ್ತಾನೆ. ಪ್ರಕಾಶ್‌ಗೆ

ನಮ್ಮ ದೊಡ್ಡ ದೌರ್ಭಾಗ್ಯವೆಂದರೆ, ಇಲ್ಲದಿರುವುದಲ್ಲ, ಇರುವುದನ್ನೇ ಗುರುತಿಸದಿರುವುದು.

ರಾಷ್ಟ್ರಪತಿಗಳ ಮೆಡಲ್ ಲಭಿಸುವ ಸಾಧ್ಯತೆ ಸಧ್ಯದಲ್ಲಿಯೇ ಇದೆಯಂತೆ. ಸಿಂಗಾಪುರ್, ಮಲೇಷಿಯಾ, ಹಾಂಕಾಂಗ್, ಶ್ರೀಲಂಕಾ, ಫ್ರಾನ್ಸ್‌ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

ಇಷ್ಟೇ ಅಲ್ಲ, ಈತನ ಸಹೋ ದರಿ ರೇಖಾ ತನ್ನ ಅಣ್ಣನಿಗಿಂತ ಕಮ್ಮಿಯೇನಲ್ಲ. ವೃತ್ತಿಯಲ್ಲಿ ಆಯುರ್ವೇದ ವೈದ್ಯ ಯಾಗಿರುವ ಈಕೆ 1998 ರಲ್ಲಿ ಭಾರತೀಯ ವಾಯುದಳಕ್ಕೆ ಆಯ್ಕೆ ಆದ ಪ್ರಪ್ರಥಮ ಗೌಡ ಮಹಿಳೆಯೆಂಬ ಹೆಗ್ಗಳಿಕೆ. ತಾಯಿಯ ಇಚ್ಛೆಯಂತೆ ಹಿಂದೇಟು ಹಾಕಿ ಈಗ ವೈದ್ಯೆಯಾಗಿ ರುವುದಲ್ಲದೆ, ಅಪರಾಧದ ಮನೋ ಭಾವನೆ ತಂದಿದೆಯೆನ್ನುವ ರೇಖಾ, ನಾವಿಬ್ಬರು ಅಣ್ಣ ತಂಗಿಯರಿಬ್ಬರು ಒಂದೇ ವಿಂಗ್‌ನಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುವ ಸೌಭಾಗ್ಯದಿಂದ ವಂಚಿತರಾಗಿರುವುದು ದುರಾದೃಷ್ಟವೆನ್ನುವ ಈಕೆ ತನ್ನ ಅಣ್ಣಯ್ಯ ಪ್ರಕಾಶನ ಬಗ್ಗೆ ತುಂಬು ಅಭಿಮಾನ ವಿರುವ ರೇಖಾ ಸಾಹಸಿ ಪ್ರವರ್ತಿಯವಳು. ಕಾಲೇಜಿನಲ್ಲಿ ಓದುತ್ತಿರುವ ಸಂದರ್ಭದಲ್ಲಿ ಈಕೆ ಬಿ. ಎಸ್. ಸಿ. ಪರೀಕ್ಷೆಯಲ್ಲಿ ಡಿಸ್ಟಿಂಗ್ ಶನ್‌ನಲ್ಲಿ ಪಾಸಾಗಿದ್ದಳು. ಅದಕ್ಕೆ ವಿದ್ಯಾರ್ಥಿ ವೇತನವನ್ನು ಪಡೆದಿರುತ್ತಾರೆ. ಸಧ್ಯ ತನ್ನ ತಂದೆ ರಾಮಯ್ಯನವರ ಅನಾರೋಗ್ಯ ನಿಮಿತ್ತ ಹೇಗಾದರೂ ಮಾಡಿ ಜೀವ ಉಳಿಸಿಕೊಳ್ಳುವ ಪ್ರಯತ್ನದ ಪರಿಯನ್ನು ನೋಡಿದರೆ ಮನ ಮಿಡಿಯುವಂತದ್ದು. ನಮ್ಮ ಮಾತ್ರೋಶ್ರೀಯವರೆ ನಮ್ಮಿಬ್ಬರ ಪ್ರಗತಿಗಾಗಿ ಕಾರಣ ಕರ್ತರಾಗಿದ್ದಾರೆ. ಅವರೆ ನಮಗಳಿಗೆ ದೈವ ಸಮಾನರೆಂಬ ಪರಿಕಲ್ಪನೆಯಲ್ಲಿರುವುದು ಇವರಿಬ್ಬರಲ್ಲಿ ಕಂಡುಬರುತ್ತದೆ. ರೇಖಾ ದಿನಾಂಕ 11-10-2002 ರಲ್ಲಿ ಕಾರವಾರದ ಬೈಂದೂರು ಕುಂದಾಪುರ ನಿವಾಸಿ ಡಾ. ದೀಪಕ್ ಇವರನ್ನು ಲಗ್ನವಾಗಿದ್ದಾರೆ. ಡಾ. ದೀಪಕ್‌ನವರು ಗೌಡ ಜನಾಂಗದ ಅಭಿಮಾನಿಯಾಗಿದ್ದಾರೆ.



ಪ್ರಕಾಶ್ ಮತ್ತು ರೇಖಾಳ ತಂದೆ ಶ್ರೀ ರಾಮಯ್ಯನವರು ಮೂಲತಃ ಪದಕಲ್ಲ್ ಗ್ರಾಮದ ನಂಗಾರು ಮನೆತನದ ಚೆಟ್ಟಿಯಪ್ಪನವರ ಮಗನಾಗಿದ್ದು, ಜೀವನದಲ್ಲಿ ಬಸ್ಸ್ ಮಾಲೀಕರಾಗಿದ್ದು ದ್ವಿಪತ್ನಿಯವರಾದ ಇವರು ಪೊನ್ನಮ್ಮ ಮತ್ತು ದೇವಮ್ಮನವರೊಂದಿಗೆ ಸುಖಿ ಜೀವನ ನಡೆಸಿ ಇದೇ ದಿನಾಂಕ 26-5-2004ರಂದು ವೈಕುಂಠವಾಸಿಯಾಗಿರುವುದು ಸಂಸಾರಕ್ಕೆ ಭಾರಿ ಅಘಾತ ನೀಡಿದೆ. ಪತ್ನಿ ದೇವಮ್ಮ ವಿದ್ಯಾ ಇಲಾಖೆ ಕಛೇರಿಯಿಂದ ಸ್ವ ನಿವೃತ್ತಿ ಬಯಸಿ ತನ್ನ ಪತಿಯ ಆರೋಗ್ಯ ನಿಮಿತ್ತ ಬಹಳಷ್ಟು ಗಮನಹರಿಸಿ ರಾಮಯ್ಯನವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೆಂದರೆ ಅತಿಶಯೋಕ್ತಿಯಲ್ಲ.

ಜೀವನದ ದಿಕ್ಕು ಹಲವು ಮಜಲುಗಳಿಗೆ ಎಡೆಮಾಡಿ ತೃಪ್ತಿ ನೀಡಿದರೆ ಅದುವೇ ಸುಖಮಯ ಜೀವನವೆನ್ನುವ ಪ್ರಕಾಶ್ ತನ್ನ ಬಾಳ ಸಂಗಾತಿಯನ್ನಾಗಿ ಮರಗೋಡು ಗ್ರಾಮದ ಯಾಲದಾಳು ಮಾದಪ್ಪನವರ ಮಗಳು ಡಾ|| ಶಾಲಿನಿ, BAMS (ಆಯುರ್ವೇದ) ಇವರನ್ನು ವರಿಸಿ, ಹಾಲಿ ಬೊಂಬಾಯಿಯಲ್ಲಿ ಸೇವೆ ಸಲ್ಲಿಸುತ್ತಿರುವರು. ವಿಶೇಷ ಪರಿಣಿತಿ ತರಬೇತಿಗಾಗಿ ಫ್ರಾನ್ಸ್‌ಗೆ ತೆರಳಲಿರುವ ನಂಗಾರು ರಾಮಯ್ಯ ಪ್ರಕಾಶ್ ಹಂತ ಹಂತವಾಗಿ ಮುಂಬಡ್ತಿ ಪಡೆದು ರಾಷ್ಟ್ರಕ್ಕೂ, ನಾಡಿಗೂ, ಜನಾಂಗಕ್ಕೂ ಕೀರ್ತಿ ತರಲೆಂಬುದಾಗಿ ಈ ಸಂದರ್ಭದಲ್ಲಿ ಸಂಗಾತಿ ಶುಭ ಹಾರೈಸುತ್ತದೆ.

ಸಂದರ್ಶನ ಬರಹ : ಪಟ್ಟಡ ಪ್ರಭಾಕರ

2004 ರ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಗೆ ಪ್ರಥಮರು.

2004 ನೇ ಇಸವಿಯ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಲ್ಲಿ ಕತ್ರಿಕೊಲ್ಲಿ ತೇಜಸ್ ರಾಜಕುಮಾರ್, ಹಾಗೂ ಮೇಡ್ತನ ಮೋನಿಕಾ ವಿಠಲನವರು ಪ್ರಥಮ ಮತ್ತು ದ್ವಿತೀಯ ರ್‍ಯಾಂಕ್‌ನಲ್ಲಿ ಜಿಲ್ಲೆಯ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಪಾಸಾಗಿರುವುದು ಜಿಲ್ಲೆಯ ಜನತೆಗೆ ಹರ್ಷ ತಂದಿದೆ. ಮಡಿಕೇರಿ ಸಂತ ಮೈಕಲ್ಲರ ಶಾಲೆಯಲ್ಲಿ ಮೂವರು ವಿದ್ಯಾರ್ಥಿನಿಯರು ಅತ್ಯಧಿಕ ಅಂಕ ಪಡೆದು ಜಿಲ್ಲೆಯ ಪ್ರಥಮ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಕೆ. ಆರ್. ತೇಜಸ್ 605/96.5%, ಎಂ. ವಿ. ಮೋನಿಕಾ 598/95.68%, ಟೀಪ್ತಿ ಡಿಸೋಜ 593/94.88% ಅಂಕಗಳನ್ನು ಗಳಿಸಿ ಕೀರ್ತಿ ತಂದಿದ್ದಾರೆ.

ಕತ್ರಿಕೊಲ್ಲಿ ತೇಜಸ್ಸ್‌ನವರನ್ನು ಸಂಗಾತಿ ಮಾತನಾಡಿಸಿದಾಗ ಪ್ರಥಮ ಸ್ಥಾನದ ನಿರೀಕ್ಷೆ ಮಾಡಿದ್ದೆ. ಆದರೆ ಜಿಲ್ಲೆಗೆ ಪ್ರಥಮ ಸ್ಥಾನ ಬರುತ್ತದೆ ಎಂದು ನಂಬಿತ್ತಿಲ್ಲ. ಕುಷಿಯಾಗುತ್ತಾ ಇದೆ. ಭವಿಷ್ಯದಲ್ಲಿ ವಿಜ್ಞಾನವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಡಾಕ್ಟರ್ ಆಗುವ ಬಯಕೆ ವ್ಯಕ್ತ ಪಡಿಸುತ್ತಾ ನನಗೆ ಈ ಫಲಿತಾಂಶ ಬರಲು ಅಧ್ಯಾಪಕರು, ಪೋಷಕರು ಗಾಗೂ ಸ್ನೇಹಿತರಿಂದ ಸಾಧ್ಯವಾಯಿತೆಂದರು. ಈಕೆ ಮಡಿಕೇರಿ ನಿವಾಸಿ ಹಾಲಿ ಮೂರ್ನಾಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆಫೀಸರ್ ಹುದ್ದೆಯಲ್ಲಿರುವ ಕತ್ರಿಕೊಲ್ಲಿ ರಾಜಕುಮಾರ್ ಮತ್ತು ಪಿ. ಡಿ. ರೋಹಿಣಿ ದಂಪತಿಗಳ ಪುತ್ರಿಯಾಗಿದ್ದಾಳೆ.

ದ್ವಿತೀಯ ರ್‍ಯಾಂಕನ್ನು ಪಡೆದಿರುವ ಮೇಡ್ತನ ಮೋನಿಕಾ ವಿಠಲರನ್ನು ಸಂಗಾತಿ ಮಾತನಾಡಿಸಿದಾಗ ನಿಜವಾಗಿಯೂ ನನಗೆ ಬಹಳ ಕುಷಿಯಾಗ್ತಾ ಇದೆ. ನಾನು ನಂಬಿರಲಿಲ್ಲ. ಆದರೆ ಮೊದಲ ಐದು ಸ್ಥಾನದಲ್ಲಿ ಒಂದು ಸಿಕ್ಕ ಬಹುದೆಂದು ನಂಬಿದ್ದೆ. 2 ನೇ ಸ್ಥಾನವನ್ನು ನಿರೀಕ್ಷಿಸಿರಲಿಲ್ಲ ವೆನ್ನುತ್ತಾಳೆ ಕುಮಾರಿ ಮೋನಿಕಾ.



ಮಡಿಕೇರಿ ನಿವಾಸಿ ಸಿದ್ದಾಪುರದ ಪ್ರೌಢಶಾಲೆಯ ಅಧ್ಯಾಪಕರಾಗಿರುವ ಮೇಡ್ತನ ವಿಠಲ ಹಾಗೂ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಟ್ಟೀರ ದೇವಕ್ಕಿ ದಂಪತಿಗಳ ಪುತ್ರಿಯಾಗಿದ್ದಾಳೆ.

ತನ್ನ ಈ ಸಾಧನೆಗೆ, ಅಧ್ಯಾಪಕರು, ಪೋಷಕರು, ಹಾಗೂ ಸಹಪಾಠಿಗಳ ಪ್ರೋತ್ಸಾಹ ಮತ್ತು ಇದಕ್ಕೆಲ್ಲಾ ಪ್ರಮಾಣಿಕವಾದ ಶ್ರದ್ಧೆ ಹಿರಿಯರ ಆಶೀರ್ವಾದ ಬೇಕೆನ್ನುವ ಈಕೆ ಮುಂದಕ್ಕೆ ವಿಜ್ಞಾನವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು ಗಣಿತ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುವ ಅಭಿಲಾಷೆ ವ್ಯಕ್ತ ಪಡಿಸಿದಳು. ಇವರಿಬ್ಬರಿಗೂ ಕುಲದೇವರು ವೆಂಕಟರಮಣ ಹಾಗೂ ಶಾರದೆಯರ ಕೃಪಾಕಟಾಕ್ಷ ಸದಾ ಇರಲೆಂಬುದಾಗಿ ಸಂಗಾತಿ ಈ ಸಂದರ್ಭದಲ್ಲಿ ಶುಭ ಹಾರೈಸುತ್ತದೆ.

- ಸಂಗಾತಿ

ಅನಿಸಿದ್ದನ್ನು ಧೈರ್ಯವಾಗಿ ಹೇಳಲಾರದವನು ಕುಹಕನ್ನಾಡುತ್ತಾರೆ.

ತಾವ್‌ನಾಡಿನ ಪ್ರತಿಷ್ಠಿತ ಕೆದಂಬಾಡಿ ಕ್ರಿಕೆಟ್ ಕಪ್ 2004

ಊರುಬೈಲು ತಂಡದ ಮಡಿಲಿಗೆ, ಕೆದಂಬಾಡಿ ತಂಡ ರನ್ನರ್ಸ್‌ಗೆ ತೃಪ್ತಿ.
ಪಾರೇರ ಮಹಿಳಾ ತಂಡಕ್ಕೆ ಥ್ರೋಬಾಲ್ ಪ್ರಶಸ್ತಿ

ಭಾಗಮಂಡಲ ಸಮೀಪದ ಚೆಟ್ಟಿಮಾನಿ ಕುಂದಚೇರಿಯಲ್ಲಿ ಕೊಡಗು ಗೌಡ ಕುಟುಂಬಗಳ ನಡುವೆ ನಡೆದ ಕೆದಂಬಾಡಿ ಕಪ್-2004 ನ್ನು ಊರುಬೈಲು ತಂಡ ತನ್ನ ಮಡಿಲಿಗೆ ಹಾಕಿಕೊಂಡಿತು. ಅತಿಥೇಯ ಕೆದಂಬಾಡಿ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು.

3-5-2004 ರಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಊರುಬೈಲು ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡು ಕೆದಂಬಾಡಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಬ್ಯಾಟಿಂಗ್ ಆರಂಭಿಸಿದ ಕೆದಂಬಾಡಿ ತಂಡ, ಊರುಬೈಲು ತಂಡದ ಬೌಲಿಂಗ್ ದಾಳಿಗೆ ತತ್ತರಿಸಿ ಆರಂಭದಲ್ಲಿ ವಿಕೆಟ್ ಕಳೆದು ಕೊಳ್ಳಲಾರಂಭಿಸಿತು. ತಂಡದ ಮೊತ್ತ 4 ವಿಕೆಟ್ ನಷ್ಟಕ್ಕೆ 24 ರನ್‌ಗಳಾಗಿದ್ದ ಸಂದರ್ಭ ಸುರಿದ ಮಳೆಯಿಂದಾಗಿ ಕೆಲಕಾಲ ಗೊಂದಲ ಉಂಟಾಯಿತು. ಬಳಿಕ ಸಮಿತಿ ತೀರ್ಮಾನದಂತೆ ಆಟ ಮುಂದುವರಿಸಲಾಯಿತು. ನಂತರ ಆಟಕ್ಕಿಳಿದ ಕೆದಂಬಾಡಿ ತಂಡ ಶೀಘ್ರ ಕುಸಿತ ಕಂಡು 8 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 44 ರನ್‌ಕೂಡಿ ಹಾಕಿತು. ತಂಡದ ಪರನಾಯಕ ಕವಿಪ್ರಸಾದ್ 10ರನ್‌ಗಳಿಸಿದರೆ, ಊರುಬೈಲು ತಂಡದ ಸುನಿಲ್ 3 ವಿಕೆಟ್ ಪಡೆದರು.

ಕೆದಂಬಾಡಿ ತಂಡದ ಮೊತ್ತವನ್ನು ಸಮರ್ಥವಾಗಿ ಎದುರಿಸಿದ ಊರುಬೈಲು ತಂಡ 1 ವಿಕೆಟ್ ನಷ್ಟಕ್ಕೆ 45 ರನ್‌ಗಳಿಸುವುದರ ಮೂಲಕ ಜಯ ಸಾಧಿಸಿತು.

ತಂಡದ ಪರ ಆರಂಭಿಕ ಆಟಗಾರ, ನಾಯಕ ಹರೀಶ್ ಔಟಾಗದೇ 15 ರನ್ ಹಾಗೂ ದೀಪು ಔಟಾಗದೇ 17ರನ್ ಗಳಿಸುದರ ಮೂಲಕ ಉತ್ತಮ ಜತೆಯಾಟದ ಪ್ರದರ್ಶನ ನೀಡಿದರು. ಕೆದಂಬಾಡಿ ತಂಡದ ಮುನ್ನ ಏಕೈಕ ವಿಕೆಟ್ ಪಡೆದರು. ಇದಕ್ಕೂ ಮುಂಚೆ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಕೆದಂಬಾಡಿ ತಂಡ 8 ವಿಕೆಟ್ ನಷ್ಟಕ್ಕೆ 38 ರನ್‌ಗಳಿಸುವ ಮೂಲಕ ಪಾಣತ್ತಲೆ ತಂಡವನ್ನು ಪರಾಭವಗೊಳಿಸಿದರೆ, ಕೂಡಕಂಡಿ ತಂಡ 4 ಕ್ಕೆ 40 ರನ್‌ಗಳಿಸುವ ಮೂಲಕ ಪೊಕ್ಕುಳಂಡ್ರ ತಂಡವನ್ನು ಸೋಲಿಸಿ ಸೆಮಿ ಫೈನಲ್ ಪ್ರವೇಶಿಸಿತು.

ಸೆಮಿಫೈನಲ್‌ನಲ್ಲಿ ಊರುಬೈಲು ತಂಡ 5 ವಿಕೆಟ್ ನಷ್ಟಕ್ಕೆ 65 ರನ್‌ಗಳಿಸುವ ಮೂಲಕ ಕೂಡಕಂಡಿ ತಂಡವನ್ನು 21 ರನ್‌ಗಳ ಅಂತರದಿಂದ ಸೋಲಿಸಿ ಫೈನಲ್‌ಗೆ ಪ್ರವೇಶ ಪಡೆದರೆ, ಕೆದಂಬಾಡಿ ತಂಡವು 8ವಿಕೆಟ್‌ಗೆ 56 ರನ್‌ಗಳಿಸುವ ಮೂಲಕ ಉಳುವಾರನ ತಂಡದ ವಿರುದ್ಧ 2 ರನ್‌ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು.

ಥ್ರೋಬಾಲ್ ಪಂದ್ಯಾಟ :

ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಪಾರೇರ ತಂಡ ಕೊಂಪುಳೀರ ತಂಡದ ವಿರುದ್ಧ 2-1 ಸೆಟ್‌ಗಳಿಂದ ಜಯಗಳಿಸಿ ಪ್ರಶಸ್ತಿ ಪಡೆಯಿತು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪಾರೇರ ತಂಡ ಕೆದಂಬಾಡಿ ತಂಡವನ್ನು ಕೊಂಪುಳೀರ ತಂಡ ಅಮೆಮನೆ ತಂಡವನ್ನು ಸೋಲಿಸಿ ಫೈನಲ್ ಹಂತ ಪ್ರವೇಶಿಸಿದ್ದವು.

ಬಳಿಕ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೆದಂಬಾಡಿ ಕುಟುಂಬದ ಪಟ್ಟೆದಾರ ಕೆ. ಕೆ. ಸುಬ್ಬಯ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಡಿಕೇರಿ ನಗರಸಭಾ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅವರು ಮಾತನಾಡಿ,ಹಿಂದೆ ಹಬ್ಬ ಹರಿದಿನಗಳಲ್ಲಿ ಮಾತ್ರ ಸೇರುತ್ತಿದ್ದ ಜನಾಂಗ ಬಾಂಧವರನ್ನು ಪ್ರಥಮ ಬಾರಿಗೆ ಕ್ರೀಡೆಗಳ ಮೂಲಕ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟ ಕೀರ್ತಿ ಕೆದಂಬಾಡಿ ಕುಟುಂಬಕ್ಕೆ ಸಲ್ಲುತ್ತದೆ. ಇದರಿಂದಾಗಿ ಜನಾಂಗದಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಪ್ರತಿಭೆಗಳಿಗೆ ಇದೊಂದು ಸದವಕಾಶವಾಗಿದ್ದು ರಾಜ್ಯಮಟ್ಟದಲ್ಲಿಯೂ ಗುರುತಿಸಿಕೊಂಡು ಹೆಸರು ಗಳಿಸುವಂತೆ ಆಶಿಸಿದರು.

ಮತ್ತೋರ್ವ ಅತಿಥಿ, ಗೌಡ ಸಮಾಜದ ನೂತನ ಅಧ್ಯಕ್ಷ ಪೈಕೇರ ಅನಂತ್ ರಾಮ್ ಮಾತನಾಡಿ ಇದುವರೆಗೆ ಚುನಾವಣಾ ಪ್ರಚಾರದ ಅಬ್ಬರವಿತ್ತು. ಇದೀಗ ಕ್ರೀಡೆಗಳ ಅಲೆ ಪ್ರಾರಂಭವಾಗಿದೆ. ಗೌಡ ಜನಾಂಗದ ನಡುವೆ ಕ್ರಿಕೆಟ್ ಪಂದ್ಯಾಟ ನಡೆಸುತ್ತಿರುವುದರ ಕೀರ್ತಿ ಕೆದಂಬಾಡಿ ಕುಟುಂಬಕ್ಕೆ ಸಲ್ಲಬೇಕು. 6 ವರ್ಷಗಳ ಹಿಂದೆ ಕ್ರಿಕೆಟ್ ಪಂದ್ಯಾಟ ಪ್ರಾರಂಭಿಸಿ ಇದೀಗ 2 ವರ್ಷಗಳಿಂದ ಮಹಿಳೆಯರಿಗಾಗಿ ಥ್ರೋಬಾಲ್ ಪಂದ್ಯಾಟವನ್ನು ನಡೆಸಿಕೊಂಡು ಬರಲಾಗುತ್ತಿದೆ. ಜನಾಂಗದ ಪ್ರತಿಭೆಗಳು ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮುಂದೆ ಬರಬೇಕೆಂದು ಕರೆ ನೀಡಿದರು.

ಚಿಂತಕ ಎನ್. ಎಸ್. ದೇವಿಪ್ರಸಾದ್, ನಿವೃತ್ತ ಪುರಸಭೆ ಅಧಿಕಾರಿ ಎಂ. ಎಸ್. ಮುತ್ತಪ್ಪ, ಕೆದಂಬಾಡಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಕೆ. ಎಂ. ಬೆಳ್ಯಪ್ಪ ಮಾತನಾಡಿದರು. ವೇದಿಕೆಯಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯ ಪನ್ನೇಟಿ ಶಾಂತಿ ಪೊನ್ನಪ್ಪ, ಕೆ. ಎನ್. ಸೋಮಣ್ಣ, ಶ್ರೀಮತಿ ದೇವಿ ಪ್ರಸಾದ್, ಶ್ರೀಮತಿ ಮುತ್ತಪ್ಪ,ರಾಣಿ ಮೊಣ್ಣಪ್ಪ ಉಪಸ್ಥಿತರಿದ್ದರು. ಕವಿಪ್ರಸಾದ್ ಸ್ವಾಗತಿಸಿದರು. ಬಳಿಕ ವಿಜೇತರುಗಳಿಗೆ ಅತಿಥಿಗಳು ಬಹುಮಾನ ವಿತರಣೆ ಮಾಡಿದರು. ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಕೆದಂಬಾಡಿ ಭರತ್ ಪಡೆದುಕೊಂಡರೆ, ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಊರುಬೈಲು ತಂಡದ ದೀಪು ಪಡೆದರು. ಬೆಸ್ಟ್‌ಬೌಲರ್ ಆಗಿ ಕೆದಂಬಾಡಿ ಮುನ್ನ ಹಾಗೂ ಬೆಸ್ಟ್ ಬ್ಯಾಟ್ಸ್‌ಮೆನ್ ಪ್ರಶಸ್ತಿಯನ್ನು ಬೈಮನ ವಿನ್ನಿ ಪಡೆದರು. ಕೆದಂಬಾಡಿ ಮುರಳಿ ಉತ್ತಮ ಕ್ಯಾಚ್‌ಗಾಗಿ ಪ್ರಶಸ್ತಿ ಪಡೆದುಕೊಂಡರು.

ವರದಿ : ಕುಯ್ಯುಮುಡಿ ಸುನೀಲ್, ಭಾಗಮಂಡಲ.

ಅಸಹಾಯಕರಿಗೆ ಆಶ್ರಯ ನೀಡುವುದು ಔದಾರ್ಯ ಮಾತ್ರವಲ್ಲ, ಕರ್ತವ್ಯ ಕೂಡ ಹೌದು

ಆದಿಚುಂಚನಗಿರಿ ಸಾಂಸ್ಕೃತಿಕ ಅವಲೋಕನ : ಭಾಗ -3

ಹಿಂದಿನ ಸಂಚಿಕೆಯಿಂದ



'ಸ್ವಾಮಿ ವಿವೇಕಾನಂದರ ಶತಮಾನೋತ್ಸವದ ಅಂಗವಾಗಿ ಚಿಕಾಗೋಗೆ ಆಮಂತ್ರಿತರಾಗಿ ಹೋಗಿದ್ದ ಶ್ರೀಗಳು ಅಲ್ಲಿ ಮಾನವ ಸೇವೆಯ ಹಿರಿಮೆಯನ್ನು ಸಾರಿ ಬಂದು ಭಕ್ತ ವೃಂದದಿಂದ ಆದಿಚುಂಚನಗಿರಿಯ ಅಭಿನವ ವಿವೇಕಾನಂದ ಎಂಬ ಅಭಿದಾನಕ್ಕೆ ಪಾತ್ರರಾದವರು.

ಶ್ರೀಗಳ ಪ್ರಕಾರ ತಮ್ಮ ಎಲ್ಲಾ ಸಾಧನೆಗಳಿಗೆ ಇಂಬಾಗಿ ನಿಂತ ಭಕ್ತರೆಂದರೆ ದೀಪ ಉರಿಯಲು ಸಹಾಯಕವಾದ ಎಣ್ಣೆ ಬತ್ತಿಗಳಿದ್ದಂತೆ. ತಾವು ಸವೆದು ಬೆಳಕು ನೀಡಿದರೂ ಹೆಸರು ಮಾತ್ರ ದೀಪಕ್ಕೆ ಎನ್ನುವ ವಿನೀತರು ಅವರು. ಶಿವನ ಮುಡಿಗೇರಿದರೂ ಬೀಗದ ತುಂಬೆ ಹೂವಿನಂತೆ ಅವರ ವಿನಮ್ರತೆ. ಅವರ ಮಹತ್ವದ ಯೋಜನೆಗಳಲ್ಲಿ ಅತಿ ಮುಖ್ಯವಾದುವು-ಶ್ರೀ ಕಾಲ ಭೈರವೇಶ್ವರ ದೇವಾಲಯ ನಿರ್ಮಾಣ ಹಾಗೂ ಮನಸಂವರ್ಧನ ಯೋಜನೆ.

ಶ್ರೀಗಳು ಇದ್ದೆಡೆ ಮೇಲುಕೀಳು ತಾರತಮ್ಯವಿಲ್ಲದ ಸಮಾನತೆಯದೇ ಅಧಿಪತ್ಯ. ಈಗಲೂ ಜಾತ್ರೆ ಪರ್ವಗಳಂತಹ ವಿಶೇಷ ದಿನಗಳಲ್ಲೂ ಶ್ರೀಗಳು ಎಲ್ಲಾ ಭಕ್ತರೊಂದಿಗೆ ಸಾಮೂಹಿಕ ಭೋಜನದಲ್ಲಿ ಪಾಲ್ಗೊಳ್ಳುತ್ತಾರೆ. ಮನುಕುಲದ ಒಳಿತಿನ ಚಿಂತನೆಯನ್ನೇ ಸದಾ ಆಶಿಸುವ ಶ್ರೀಗಳಲ್ಲಿ ಎದ್ದು ಕಾಣುವ ತ್ಯಾಗ, ಔದಾರ್ಯಗಳು ಅವರನ್ನು ಧರೆಗೆ ದೊಡ್ಡವರೆನಿಸಿದೆ. ಯುಗ ಯೋಗಿ, ಮನುಕುಲದ ಅಪೂರ್ವರು ಎಂಬ ಅಭಿಮಾನಕ್ಕೆ ಪಾತ್ರರನ್ನಾಗಿಸಿದೆ.

ಶ್ರೀಗಳ ನೇತೃತ್ವದಲ್ಲಿ ಶ್ರೀ ಆದಿಚುಂಚನಗಿರಿಯ ಅನೇಕ ಶಾಲಾ ಮತ್ತು ಉಪಶಾಲಾಮಠಗಳು ಶಿಕ್ಷಣ, ಧರ್ಮಪ್ರಸಾರದಂತಹ ಒಳಿತಿನ ಸೇವೆ ಸಲ್ಲಿಸುತ್ತಾ ಬರುತ್ತಿವೆ. ಬೆಂಗಳೂರಿನ ವಿಜಯನಗರ, ಕುಂಬಳ ಗೋಡು, ರಾಮನಗರದ ಅರ್ಚಕರ ಹಳ್ಳಿ, ಮಾಯಸಂದ್ರ, ಮಂಡ್ಯ, ಮೈಸೂರು, ಮೇಲುಗೋಟೆ, ಹೇಮಗಿರಿ, ಹಾಸನ, ಶಿವಮೊಗ್ಗ, ಚಿತ್ರದುರ್ಗ, ಶೃಂಗೇರಿ, ಚಿಕ್ಕಬಳ್ಳಾಪುರ, ಕನಕಪುರ, ದಸರೀಘಟ್ಟ, ಹೆಸರುಘಟ್ಟ, ಪಟ್ಟನಾಯಕನ ಹಳ್ಳಿ, ಧಾರವಾಡ, ಮಂಗಳೂರು, ತಮಿಳುನಾಡಿನ ಕಂಬಂ ಮುಂತಾದೆಡೆ ಶಾಖಾಮಠಗಳು ಜ್ಞಾನದಾನ, ಅನ್ನದಾನಗಳನ್ನು ಸಾಂಗವಾಗಿ ನಡೆಸಿಕೊಂಡು ಬರುತ್ತಿವೆ. ಇದೇ ಹಾದಿಯಲ್ಲಿ ಹಾಲತಿ, ಕವಲಗುಂದಿ, ಗುಂಗುರುಮಳೆ, ಹುರುಯೂರುದುರ್ಗ, ಬನ್ನಿಕುಪ್ಪೆ, ಬೆಂಗಳೂರಿನ ಆಲದಮರ ಹೊಸಳ್ಳಿ, ಹುಳಿಮಾವುಗಳಲ್ಲಿರುವ ಉಪಶಾಖಾ ಮಠಗಳು ನಡೆದು ಬರುತ್ತಿವೆ.

ಅಮೇರಿಕದ ಫ್ಲಿಂಟ್‌ಮಿಶಿಗನ್‌ನಲ್ಲಿ 'ಶ್ರೀ ಆದಿಚುಂಚನಗಿರಿ ಫೌಂಡೇಶನ್" ಸಮಾಜೋ ಧಾರ್ಮಿಕ ಸತ್ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಈ ಎಲ್ಲಾ ಶಾಖಾ ಮಠಗಳ ಮೇಲ್ವಿಚಾರಣೆಗಾಗಿ ವಿದ್ಯಾವಂತರೂ, ವೇದಾಗಮ ಪಾರಂಗತರೂ ಆದ ಸನ್ಯಾಸಿಗಳನ್ನು ನೇಮಿಸಿ ಸ್ಥಳೀಯರ ಹಾಗೂ ದಾನಿಗಳ ನೆರವಿನೊಂದಿಗೆ ತಮ್ಮ ಮಾರ್ಗದರ್ಶನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲು ಸತ್ಪ್ರೇರಣೆ ನೀಡುತ್ತಾ ಬಂದಿದ್ದಾರೆ ಶ್ರೀಗಳು.

ಶಿಶುವಿಹಾರ, ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆಗಳು, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳು, ಕೈಗಾರಿಕಾ ತರಬೇತಿ, ಶಿಕ್ಷಣ ತರಬೇತಿ, ನರ್ಸಿಂಗ್ ಕಾಲೇಜು, ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳು ಇಂದು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯನ್ನು 'ಡೀಮ್ಸ್ ಯೂನಿವರ್ಸಿಟಿ ಎಂದು ಸ್ವಾಯತ್ತತೆಯನ್ನು ನೀಡಬಹುದಾದ ಉನ್ನತ ಮಟ್ಟವನ್ನು ತಲುಪಿಸಿವೆ.

ಬಿ. ಜಿ. ನಗರದ ಆದಿಚುಂಚನಗಿರಿ ಆಸ್ಪತ್ರೆ ಹಾಗೂ ಬೆಂಗಳೂರಿನ ಆಯುರ್ವೇದಿಕ್ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ತಪಾಸಣೆ, ಔಷಧಿ, ಉಚಿತೋಪಚಾರದ ವ್ಯವಸ್ಥೆಯಿದೆ. ಮೈಸೂರಿನ ಕುವೆಂಪುನಗರದಲ್ಲಿರುವ 'ಬಿ. ಜಿ. ಎಸ್. ಅಪೋಲೊ ಆಸ್ಪತ್ರೆ' ತನ್ನ ಸ್ವಚ್ಛ ಸುಂದರ ಕಟ್ಟಡ ಹಾಗೂ ಉತ್ಕೃಷ್ಟ ಸೇವೆಯಿಂದಾಗಿ 'ಒಳ್ಳೆಯ ಆಸ್ಪತ್ರೆ' ಎಂದು ಜನ ಮನ್ನಣೆ ಪಡೆದಿದೆ.

ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರಿನ ಕೆಂಗೇರಿಯಲ್ಲಿರುವ ತಾಂತ್ರಿಕ ಮಹಾ ವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಗಳು ರ್‍ಯಾಂಕು ಗಳಿಸುವ ಮೂಲಕ ಆದಿಚುಂಚನಗಿರಿ ವಿದ್ಯಾಸಂಸ್ಥೆಗಳ ಹೆಮ್ಮೆಗೆ ಕಾರಣರಾಗಿದ್ದಾರೆ. ಇಲ್ಲಿರುವ ವಿದ್ಯಾರ್ಥಿನಿಲಯಗಳಲ್ಲಿ ಶುಚಿ ರುಚಿಯಾದ ಸಸ್ಯಾಹಾರ ಸೌಲಭ್ಯ ಹಾಗೂ ಒಳ್ಳೆಯ ವಾತಾವರಣವಿದೆ.

ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ವೈಶಿಷ್ಟ್ಯಗಳೆಂದರೆ

೧.ಶ್ರೀಬಾಲಗಂಗಾಧರನಾಥ ಸ್ವಾಮೀಜಿಯವರ ಗ್ರಾಮೋದ್ಧಾರದ ಕಳಕಳಿಯಿಂದಾಗಿ ಬಹುತೇಕ ಶಾಲಾ ಕಾಲೇಜುಗಳು ಗ್ರಾಮೀಣ ಪ್ರದೇಶಗಳಲ್ಲೇ ಸ್ಥಾಪನೆಯಾಗಿವೆ. ೨.ನುರಿತ ಅಧ್ಯಾಪಕರಿಂದ ಉತ್ತಮ ಬೋಧನೆ ೩.ಹಿಂದುಳಿದವರಿಗೆ, ದೀನದಲಿತರಿಗೆ ಉಚಿತ ಊಟ, ವಸತಿ, ಶಿಕ್ಷಣ ೪.ಅಂಧ ಮಕ್ಕಳಿಗೆ ಪ್ರತ್ಯೇಕ ಶಾಲೆ, ಉಚಿತ ಊಟ, ವಸತಿ, ಶಿಕ್ಷಣ ೫.ಕೆಲವು ಉನ್ನತ ಹಂತದ ಶಿಕ್ಷಣದಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಶುಲ್ಕ ರಿಯಾಯಿತಿ ೬.ಸುಂದರವಾದ, ವಿಶಾಲವಾದ ಶಾಲಾಕಾಲೇಜುಗಳ ಕಟ್ಟಡಗಳಲ್ಲಿ ಗಾಳಿ ಬೆಳಕಿನ ಧಾರಾಳ ವಾತಾಯನ ವ್ಯವಸ್ಥೆ. ಸುಂದರ ಕೈತೋಟಗಳಿಂದಾಗಿ ಸ್ವಚ್ಛ ಮತ್ತು ಆರೋಗ್ಯಕರ ಪರಿಸರ ಪಠ್ಯ ಶಿಕ್ಷಣದೊಂದಿಗೆ ಧರ್ಮ, ಸಂಸ್ಕೃತಿ, ಯೋಗ ಕಲಿಕೆ, ತನ್ಮೂಲಕ ವಿದ್ಯಾರ್ಥಿಗಳಲ್ಲಿ ನೈತಿಕ ಜವಾಬ್ದಾರಿಯನ್ನು ಮೂಡಿಸುವಿಕೆ. ೮.ನಗರಗಳಲ್ಲಿನ ಅನಗತ್ಯ ಆಕರ್ಷಣೆಗಳಿಂದ ಹೊರತಾದ, ಪ್ರಕೃತಿ ಸೊಬಗಿನ ನೆಲೆಗಳಲ್ಲಿ ಕಲಿಯುವುದರಿಂದ ಹೆಚ್ಚಾಗುವ ಏಕಾಗ್ರತೆ. ೯.ರ್‍ಯಾಗಿಂಗ್ ಇಲ್ಲದ ಸುಭದ್ರ ಹಾಗೂ ಗುರುಕುಲದಂತಹ ಪವಿತ್ರ ವಾತಾವರಣ ವಿದ್ಯಾರ್ಥಿಗಳ ಹೊಣೆಗಾರಿಕೆ ತಪ್ಪದಂತಹ ಶಿಸ್ತು. ೧೦. ಹುಡುಗರಿಗೆ, ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ, ಅಲ್ಲಿ ಸುರಕ್ಷಿತ ಹಾಗೂ ಸುಸಜ್ಜಿತ ಪರಿಸರ, ಸಸ್ಯಾಹಾರ ಮಾತ್ರ ಲಭ್ಯ. ೧೧.ವಿದೇಶಿಯರಿಗೆ, ಶ್ರೀಮಂತರಿಗೆ, ಅನಿವಾಸಿ ಭಾರತೀಯರಿಗೆ ಕೇಂದ್ರೀಯ ಪಠ್ಯವಿರುವ ಅಂತರರಾಷ್ಟ್ರೀಯ ಶಾಲೆಗಳು ಬೆಂಗಳೂರಿನ ಕುಂಬಳಗೋಡು, ಮಂಗಳೂರು ಮತ್ತು ಇದೀಗ ನವದೆಹಲಿಯ ದ್ವಾರಕೆಯಲ್ಲಿ, ಇವಲ್ಲದೆ ಕನ್ನಡ, ಇಂಗ್ಲೀಷ್ ಮಾಧ್ಯಮಗಳಲ್ಲಿನ ವಸತಿ ಶಾಲೆಗಳು ಮಾಯಸಂದ್ರ, ಶಿವಮೊಗ್ಗದಲ್ಲಿವೆ. ೧೨.ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಪತ್ರಿಕೋದ್ಯಮ, ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ತರಗತಿಗಳು ನಡೆಯುತ್ತಿವೆ. ಆದಿಚುಂಚನಗಿರಿ ಮಠ ತನ್ನದೇ ಆದ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದೆ. ಮಠಗಳಿರುವುದೇ ಧರ್ಮ ಜಾಗೃತಿಯ ಮೂಲಕ ಜನರನ್ನು ಸಂಘಟಿಸಲು, ಶ್ರೀ ಕ್ಷೇತ್ರದ ಧಾರ್ಮಿಕ ಹಾಗು ಆಧ್ಯಾತ್ಮಿಕ ವಿಶೇಷ ಸಮಾರಂಭಗಳಲ್ಲಿ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಭಕ್ತರು ಸಂದಣಿಸುತ್ತಾರೆ. ಭಕ್ತಿಭಾವ ಪರವಶತೆಯಿಂದ ಸೇವೆ ಸಲ್ಲಿಸುತ್ತಾರೆ.

ಆಷಾಡ ಶುದ್ಧ ಪೂರ್ಣಿಮೆಯಂದು ನಡೆಯುವ ಗುರು ವಂದನೆ, ಪ್ರತಿ ತಿಂಗಳ ಅಮಾವಾಸ್ಯೆ ಹಾಗೂ ಭಾನುವಾರಗಳಂದು ನಡೆಯುವ ಶ್ರೀ ಕಾಲ ಭೈರವೇಶ್ವರ ವಿಶೇಷ ಪೂಜೆ, ನಿತ್ಯ ನಡೆಯುವ ತ್ರಿಕಾಲ ಪೂಜೆ, ಶ್ರೀಗಳ ವಾರ್ಷಿಕ ಪಟ್ಟಾಭಿಷೇಕ ಸೆಪ್ಟಂಬರ್ ೨೫ರಂದು ನಡೆಯುವ ಅಂಗವಾಗಿ ಹಿಂದಿನ ಎರಡು ದಿನಗಳ ಮುಂಚಿತವಾಗಿ ಪ್ರಾರಂಭವಾಗುವ ಜಾನಪದ ಕಲಾಮೇಳ, ಶರನ್ನವರಾತ್ರಿಯ ಸಂದರ್ಭದ ಹತ್ತು ದಿನಗಳ ವೈವಿಧ್ಯ ಹಾಗೂ ವೈಭವದ ಪೂಜಾವಿಧಿಗಳು, ಒಂದು ವಾರ ನಡೆಯುವ ಶಿವರಾತ್ರಿ ಜಾತ್ರಾ ಮಹೋತ್ಸವದಂದು ನಡೆಯುವ ಶಿವನ ಪಂಚರೂಪಗಳಲ್ಲದೆ ಹೋಳಿ ಹುಣ್ಣಿಮೆಯಂದು ಗಂಗಾಧರೇಶ್ವರ ಹಾಗೂ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಅಡ್ಡಪಲ್ಲಕಿ ಉತ್ಸವಗಳು ಕಿಕ್ಕಿರಿದ ಜನ ಸಮೂಹದ ನಡುವೆ ತುಂಬು ಸಂಭ್ರಮದಿಂದ ನಡೆಯುತ್ತವೆ. ಜಾತ್ರಾ ಸಂದರ್ಭದಲ್ಲಿ ಜರುಗುವ ಸರ್ವಧರ್ಮ ಸಮ್ಮೇಳನ ಉಪಯುಕ್ತ ಕಾರ್ಯಕ್ರಮ.

ದಿನವೂ ಕ್ಷೇತ್ರಪಾಲಕರಾದ ಶ್ರೀ ಕಾಲ ಭೈರವೇಶ್ವರ, ಸ್ತಂಭಾಂಬೆ, ಮಾಳಾಂಬೆಯರಿಗೆ ಆಗಮ ಮೋಕ್ತರೀತ್ಯಾ ಅಭಿಷೇಕಾದಿ ಪೂಜಾ ಕ್ರಮಗಳು ನಡೆಯುತ್ತವೆ. ಪರ್ವದಿನಗಳಲ್ಲಿ ಕ್ಷೀರಾಭಿಷೇಕ, ಹವನ

ಕನಸುಗಾರರಲ್ಲದವರು ಏನನ್ನೂ ಕಟ್ಟಲಾರರು. ಆದರೆ ಕನಸುಗಳು ಸುಮ್ಮನೆ ಕರಗಿ ಹೋಗಬಾರದು.

ಹೋಮಾದಿಗಳೊಂದಿಗೆ ವಿಶೇಷ ಅಲಂಕಾರಗಳಿರುತ್ತವೆ.

ಪರಮೇಶ್ವರನು ಪಂಚರೂಪಿಯಾಗಿ ಆದಿಚುಂಚನಗಿರಿಯಲ್ಲಿ ನೆಲೆಸಿರುವನೆಂಬ ಪ್ರತೀಕವಾಗಿ ಇಲ್ಲಿ ಪಂಚಲಿಂಗಗಳಿವೆ. ಗಂಗಾಧರೇಶ್ವರ ಪಾರ್ವತಿದೇವಿ ದೇವಾಲಯ, ಚಂದ್ರಮೌಳೇಶ್ವರ, ಅನ್ನಪೂರ್ಣೇಶ್ವರಿ ಧ್ಯಾನ ಮಂದಿರ, ಗವಿಸಿದ್ಧೇಶ್ವರ, ಮಲ್ಲೇಶ್ವರ, ಕತ್ತಲೆ ಸೋಮೇಶ್ವರ ಇವುಗಳೇ ಪಂಚಲಿಂಗಗಳು. ಬೆಟ್ಟದ ಬಾಗಿಲಿಗೆ ಇರುವ ಪುಟ್ಟ ಗುಡಿಯಲ್ಲಿ ಶ್ರೀಕಾಲ ಭೈರವೇಶ್ವರ, ಹೊರಗೆ ಅವನ ಬಲ ಭಾಗಕ್ಕೆ ಸ್ಥಂಬಾಂಬೆ, ಎಡಭಾಗಕ್ಕೆ ಮಾಳಾಂಬೆ ಸಹಿತ ಪ್ರತಿಷ್ಠಿತವಾಗಿದೆ.

ಶ್ರೀ ಕಾಲ ಭೈರವ ಸನ್ನಧಿಯ ಸಮೀಪವೇ ಹಿಂದಿನ ಸಿದ್ಧಪೀಠಸ್ಥ ಗುರುಗಳ ಸಮಾಧಿ ಮಂಟಪಗಳಿವೆ, ಗದ್ದುಗೆಗಳಿಗೂ ಪೂಜೆ ಮಾಡುತ್ತಾರೆ. ಚಿನ್ನದ ರೇಕುಗಳ ವಿಜಯಲಕ್ಷ್ಮಿ ಕೆತ್ತನೆಯ ಮೂರಡಿ ಎತ್ತರ, ನಾಲ್ಕಡಿ ಅಗಲದ ಸಿದ್ಧ ಸಿಂಹಾಸನವಿದ್ದು ಇದನ್ನು ಶ್ರೀಗಳು ತಮ್ಮ ಪಟ್ಟಾಭಿಷೇಕೋತ್ಸವ, ನವರಾತ್ರಿ, ಶಿವರಾತ್ರಿಗಳಲ್ಲಿ ಆರೋಹಿತ ಷೋಡಷ ಪೂಜೆಯನ್ನು ಸ್ವೀಕರಿಸುತ್ತಾರೆ. ಸಾಂಪ್ರದಾಯಿಕವಾಗಿ ಪೀತಾಂಬರ ಉಟ್ಟು, ಕಿರೀಟ, ರುದ್ರಾಕ್ಷಿ ಸರಗಳನ್ನು ಧರಿಸಿ ತ್ರಿಪುಂಡ್ರಧಾರಿಯಾಗಿ ಜ್ವಾಲಾಪೀಠಾರೋಹಣ ಮಾಡುತ್ತಾರೆ. ಅವರ ಸಾತ್ವಿಕ ತೇಜಸ್ಸು, ಸಾಸಿವೆ ಹಾಕಿದರೂ, ಸಿಡಿಯುವಂತಹ ಶಕ್ತಿಯುಳ್ಳ ಪರಶಿವನ ತಪೋ ತಾಣ ಜ್ವಾಲಾ ಪೀಠದ ಮೇಲೆ ಕುಳಿತು ದರ್ಶನ ನೀಡುವ ಗುರುಗಳನ್ನು ಕಂಡ ಭಕ್ತಿಭಾವುಕ ಮನಸ್ಸುಗಳು ಅವರು ಸಾಕ್ಷಾತ್ ಶಿವನೆಂದೇ ಭಾವಿಸುತ್ತಾರೆ. ನಮಿಸುತ್ತಾರೆ. ಜಯಕಾರ ಮಾಡುತ್ತಾರೆ. ಇವೆಲ್ಲವೂ ಆ ಸಂದರ್ಭಕ್ಕೆ ಭಕ್ತಿ ಪರವಶತೆಯ ವಿದ್ಯುತ್ ಸಂಚಾರವನ್ನುಂಟುಮಾಡುತ್ತದೆ.

ಜ್ವಾಲಾಪೀಠವನ್ನು ಶ್ರೀ ಸಾಮಾನ್ಯರು ಸ್ಪರ್ಶಿಸಲಾಗದು ಎಂಬ ಕಾರಣಕ್ಕೆ ಆ ಪೀಠಕ್ಕೆ ನೇರವಾಗಿ ಮೇಲಿನ ಹಂತದಲ್ಲಿ ಶಿವನ ವಿಶ್ವರೂಪವನ್ನು ನಿಲ್ಲಿಸಿದ್ದಾರೆ. ಸುತ್ತಲಿನ ಕನ್ನಡಿಯಲ್ಲಿ ಅಸಂಖ್ಯವಾಗಿ ಪ್ರತಿಬಿಂಬಿತವಾಗುವ ಶಿವಬಿಂಬ ಭಕ್ತಜನಕ್ಕೆ ವಿಸ್ಮಯಾನಂದವನ್ನುಂಟು ಮಾಡುತ್ತದೆ. ಏಕಶಿಲಾ ಬಸವ, ಚೋಳರು ಶ್ರೀಕ್ಷೇತ್ರಕ್ಕೆ ನಡೆದುಕೊಳ್ಳುತ್ತಿದ್ದ ಸಂಕೇತವಾಗಿರುವ ಚೇಳೂರ ಕಂಬ, ತಿಮ್ಮಪ್ಪನ ರಥವನ್ನು ಕದ್ದು ತಂದ ಭೈರವನನ್ನು ಹಿಡಿಯಲು ಬಂದ ಸರ್ಪರಾಜ ಆದಿಶೇಷನನ್ನು ಭೈರವ ಸೋಲಿಸಿದ ಸ್ಥಳವಾದ ಗಳಿಗಲ್ಲು, ಕೂಗು ಬಂಡೆ, ಸಪ್ಪೇಸ್ವಾಮಿ ಗುಹೆ, ಶಿವನ ಜಂಟಿಯಿಂದ ಬಿಂದುರೂಪಿಯಾಗಿಳಿದು ಬಂದು ಗಂಗೆ ನೆಲೆಸಿದ ಬಿಂದು ಸರೋವರ, ಶ್ರೀಗಳು ನಿರ್ಮಿಸಿದ ಮುನ್ನೂರು ಅಡಿ ಉದ್ದ, ಮುನ್ನೂರು ಅಡಿ ಅಗಲ ಮತ್ತು ಹದಿನಾರು ಅಡಿ ಆಳದ ಗ್ರಾನೈಟ್ ಶಿಲೆಯ ಹದಿನಾರು ಸೋಪಾನವುಳ್ಳ "ಭೈರವೇಶ್ವರ ಪುಷ್ಕರಿಣಿ" ಅದರ ಮಧ್ಯೆ ರಥಾರೂಢನಾದ ಸುಂದರ ಭೈರವಮೂರ್ತಿಯಿರುವ ಭೈರವ ವೇದಿಕೆ, ಪುಷ್ಕರಿಣಿಯಲ್ಲಿ ತಮ್ಮ ಆರಾಧ್ಯದೈವವಾದ ಶ್ರೀ ಗುರು ಬಾಲಗಂಗಾಧರನಾಥ ಸ್ವಾಮೀಜಿಯನ್ನು ಪುಷ್ಪಾಲಂಕೃತ ಮೋಹಕ ತೆಪ್ಪದಲ್ಲಿ ಕೂರಿಸಿ ನಡೆಸುವ ತೆಪ್ಪೋತ್ಸವ ಇವೆಲ್ಲವೂ ಶ್ರೀ ಗಿರಿಯಲ್ಲಿ ನೋಡುವಂತಹುದು.

ಇಂದಿಗೂ ಶ್ರೀ ಕಾಲಭೈರವೇಶ್ವರನಿಗೆ ನಾಲ್ಕು ಕಂಬಗಳ ಪುಟ್ಟ ಗುಡಿಯೇ ಇದೆ. ಇದೀಗ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಭಾರತದೆಲ್ಲೆಡೆ ಕ್ಷೇತ್ರಪಾಲಕನಾಗಿರುವ ಅವನಿಗೆ ಆದಿಚುಂಚನಗಿರಿಯಲ್ಲಿ ನೂತನ ದೇವಾಲಯುವನ್ನು ನಿರ್ಮಿಸಿ ಪ್ರಧಾನ ದೇವತೆಯಾಗಿ ಪ್ರತಿಷ್ಠಾಪಿಸಲಿದ್ದಾರೆ. ನಾಥ ಪಂಥದ ಅದಿದೈವವಾಗಿರುವ ಶ್ರೀ ಕಾಲ ಭೈರವೇಶ್ವರ ದೇವಾಲಯ ಇನ್ನೂರೈವತ್ತು ಅಡಿ ಉದ್ದ, ಒಂದುನೂರ ಐವತ್ತು ಅಡಿ ಅಗಲ, ದ್ರಾವಿಡ ಶೈಲಿಯ ಪಂಚಗೋಪುರಗಳುಳ್ಳ ದೇವಾಲಯ. ಅದನ್ನು ಕಟ್ಟುತ್ತಿರುವ ಮುಖ್ಯಸ್ಥಪತಿಯ ಪ್ರಕಾರ 'ಇದು ಭಾರತದಲ್ಲೇ ಅತಿ ದೊಡ್ಡದಾದ ಕಾಲ ಭೈರವೇಶ್ವರ ದೇವಾಲಯ' ಸಂಪೂರ್ಣ ಶಿಲೆಯಲ್ಲೇ ನಿರ್ಮಾಣವಾಗುವ ಈ ದೇವಾಲಯದಲ್ಲಿ ಭೈರವೇಶ್ವರನಿಗೆ ಎದುರಾಗಿ ಪುರಾಣೋಕ್ತವಾಗಿರುವಂತೆ ಅಷ್ಟ ಭೈರವರು, ಗಣಪತಿ, ಸುಬ್ರಹ್ಮಣ್ಯ, ಕಂಬದಮ್ಮ, ಚೌಡೇಶ್ವರಿ ಮುಂತಾದ ಏಕ ಕೃಷ್ಣ ಶಿಲಾಮೂರ್ತಿಗಳನ್ನೂ ಪ್ರತಿಷ್ಠಾಪಿಸಲಿದ್ದಾರೆ. ಶ್ರೀಗಳ ಭೈರವ ಭಕ್ತಿಯ ಘನ ಸಾಕಾರವೇ ಈ ಪವಿತ್ರ ದೇವಾಲಯ.

ಪರಿಸರವಾದಿಯೂ, ನಿಸರ್ಗದ ಆರಾಧಕರೂ ಆದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಮತ್ತೊಂದು ಮಹೋನ್ನತ ಯೋಜನೆಯೆಂದರೆ 'ಕರ್ನಾಟಕ ವನ ಸಂವರ್ಧನ ಯೋಜನೆ', ಇತರ ಕೆಲವು ಮಠಾಧೀಶರು, ಪರಿಸರತಜ್ಞರ ಸಹಕಾರದೊಂದಿಗೆ ರೂಪು ತಳೆದ ಈ ಯೋಜನೆ ನಾಶವಾಗುತ್ತಿರುವ ಪರಿಸರವನ್ನು ಳಿಸಲು, ಗಿಡಮರಗಳನ್ನು ಬೆಳೆಸಿ ಸಂರಕ್ಷಿಸಲು ತನ್ಮೂಲಕ ಸಮಸ್ತ ಜೀವರಾಶಿಗಳಿಗೂ ಹಣ್ಣು ಹಂಪಲು, ನಿರುದ್ಯೋಗ ನಿವಾಸಿಸಲು ಸಸ್ಯ ವಿತರಣಾ ಕಾರ್ಯಕ್ರಮದ ಮೂಲಕ ಉಪಯುಕ್ತ ಅಂಶಗಳನ್ನು ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಹಮ್ಮಿಕೊಂಡು ಕಾರ್ಯನಿರತವಾಗಿರುವ ಕ್ರಿಯಾಶೀಲ ಯೋಜನೆಯಾಗಿದೆ.

ಐದು ವರ್ಷಗಳಲ್ಲಿ ಐದು ಕೋಟಿ ಗಿಡ ಬೆಳೆಸುವ ಮಹದಾಸೆ ಶ್ರೀಗಳದು. ಇತ್ತೀಚೆಗೆ ಕೇರಳ ಸರ್ಕಾರ, ಕರ್ನಾಟಕ ಸರ್ಕಾರ ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಶ್ರೀಗಳ ನೇತೃತ್ವದಲ್ಲಿ ಮಾಯಸಂದ್ರದ ಕಲ್ಪತರು ಆಶ್ರಯದಲ್ಲಿ ತೆಂಗಿನ ಬೆಳೆಯ ಪರಿಷ್ಕರಣದ ಜಾಗೃತಿ ಶಿಬಿರ ನಡೆದಿದ್ದು ತೆಂಗಿನ ಬೆಳೆಯ ಸಂರಕ್ಷಣೆಯ ಬಗ್ಗೆ ಮಾಹಿತಿ ಒದಗಿಸುವಲ್ಲಿ ಸಹಕಾರಿಯಾಗಿತ್ತು. ಅಂದು ಫಲಾನುಭವಿಗಳಿಗೆ ಉಚಿತ ತೆಂಗಿನ ಸಸಿ ವಿತರಿಸಲಾಗಿದ್ದು ಬಹುಸಂಖ್ಯೆಯಲ್ಲಿ ಉತ್ಸಾಹಿ ಮಕ್ಕಳು ಭಾಗವಹಿಸಿದ್ದುದು ಒಂದು ವಿಶೇಷ. ಮುಂದಿನ ತಲೆಮಾರು ಹೇಗೆ ಭೂಮಿಯನ್ನೇ ನಂಬಿ ಕೃಷಿಯಾಧಾರಿತ ಬದುಕನ್ನು ರೂಢಿಸಿಕೊಳ್ಳಬೇಕಾದ ಅನಿವಾರ್ಯತೆ ತಲೆದೋರಿದೆ. ಅದಕ್ಕಾಗಿ ಅವರು ಪರಿಸರ ವರ್ಧನೆಯತ್ತ ಗಮನ ಹರಿಸಬೇಕಾದ ಅಗತ್ಯದ ಬಗ್ಗೆ ಶ್ರೀಗಳು ಆಡಿದ ಮಾತುಗಳು ಸಂದರ್ಭೋಚಿತವೂ, ಅರ್ಥಪೂರ್ಣವೂ ಆಗಿದ್ದಿತು.

ಪರಿಸರಶುದ್ಧಿ, ಪೌಷ್ಠಿಕಾಂಶದ ಆಹಾರ, ಗೋವುಗಳಿಗೆ ಉತ್ತಮ ಮೇವು, ಅಂತರ್ಜಲ ಸಮೃದ್ಧಿ ಇವೆಲ್ಲವೂ ವನಸಂವರ್ಧನ ಯೋಜನೆಯ ಗುಣಾತ್ಮಕ ಅಂಶಗಳಾಗಿವೆ. ಮಠಾಧೀಶ್ವರರೊಬ್ಬರು ಇಂತಹ ಬಹುಪ ಯೋಗಿ ಯೋಜನೆಯ ರೂವಾರಿಯಾಗಿರುವುದು ಹೆಮ್ಮೆಯ ಸಂಗತಿ. ಬಿ. ಜಿ. ಎಸ್. ಆರ್ಚಡ್ಸ್ ಬೆಂಗಳೂರುಗೆ ವನಶ್ರೀ ಪ್ರಶಸ್ತಿ ಸಂದಾಯ ವಾಗಿದೆ. ಒಂದು ಲಕ್ಷ ಗಿಡಗಳಿರುವ ಚಿಕ್ಕಬಳ್ಳಾಪುರದ ತಾಂತ್ರಿಕ ಕಾಲೇಜಿನ ಕಾರ್ಗಿಲ್ ವನ ಶ್ರೀಗಳ ಪರಿಸರಪ್ರೀತಿ ಶ್ರೀ ಮಠದ ಪರಿಸರ ಪ್ರಜ್ಞೆಗೆ ಸಾಕ್ಷಿಯಾಗಿದೆ.

ಏಕಕಾಲಕ್ಕೆ ವಿವಿಧ ಆಯಾಮಗಳಲ್ಲಿ ಅಭೂತ ಪೂರ್ವ ಸಾಧನೆಗಳನ್ನು ಮಾಡುತ್ತಾ ಬಂದಿರುವ ಶ್ರೀಗಳ ಹಾಗೂ ಶ್ರೀಮಠದ ಮೇಲೆ ಸಮಕಾಲೀನ ಸಾಹಿತ್ಯದಲ್ಲಿ ಅಮೂಲ್ಯ ಮಾಹಿತಿಗಳಿವೆ. ನೂರಾರು ಗ್ರಂಥ ಪ್ರಕಟಣೆ ಮಾಡಿ ಧಾರ್ಮಿಕ ಸಾಹಿತ್ಯದ ಶ್ರೇಷ್ಠತೆಯನ್ನು ಸಾರುತ್ತಿರುವ ಶ್ರೀಮಠದ ಸಾಹಿತ್ಯಕ ಪ್ರೋತ್ಸಾಹವೂ ಗಣನೀಯ. ಅತ್ಯುತ್ತಮ ರೀತಿಯಲ್ಲಿ ಸಾಧನೆ ಮಾಡಿದ ವಿವಿಧ ಗಣ್ಯರಿಗೆ 'ಚುಂಚಶ್ರೀ' ಪ್ರಶಸ್ತಿ ಪ್ರಧಾನ ಮಾಡುವ ಪರಿಪಾಠ ಶ್ರೀಗಳದು. ತಮ್ಮ ವಾರ್ಷಿಕ ಪಟ್ಟಾಭಿಷೇಕೋತ್ಸವದಂದು ಜಾನಪದ ಕಲಾವಿದರೊಂದಿಗೆ ಐದು ಜನ ಗಣ್ಯರನ್ನು ಚುಂಚಶ್ರೀ ಪ್ರಶಸ್ತಿ ರೂ. ಇಪ್ಪತ್ತು ಸಾವಿರ ನಗದು, ಪ್ರಶಸ್ತಿ ಪತ್ರಗಳನ್ನೊಳಗೊಂಡ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸುವ ಸತ್ಸಂಪ್ರದಾಯಕ್ಕೆ ನಾಂದಿ ಹಾಡಿದವರೇ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು. ಆದಿಚುಂಚನಗಿರಿಯ ಸಾಂಸ್ಕೃತಿಕ ಚರಿತ್ರೆಗೆ ತಮ್ಮದೇ ಆದ ಛಾಪನ್ನು ವಿಶೇಷ ರೀತಿಯಲ್ಲಿ ಮೂಡಿಸಿದವರೇ ಇವರು. ಶ್ರೀಮಠದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಹಿತ್ಯಕ ಸಾಧನೆಗಳ ಹಿಂದಿರುವ ಪ್ರೇರಕ ಶಕ್ತಿ, ಮೇರು ವ್ಯಕ್ತಿ ಶ್ರೀಗಳು ಚುಂಚನಗಿರಿಯ ಇತಿಹಾಸದಲ್ಲಿ ಅನನ್ಯ ದಾಖಲೆಗಳನ್ನು ಸೃಷ್ಟಿಸಿರುವರು.

ಮಹಾಕವಿ ಕುವೆಂಪು ಅವರಿಂದಲೇ ವಿಶ್ವ ಮಾನವ ಪ್ರಜ್ಞೆಯನ್ನು ಶ್ರೇಷ್ಠವಾಗಿ ಸಾರುತ್ತಿರುವ ಸರ್ವೋತ್ಕೃಷ್ಟರು ಸ್ವಾಮಿಗಳು ಎಂಬ ಶ್ಲಾಘನೆಗೆ ಪಾತ್ರರಾದವರು.

ಮಠಗಳಿಂದ ಸಮಾಜಕ್ಕೆ ಆಗುವ ಉಪಯೋಗಗಳು, ನೆಮ್ಮದಿ ರಹಿತವಾದ ಇಂದಿನ ಯಾಂತ್ರಿಕ ಬದುಕಿನಲ್ಲಿ ಧರ್ಮದಿಂದ ವಿಜೃಂಭಿಸುವ ಮಾನವೀಯ ಮೌಲ್ಯಗಳು, ಮಠಾಧೀಶರೊಬ್ಬರು ವಿಚಾರವಂತಾದರೆ ಉಂಟಾಗುವ ಪ್ರಗತಿ ಮೊದಲಾದ ಒಳಿತಿಗೆ ಆದರ್ಶವೇ ಆದಿಚುಂಚನಗಿರಿ ಮಠ ಹಾಗೂ ಅದನ್ನು ಮುನ್ನಡೆಸುತ್ತಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು.

ಮುಗಿಯಿತು : ಲೇಖಿಸ : ಡಾ. ಕೆ. ರಾಜೇಶ್ವರಿ ಗೌಡ

ನಮ್ಮ ಅನುಭವಕ್ಕೆ ಬರುವುದಷ್ಟೇ ಸತ್ಯವಲ್ಲ, ಅದರಾಚೆಯ ಶಕ್ತಿಯೂ ಒಂದಿದೆ.

ಕಾದು ಕುಳಿತವರಿಗೆ ಕುರ್ಚಿ ಕೊಡದ ಮತದಾರ:
ಸಮೀಕ್ಷೆಗಳನ್ನು ಸುಳ್ಳು ಮಾಡಿದ ಚುನಾವಣಾ ಫಲಿತಾಂಶ.

ಮೇ 13 ರಂದು ಹೊರ ಬಿದ್ದ ಶತಮಾನದ ಮೊದಲ ಚುನಾವಣಾ ಫಲಿತಾಂಶ ಹಲವು ಆಶ್ಚರ್ಯಗಳನ್ನು ಹುಟ್ಟುಹಾಕಿದೆ. ಹಲವು ನಿರೀಕ್ಷೆಗಳನ್ನು ಸಮೀಕ್ಷೆಗಳನ್ನು ಸುಳ್ಳು ಮಾಡಿ, ರಾಜಕೀಯ ಪಂಡಿತರ ಲೆಕ್ಕಾಚಾರಗಳನ್ನು ತಲೆ ಕೆಳಗು ಮಾಡಿದೆ. ಕೇವಲ ಶ್ರೀಮಂತರನ್ನೂ, ಉದ್ಯಮಿಗಳನ್ನು ಸಾಕುತ್ತಾ, ರೈತರನ್ನೂ, ಸಾಮಾನ್ಯ ಗ್ರಾಮವಾಸಿಗಳನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ? ಎಂಬ ಪ್ರಶ್ನೆಗೆ ಈ ಚುನಾವಣಾ ಫಲಿತಾಂಶ ಸ್ಪಷ್ಟ ಉತ್ತರ ನೀಡಿ ಆಗಿದೆ. ಮತದಾರರು ನೀಡಿದ ಅಧಿಕಾರದ ಅವಕಾಶವನ್ನು ಸುಮಾರು 8 ತಿಂಗಳ ಮೊದಲೇ ಸ್ವಯಂ ಕಳಚಿಟ್ಟು, ಮುಂದಿನ ಐದು ವರ್ಷಗಳವರೆಗೆ ಸ್ಪಷ್ಟ ಜನಾದೇಶವನ್ನು ಪಡೆಯುತ್ತೇವೆಂದು ಹೊರಟ ಕೇಂದ್ರ ಮತ್ತು ರಾಜ್ಯವನ್ನಾಳುತ್ತಿದ್ದ ಪಕ್ಷಗಳ ಇಂದಿನ ದಯನೀಯ ಸ್ಥಿತಿ ರಾತ್ರಿ ಕಂಡ ಬಾವಿಗೆ ಹಗಲುಬಿದ್ದಂತಾಗಿದೆ. ಇದಕ್ಕಿಂತಲೂ ಮುಖ್ಯವಾಗಿ ಕೇಂದ್ರದಲ್ಲಿ ಪ್ರಭಾವಿ ಸ್ಥಾನಗಳನ್ನಲಂಕರಿಸಿದ್ದ 17 ಸಚಿವರು, ಹಾಗೆಯೇ ರಾಜ್ಯ ಸಂಪುಟದ 27 ಸಚಿವರು ಈ ಚುನಾವಣೆಯಲ್ಲಿ ಸೋಲುಂಡದ್ದು, ಆ ಪಕ್ಷಗಳಿಗೆ ಜೀರ್ಣಿಸಿಕೊಳ್ಳಲಾರದಷ್ಟು ಹೊಡೆತ ನೀಡಿದ್ದರಲ್ಲಿ ಆಶ್ಚರ್ಯವಿಲ್ಲ.

ಹಾಗೆ ನೋಡಿದರೆ ಕೇಂದ್ರದ ಎನ್. ಡಿ. ಎ. ಸರ್ಕಾರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಖ್ಯಾತಿಯನ್ನುಹೆಚ್ಚಿಸಲು ಹಲವು ಯಶಸ್ವೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಆಂತರಿಕವಾಗಿಯೂ ಭಾರತವನ್ನು ಜೋಡಿಸುವ ಅಂತರಾಷ್ಟ್ರೀಯ ಗುಣಮಟ್ಟದ ರಸ್ತೆ ಅಭಿವೃದ್ಧಿಯೂ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ಹಮ್ಮಿಕೊಂಡಿತ್ತು. ಸಂಪರ್ಕ ಕ್ಷೇತ್ರದಲ್ಲಿಯೂ ಕ್ರಾಂತಿಯ ಹೆಜ್ಜೆಯನ್ನಿಟ್ಟಿತು. ಜಮ್ಮು ಕಾಶ್ಮೀರದಲ್ಲೂ ಶಾಂತಿಯತ್ತ ನಡೆಸಿತ್ತು. ಅಲ್ಲದೆ ಪ್ರಚಾರದಲ್ಲೂ ಮುಂದಿತ್ತು. ಭಾರತ ಪ್ರಕಾಶಿಸುತ್ತಿದೆ, ಭಾರತೀಯರಲ್ಲಿ ಹಿತಾನುಭವ ನೆಲೆಗೊಂಡಿದೆಯೆಂದು 'ಭಾರತ ಉದಯ' ಯಾತ್ರೆಯನ್ನು ಮಾಡಿದ್ದಾಯಿತು. ಆದರೆ ಮತದಾರ ಮಾತ್ರ ಎನ್. ಡಿ. ಎ. ಯನ್ನು ತಿರಸ್ಕರಿಸಿದ್ದಾನೆ.

ರಾಜ್ಯದಲ್ಲಿ ಕೃಷ್ಣ ಸರ್ಕಾರದ ಸಾಧನೆಯೇನೂ ಕಡಿಮೆ ಯಿರಲಿಲ್ಲ. ದೇಶದಲ್ಲೇ ನಂ. 1 ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಗಳಿಸಿಕೊಂಡಿದ್ದವರು. ಬರಗಾಲ, ವೀರಪ್ಪನ್, ಕಾವೇರಿ ನೀರಿನ ಸಮಸ್ಯೆ ಮೊದಲಾದ ಸಂಕಷ್ಟಗಳನ್ನು ಎದುರಿಸಿಯೂ, ಸ್ತ್ರೀ ಶಕ್ತಿ, ಅಕ್ಷರದಾಸೋಹ, ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರ ಜೊತೆಗೆ ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಿದ್ದರು. ವಿಜಯದುಂದುಬಿ ಯಾತ್ರೆಯ ಮೂಲಕ ಪ್ರಚಾರವನ್ನು ಮಾಡಿದ್ದರು. ಆದರೆ ಮತದಾರ ಮಾತ್ರ ಅವರ ಕೈ ಹಿಡಿಯಲಿಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಲ್ಲೂ ಯೋಜನೆ ಗಳಿದ್ದವು, ಪ್ರಚಾರವೂ ಇತ್ತು. ಆದರೆ ಇವೆರಡೂ ಸರ್ಕಾರಗಳು ಜನತೆಯ ಭಾವನೆಗಳಿಗೆ ಸ್ಪಂದಿಸುವಲ್ಲಿ ವಿಫಲಗೊಂಡಿದೆ. ದೇಶದ ಬೆನ್ನೆಲುಬು ಆಗಿರುವ ರೈತರ ಏಳಿಗೆಯ ಬಗ್ಗೆ, ಪೊಳ್ಳು ಭರವಸೆಗಳನ್ನು, ಸುಳ್ಳು ಪರಸೆಗಳನ್ನು ಮುಂದುವರಿಸಿದರೇ ಹೊರತು ಮತ್ತೇನನ್ನೂ ಮಾಡಲಿಲ್ಲ. ಒಂದು ಕಡೆ ಸರ್ಕಾರಿ ನೌಕರರಿಗೆ ಎಲ್ಲಾ ಸೌಲಭ್ಯಗಳನ್ನು ಹೆಚ್ಚಿಸಲು ಪ್ರಯತ್ನಿಸಿದರೂ, ಗ್ರಾಮೀಣ ನಿರುದ್ಯೋಗ ಸಮಸ್ಯೆಯನ್ನು ಬಗೆ ಹರಿಸಲು ಸ್ಪಷ್ಟ ಕಾರ್ಯಕ್ರಮಗಳು ಸರ್ಕಾರಗಳ ಬಳಿಯಿರಲಿಲ್ಲ. ತಾವು ಬಳಸುವ ವಸ್ತುಗಳಿಗೆ ಹೆಚ್ಚು ಬೆಲೆತೆರಬೇಕಾದ ರೈತರು, ತಾವು ಬೆಳೆಸಿದ ಬೆಳೆಗಳಿಗೆ ಬೆಲೆಯಿಲ್ಲದೆ ಕಂಗಾಲಾಗಿದ್ದರು. ಮತ್ತೊಂದು ಕಡೆ ಬರದ ಹಾವಳಿಯಿಂದ ಬೇಸತ್ತಿದ್ದಾಗ, ಬರಕಾಮ ಗಾರಿಗಳ ನೆಪದಲ್ಲಿ ತಮ್ಮ ಹೊಟ್ಟೆ ಮಾತ್ರ ತುಂಬಿಸಿಕೊಂಡ ಜನರು ಇಲ್ಲದ ಚುನಾವಣೆಯನ್ನು ಬಡ ಮತದಾರನ ಮೇಲೆ ಹೇರಿದಾಗ, ಮತದಾರ ಕಲಿಸಿದ ಪಾಠ ಮಾತ್ರ ರಾಜಕಾರಣಿಗಳಿಗೆ ಜೀವಮಾನದ ಪಾಠವಾದರೆ ಈ ದೇಶ ಧನ್ಯವಾದೀತು.

1998 ರಲ್ಲಿ ಕೇಂದ್ರದ ಎನ್. ಡಿ. ಎ. ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದು ಕೊಂಡು, ಅದೂ ಕಾರ್ಗಿಲ್ ಘರ್ಷಣೆ ಸಂದರ್ಭದಲ್ಲಿ ಸರ್ಕಾರವನ್ನು ಉರುಳಿಸಿದ್ದ ಕುಖ್ಯಾತಿಯ ಜಯ ಲಲಿತಾರೊಂದಿಗೆ ಎನ್. ಡಿ. ಎ. ಈಗ ಹೊಂದಾಣಿಕೆ ಮಾಡಿಕೊಂಡಿತ್ತು. ಆಗ ಕೇಂದ್ರ ಸರ್ಕಾರದ ನೆರವಿಗೆ ನಿಂತಿದ್ದ ವೈಕೋ ಆಗಲಿ, ಕರುಣಾನಿಧಿಯಾಗಲಿ ಈ ಚುನಾವಣೆಯಲ್ಲಿ ಎನ್. ಡಿ. ಎ. ಗೆ ಬೇಡವಾಗಿದ್ದರು. ಇವರ ಇಂತಹ ಅನೈತಿಕ ಮೈತ್ರಿಯನ್ನು ತಿರಸ್ಕರಿಸಿದ ತಮಿಳುನಾಡಿನ ಜನತೆ, ಒಂದೇ ಒಂದು ಕ್ಷೇತ್ರವನ್ನು ನೀಡದ ಜಯಲಲಿತಾರ ನಿರಂಕುಶತ್ವವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಇದರಿಂದ ಬುದ್ಧಿ ಕಲಿತ ಜಯಲಲಿತಾ, ಫಲಿತಾಂಶಹೊರಬಿದ್ದ ಕೂಡಲೇ ಹಲವು ಜನಪರ ಯೋಜನೆಗಳನ್ನು ಹಾಕಿಕೊಂಡು ಜನರ ಬಳಿಗೆ ಓಡಿದ್ದಾರೆ. ಬಡವರ, ರೈತರ, ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಚಂದ್ರಬಾಬುನಾಯ್ಡು ಎಷ್ಟೇ ಜನಪ್ರಿಯರಾದರೂ ಅಧಿಕಾರ ಕಳಕೊಳ್ಳಬೇಕಾಯಿತು.


ಒಟ್ಟಾರೆ ಪ್ರಬುದ್ಧ ಮತದಾರ ತನ್ನ ಸಾಮರ್ಥ್ಯವನ್ನು ತೋರಿಬಿಟ್ಟಿದ್ದಾನೆ. ಚುನಾವಣೆಯಲ್ಲಿ ಯಾವ ಪಕ್ಷ ಗೆದ್ದಿದೆ, ಯಾರು ಆಡಳಿತ ನಡೆಸುತ್ತಾರೆ, ಎನ್ನುವುದಕ್ಕಿಂತ, ಮತದಾರ ಗೆದ್ದಿದ್ದಾನೆ, ಮತ್ತೆ ಮತ್ತೆ ಚುನಾವಣೆಯಲ್ಲಿ ತನ್ನ ಅಧಿಕಾರ ಚಲಾಯಿಸುತ್ತಾನೆ ಎನ್ನುವುದು ಮಾತ್ರ ಸ್ಪಷ್ಟವಾಗಿದೆ.

ಗೌಡ ಜನಾಂಗಕ್ಕೆ ಪ್ರತಿನಿಧಿತ್ವ : ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ, ಪ್ರತಿನಿಧಿತ್ವ ದೊರೆಯದೆ ಚಿಂತೆಗೀಡಾದ್ದ ಗೌಡ ಜನಾಂಗಕ್ಕೆ ಈ ಚುನಾವಣೆ ನೆಮ್ಮದಿ ತಂದಿದೆ. ಲೋಕಸಭೆಗೆ ದೇವರ ಗುಂಡ ಸದಾನಂದಗೌಡ ಆಯ್ಕೆಗೊಂಡಿರುವುದು, ವಿಧಾನಸಭೆಗೆ ಕೊಂಬಾರನ ಬೋಪಯ್ಯನವರು ಚುನಾಯಿತಗೊಂಡಿರುವುದರಿಂದ ಸಹಜವಾಗಿ ಗೌಡ ಜನಾಂಗ ಸಂಸತಗೊಂಡಿದೆ. ಸೋಮವಾರ ಪೇಟೆಯಲ್ಲಿ ಜೀವಿಜಯರವರ ಗೆಲುವು ಸಹ ಗೌಡ ಜನಾಂಗಕ್ಕೆ ಆಶಾದಾಯಕವಾಗಿದೆ. ಇವರ್‍ಯಾರು ಕೇವಲ ಗೌಡ ಜನಾಂಗಕ್ಕೆ ಮಾತ್ರ ಸೀಮಿತಗೊಂಡ ಪ್ರತಿನಿಧಿಗಳಲ್ಲ. ಎಲ್ಲವರ ಪ್ರತಿನಿಧಿಗಳಾಗಿ ಇವರು ಆಯ್ಕೆಯಾಗಿದ್ದಾರೆ. ಮತ್ತು ಇವರ ಸೇವೆ ಎಲ್ಲರಿಗೂ ಸಲ್ಲಬೇಕು. ಆದರೂ ಗೌಡ ಜನಾಂಗ ಇವರಿಂದ ಬಹಳಷ್ಟನ್ನೂ ನಿರೀಕ್ಷಿಸು ವುದರಲ್ಲಿ ತಪ್ಪೇನಿಲ್ಲ. ಮತಗಟ್ಟೆಯಲ್ಲಿ ಮತದಾನದ ರೀತಿ ಗಮನಿಸಿದ ಕೊಂಬಾರನ ಬೋಪಯ್ಯನವರು ಮತ ಎಣಿಕೆ ಕೇಂದ್ರದಲ್ಲಿಯೇ, ನನ್ನ ಜನಾಂಗ ಬಂಧುಗಳು ನನ್ನನ್ನೂ ಬೆಂಬಲಿಸಿದ್ದಾರೆ ಎಂದು ಉದ್ಗರಿಸಿದ್ದರು. ಪೇರಿಯನ ಕಪ್‌ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ತಾವು ಆಯ್ಕೆಯಾದ ಬಳಿಕ ಪ್ರಥಮ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡ ಜನಪ್ರತಿನಿಧಿಗಳಿಬ್ಬರೂ ಜನಾಂಗದ ಏಳಿಗೆಗೆ ಸಹಕರಿಸುವ ಭರವಸೆ ನೀಡಿದ್ದಾರೆ. ಅವರ ಭರವಸೆ ಈಡೇರಲಿ.

ಪಟ್ಟಡ ಶಿವಕುಮಾರ್

ಕೊಡಗಿನ ಹೆಸರಿನ ಮೂಲ

ಹಿಂದಿನ ಲೇಖನದಿಂದ : ಭಾಗ -2



ಈ ಜಿಲ್ಲೆಯ ಹೆಸರಾದ "ಕೊಡಗು" ಪದದ ಮೂಲವನ್ನು ತಿಳಿಯುವುದು ಕಷ್ಟ. ಕೊಡಗು ಎನ್ನುವುದು ಕುಡು ಮಲೆನಾಡು ಎಂಬುದರಿಂದ ರೂಪಾಂತರಗೊಂಡ ಶಬ್ದವಾಗಿದೆ ಎಂದು ಹೇಳಬಹುದು. 1 ಪ್ರಾಚೀನ ತಮಿಳು ಸಾಹಿತ್ಯದಲ್ಲಿ 'ಕುಡುಮಲೆ ನಾಡು' 2 ಅಥವಾ 'ಕುಡಕಂ' 3 ಎಂಬ ಉಲ್ಲೇಖನ ಗಳಿವೆ. ಈ ಪ್ರದೇಶವು ಎತ್ತರ-ತಗ್ಗುಗಳಿಂದ ಮತ್ತು ಅರಣ್ಯಗಳಿಂದ ಕೂಡಿರುತ್ತದೆ. ಕಡಿದಾದ ಬೆಟ್ಟಗಳಲ್ಲಿ ದಟ್ಟವಾದ ಕಾಡು ಪ್ರದೇಶವನ್ನು ಹೊಂದಿದೆ. ಹೀಗಾಗಿ ಕೊಡಗು ಜಿಲ್ಲೆಗೆ ಕೊಡಿ ಮಲೆನಾಡು ಎಂಬ ಹೆಸರು ಬಳಕೆಯಲ್ಲಿದ್ದು (ಕೊಡಿ ಎಂದರೆ ತುದಿ, ಶಿಖರ ಎಂದರ್ಥ) ಆದ್ದರಿಂದಲೇ ಕೊಡಗು ಎಂಬ ಹೆಸರು ಬಂದಿದೆಯೆಂದು ಸಹ ಹೇಳಲಾಗಿದೆ. ಕೊಡವ ಭಾಷೆಯಲ್ಲಿ 'ಕೊಡಯಿ' ಎಂದರೆ ಬೇಟೆಯಾಡುವ ಸ್ಥಳ ಎಂಬ ಅರ್ಥವಿದ್ದು, ಅದರಿಂದ ಈ ಹೆಸರು ಬಂತೆಂಬ ಹೇಳಿಕೆಯೂ ಇದೆ. ಕೊಡಗಿನ ಹೊರಗಿರುವ ಒಂದು ಶಾಸನದಲ್ಲಿ (ಚಾಮರಾಜನಗರ 347) ಕುಡುಗೂರು ನಾಡು ಎಂಬ ಉಲ್ಲೇಖವಿದೆ. ಕೊಡಗಿಗೆ ಮತ್ಸ್ಯದೇಶ ಬ್ರಹ್ಮದೇಶ, ಕ್ರೋಢದೇಶ ಎಂಬುದಾಗಿ ಪೌರಾಣಿಕವಾದ ಮೂರು ಹೆಸರುಗಳಿದ್ದುವೆಂದು ಐತಿಹ್ಯಗಳುಂಟು. ನಾಲ್ಕು ಇವುಗಳಲ್ಲಿ ಕ್ರೋಢದೇಶ ಎನ್ನುವುದು ಕಾಲಾನುಭಾಗದಲ್ಲಿ ಕೊಡಗು ದೇಶ ಎಂದಾಯಿತು ಎಂದೂ ವಾದಿಸುವುದುಂಟು. ಮತ್ಸ್ಯದೇಶಾಧಿಪ ಚಂದ್ರವರ್ಮ ಎಂಬುವನು ಇಲ್ಲಿ ಬಂದು ರಾಜ್ಯಭಾರ ಮಾಡಿದುದರಿಂದ ಮತ್ಸ್ಯದೇಶ ಎಂದು ಹೆಸರು ಬಂದಿದೆ ಎಂಬ ಐತಿಹ್ಯವಿದೆ. ಬ್ರಹ್ಮನುಈ ಪ್ರದೇಶದಲ್ಲಿ (ಈಗಿನ ಬ್ರಹ್ಮಗಿರಿ) ಕೆಲ ಕಾಲ ನಿಂತು ವಿಷ್ಣುವನ್ನು ಪೂಜಿಸಿದುದರಿಂದ ಇಲ್ಲಿಗೆ ಬ್ರಹ್ಮಕ್ಷೇತ್ರ ಎಂದು ಹೆಸರು ಬಂತೆಂದು ಕಥನವೂ ಇದೆ. ಕೊಡಗಿನ ಮೂಲ ರಾಜನೆನ್ನಲಾದ ಕದಂಬ ವಂಶದ ಚಂದ್ರವರ್ಮ ಎಂಬ ಅರಸನ ಸಂತತಿಯವರು ಕೊಡಗು ದೇಶದ ಭೂ ಭಾಗವನ್ನು ತಮ್ಮ ಶಕ್ತಿಯುತವಾದ ಉಗುರುಗಳಿಂದ ಅಗೆದು ಫಲವತ್ತಾಗಿಸಿದರಂತೆ.

ಕ್ರೋಢಗಳಂತೆ (ಕಾಡುಹಂದಿ) ನೆಲವನ್ನು ಅಗೆದು ಹಸನು ಮಾಡಿದ್ದರಿಂದ ಅವರಿಗೆ ಕ್ರೋಢ ಜನರು ಎಂಬ ಹೆಸರು ಬಂದಿತು. ಕ್ರೋಢರ ರಾಜ್ಯ, ಕ್ರೋಢ ದೇಶ ಎಂದು ವಿಖ್ಯಾತವಾಯಿತು. ಮುಂದೆ ಕಾಲಾಂತರದಲ್ಲಿ ಕೊಡಗು ಎಂದು ರೂಪಾಂತರಗೊಂಡಿತು ಎಂಬ ವಿವರಣೆಯನ್ನು ಕೊಡಲಾಗಿದೆ.

ಲೆಫ್ಟಿನೆಂಟ್ ಒಕೊನೂರ್ ತನ್ನ ಮೆಮೊಯಿರ್ ಆಫ್ ದಿ ಕೂರ್ಗ್ ಸರ್ವೇ ಎಂಬ ಪುಸ್ತಕದಲ್ಲಿ ಕೊಡಿಮಲೆನಾಡು ಪ್ರದೇಶವನ್ನು ಲಕ್ಷಾಂತರ ಮಲೆಗಳ ನಾಡು ಎಂದು ಕರೆದಿದ್ದಾನೆ. ಇನ್ನೂ ಕೆಲವು ಮೂಲಗಳ ಪ್ರಕಾರ ಕೊಡಗು ಎಂದರೆ ಪಶ್ಚಿಮಕ್ಕೆ ಎತ್ತರದಲ್ಲಿರುವ ಭಾಗದಲ್ಲಿರುವುದರಿಂದ ಕೊಡಗು ಎಂಬ ಹೆಸರು ಪ್ರಸಿದ್ಧಿಯಾಗಿರಬೇಕೆಂದು ಅಭಿಪ್ರಾಯ ಪಟ್ಟಿರುತ್ತಾರೆ. ಕೊಡಗು ಜಿಲ್ಲೆಯನ್ನು ಆಂಗ್ಲರ ಆಳ್ವಿಕೆಯ ಕಾಲದಲ್ಲಿ 'ಕೂರ್ಗ್' ಎಂಬುದಾಗಿ ಕರೆಯುತ್ತಿದ್ದರು. ಈಗ ಮತ್ತೆ ಜಿಲ್ಲೆಯು ತನ್ನ ಹಿಂದಿನ ಹೆಸರಾದ ಕೊಡಗು ಎಂಬ ಹೆಸರಿನಿಂದಲೇ ಕರೆಯಲ್ಪಡುತ್ತಿದೆ. ಭಾರತದ ಸ್ವಿಟ್ಜರ್ ಲ್ಯಾಂಡ್ ಭಾರತ ಸ್ಕಾಟ್‌ಲ್ಯಾಂಡ್, ದಕ್ಷಿಣದ ಕಾಶ್ಮೀರ ಎಂದೆಲ್ಲಾ ಕೊಡಗಿಗೆ ಅದರ ಪ್ರಾಕೃತಿಕ ಸೌಂದರ್ಯದಿಂದಾಗಿ ಪ್ರಸಿದ್ಧಿ ಬಂದಿದೆ. ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಂತೆ ಕೊಡಗು ಜಿಲ್ಲೆಯು ತನ್ನ ಜಿಲ್ಲಾ ಕೇಂದ್ರದ ಹೆಸರಿನಿಂದ ಪ್ರಸಿದ್ಧಿಯಾಗಲಿಲ್ಲ. ಕೊಡಗು ಜಿಲ್ಲೆಯ ಜಿಲ್ಲಾ ಕೇಂದ್ರ ಹಾಗೂ ಮುಖ್ಯ ಪಟ್ಟಣ ಪ್ರಕೃತಿ ಸೌಂದರ್ಯಕ್ಕೆ ನೆಲೆವೀಡಾದ ಮಡಿಕೇರಿ ಆಗಿರುತ್ತದೆ.

\- ಸಂಗಾತಿ

ಕೊಡಗು - ಮಂಗಳೂರು ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ವಿವರ

ವಿಧಾನಸಭಾ ಕ್ಷೇತ್ರ	ಬಿಜೆಪಿ	ಕಾಂಗ್ರೆಸ್	ಜಾ.ದಳ	ಜನತಾಪಕ್ಷ	ಕನ್ನಡನಾಡು	ಬಿ. ಎಸ್.ಪಿ.	ಪಕ್ಷೇತರ	ಮುಸ್ಲಿಂ ಲೀಗ್	ಚಲಾಯಿತ ಮತಗಳು
ಮಡಿಕೇರಿ	ಬೋಪಯ್ಯ 31610	ನಾಣಯ್ಯ 20159	ಮಾದಪ್ಪ 23446	ಸಂಕೇತ್ 3765	ಗಿರಿ ಉತ್ತಪ್ಪ 811	ಅಬ್ದುಲಾ 4252	-	-	84043
ಸೋ. ಪೇಟೆ	ರಂಜನ್ 43763	ಬೀವಿಜಯ 46560	ಶಶಿಧರ್ 9244	ರಾಜೇಶ್ 3988	ಅಮೃತೇಶ್ 797	- -	ಭವೇರಪ್ಪ 817	-	105162
ವಿ.ಪೇಟೆ	ಬಸವರಾಜು 35550	ಸುಮಾವಸಂತ್ 27484	ಮುತ್ತ 6023	-	-	-	-	-	69057
ಸುಳ್ಯ	ಅಂಗಾರ 61100	ಡಾ. ರಘು 44265	ಕೆ. ಕುಶಲ 644	- -	- -	- 2125	- 1645	-	115576
ಮಂಗಳೂರು	ಯೋಗೇಶ್‌ಭಟ್ 29928	ಲಾನ್ಸಿ 24827	ಡಿ. ಎಂ. ಆಸೀಂ 1404	- 309	- 590	- -	- 1552	-	58610
ಪುತ್ತೂರು	ಶಕುಂತಲಾ ಶೆಟ್ಟಿ 65119	ಸುಧಾಕರ ಶೆಟ್ಟಿ 54007	ಲಕ್ಷ್ಮಣಗೌಡ 6355	- -	- 2571	- -	- -	-	128243
ವಿಟ್ಲ	ಪದ್ಮನಾಭ 60250	ಇಬ್ರಾಹಿಂ 59859	ರಾಧಾಕೃಷ್ಣ 2348	- 1100	- 1430	- -	- -	496	125483
ಉಲ್ಲಾಳ	ಚಂದ್ರಶೇಖರ್ 40491	ಪರೀದ್ 47839	ಜಯರಾಂಶೆಟ್ಟಿ 8184	- -	- 663	(ಸಿಪಿಐಎಂ) 7320	- 646	- 679	105822
ಲೋಕಸಭೆ	ಸದಾನಂದಗೌಡ 383228	ಮೊಯಿಲಿ 350914	ಸುಬ್ಬಯ್ಯ 39751	- -	ರೋಹಿತ್ 15445	- -	- -	- -	789575

ಪ್ರತಿಷ್ಠಿತ "ಪೇರಿಯನ ಕಪ್" ಪರ್ಲಕೋಟಿ ಪಾಲಿಗೆ ಕೆದಂಬಾಡಿಗೆ ದ್ವಿತೀಯ ಸ್ಥಾನ, ಅಂತ್ಯಗೊಂಡ ಬಾಲಾಡಿ ಪಾರುಪತ್ಯ.

ಸಹಸ್ರಾರು ಅಭಿಮಾನಿಗಳ ಮುಗಿಲು ಮುಟ್ಟುವ ಹರ್ಷೋದ್ಗಾರ, ಕಿವಿಗಡಚಿಕ್ಕುವ ಪಟಾಕಿಗಳ ಆರ್ಭಟ, ಗುಡುಗು, ಮಳೆ ಸಿಂಚನಗಳ ನಡುವೆ, ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾಟದ, ಫೈನಲ್ ಪಂದ್ಯದಲ್ಲಿ ಪರ್ಲಕೋಟಿ ತಂಡವು, ಕೆದಂಬಾಡಿ ತಂಡವನ್ನು ರೋಚಕವಾಗಿ ಸೋಲಿಸಿ, ಪ್ರತಿಷ್ಠಿತ ಪೇರಿಯನ ಕಪ್ಪನ್ನು ತನ್ನ ಮುಡಿಗೇರಿಸಿ ಕೊಂಡಿತು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ, ಸತತ 69 ಪಂದ್ಯಗಳ ಗೆಲುವಿನ ಅಲೆಯ ಮೇಲೆ ತೇಲುತ್ತಿದ್ದ, ಗೌಡ ಕುಟುಂಬ ತಂಡಗಳಲ್ಲೇ 'ನಂಬರ್ ಒನ್' ಸ್ಥಾನವನ್ನಲಂಕರಿಸಿದ್ದ 'ಬಾಲಾಡಿ' ತಂಡವನ್ನು ಪರ್ಲಕೋಟಿ ತಂಡವು ಸೋಲಿಸುವುದರೊಂದಿಗೆ, ಅತ್ಯಂತ ಅನಿರೀಕ್ಷಿತ ಫಲಿತಾಂಶವನ್ನು ನೀಡಿತ್ತು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಕೆದಂಬಾಡಿ ತಂಡವು, ಕಳೆದ ಬಾರಿಯ ರನ್ನರ್ ಅಪ್ ಪೊರೆಕುಂಜಿಲನ ತಂಡವನ್ನು ಮಣಿಸಿ ಮುನ್ನಡೆಯಿತು. ಮೇ. 16 ರಂದು ನಡೆದ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳು ಅತ್ಯಂತ ರೋಚಕ ಅನುಭವವನ್ನು ನೀಡುವುದರೊಂದಿಗೆ, ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಪ್ರೇರೇಪಿಸಿತು. ವಾಯು ಭಾರ ಕುಸಿತದ ಪರಿಣಾಮವಾಗಿ ಮಳೆಯ ವಾತಾವರಣ ನಿರ್ಮಾಣವಾಗಿದ್ದರೂ, ಅದು ಆಟಗಾರರ ಮೇಲಾಗಲಿ, ಪ್ರೇಕ್ಷಕರ ಮೇಲಾಗಲೀ ಯಾವುದೇ ದುಷ್ಪರಿಣಾಮ ಬೀರಲಿಲ್ಲ.

ಕೊಡಗು ಗೌಡ ಸಾಂಸ್ಕೃತಿಕ ಅಕಾಡೆಮಿ ಆಶ್ರಯದಲ್ಲಿ ಪೇರಿಯನ ಕುಟುಂಬಸ್ಥರ ಸಹಯೋಗದೊಂದಿಗೆ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 'ಪೇರಿಯನ ಕಪ್' ಕ್ರಿಕೆಟ್ ಪಂದ್ಯಾವಳಿಗೆ ಆರಂಭದಿಂದಲೇ ಮಳೆಯ ಕಾಟ ಆರಂಭವಾಗಿತ್ತು. ಮೇ 3 ರಂದು ಪಂದ್ಯ ಸೂಸೂತ್ರವಾಗಿ ಉದ್ಘಾಟನೆಗೊಂಡರೂ, ಮಳೆಯ ಪ್ರಭಾವದಿಂದ ಅನಿವಾರ್ಯವಾಗಿ 4 ಮತ್ತು 5 ನೇ ತಾರೀಖಿನಂದು ಪಂದ್ಯಗಳನ್ನು ಮುಂದೂಡಬೇಕಾಯಿತು. ಆದರೆ 6 ನೇ ತಾರೀಖಿನಿಂದ ಸುರಿಯುವ ಮಳೆಯ ನಡುವೆಯೂ ದೃಡ ಚಿತ್ತದಿಂದ ಕ್ರಿಕೆಟನ್ನು ಪುನರಾರಂಭಿಸಲಾಯಿತು. ಸ್ವಯಂ ಸೇವಕರ ಬಲ ಹಾಗೂ ಆಟಗಾರರ ಛಲದ ಪರಿಣಾಮದಿಂದ ಕೊನೆಗೂ ಮಳೆ ಸೋತಿತು. ಕ್ರಿಕೆಟ್ ಗೆದ್ದಿತು. ಸುಮಾರು 140ಕುಟುಂಬ ತಂಡಗಳು ಭಾಗವಹಿಸಿದ್ದ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ಮೇ 16 ರಂದು ಸಮಾಪ್ತಿಗೊಂಡಿತು.

ವರ್ಣರಂಜಿತ ಉದ್ಘಾಟನಾ ಸಮಾರಂಭ : ಕೊಡಗು ಗೌಡ ಜನಾಂಗವನ್ನು ಸಂಘಟಿಸುವುದು ಹಾಗೂ ಜನಾಂಗವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವ ಉದ್ದೇಶದಿಂದ ಹಮ್ಮಿಕೊಂಡ ಪೇರಿಯನ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಪೇರಿಯನ ಕುಟುಂಬಸ್ಥರಾದ ಪೇರಿಯನ ಸಾವಿತ್ರಿಯವರು ದ್ವೀಪ ಬೆಳಗಿಸುವ ಮೂಲದ ಉದ್ಘಾಟಿಸಿದರು. ನಂತರ ವಿವಿಧ ಕುಟುಂಬಗಳು ತಮ್ಮ ಕುಟುಂಬಗಳ ಧ್ವಜ ಬ್ಯಾನರ್‌ಗಳನ್ನು ಹಿಡಿದು ಆಕರ್ಷಕ ಪಥ ಸಂಚಲನದಲ್ಲಿ ಭಾಗವಹಿಸಿದವು. ಬಳಿಕ ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ನಡೆಯಿತು. ಬೆಂಗಳೂರಿನ ಕೃಷಿ ವಿ. ವಿ. ಯ ಪ್ರಾಧ್ಯಾಪಕರಾದ ಕೆದಂಬಾಡಿ ಸೋಮಣ್ಣನವರು ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಾ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಯಾವ ರೀತಿ ಆಯೋಜಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರಲ್ಲದೆ, ಕ್ರಿಕೆಟ್ ಆಟ ನಡೆಯುವಾಗ ತೀರ್ಪುಗಾರರು, ಆಟಗಾರರು ಹಾಗೂ ಪ್ರೇಕ್ಷಕ ವರ್ಗ ಅನುಸರಿಸಬೇಕಾದ ನೀತಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಗರ ಕಾಮಗಾರಿ ಅಭಿವೃದ್ಧಿ ಸಮಿತಿ ಸದಸ್ಯ ಬಿಟ್ಟೀರ ರಾಮಯ್ಯನವರು ಮಾತನಾಡಿ, ಕ್ರಿಕೆಟ್ ಪಂದ್ಯದಿಂದಾಗಿ ಗೌಡ ಜನಾಂಗ ಪರಸ್ಪರ ಪರಿಚಯವಾಗಲು ಹಾಗೂ ಪರಸ್ಪರರ ನಡುವೆ ಸಂಬಂಧ ಬೆಸೆಯಲು ಬಹಳ ಸಹಾಯಕವಾಗಿದೆ ಎಂದರು. ಮೂಡಾ ಅಧ್ಯಕ್ಷರಾದ ಕುಯ್ಯಮುಡಿ ಪೂರ್ಣಯ್ಯನವರು ಮಾತನಾಡಿ, ಕ್ರಿಕೆಟ್ ಪಂದ್ಯಾವಳಿ ಜನಾಂಗದಲ್ಲಿ ಶಿಸ್ತನ್ನೂ, ಒಗ್ಗಟ್ಟನ್ನೂ, ಕ್ರೀಡಾ ಮನೋಭಾವನೆಯನ್ನೂ ಬೆಳೆಸಲು ಸಹಾಯಕವಾಗಿರುವುದರಿಂದ ಇದನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಅಭಿಪ್ರಾಯ ಪಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ಪೇರಿಯನ ಪಟ್ಟೆದಾರರಾದ ಶ್ರೀ ಉತ್ತಯ್ಯನವರು ವಹಿಸಿದ್ದರು. ಪೇರಿಯನ ಜಯಾನಂದ, ಪೇರಿಯನ ಕಾರ್ಯಪ್ಪ ಅವರಲ್ಲದೆ ಕುಟುಂಬದ ಹಲವು ಸದಸ್ಯರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭ :

ಕೆ. ಜಿ. ಬೋಪಯ್ಯ, ಸದಾನಂದಗೌಡರ ಭೇಟಿ

ಮೇ. 16 ರಂದು ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗೌಡ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ತುಂತುಜೆ ಗಣೇಶರವರು ವಹಿಸಿಕೊಂಡು ಮಾತನಾಡಿ ಕ್ರಿಕೆಟ್ ಪಂದ್ಯಾವಳಿಯಿಂದಾಗಿ ಹಲವು ಪ್ರತಿಭೆಗಳಿಗೆ ವೇದಿಕೆ ಸಿಕ್ಕಂತಾಗಿದೆ ಎಂದರಲ್ಲದೆ, ನಮ್ಮ ಸಂಸ್ಕೃತಿಯನ್ನು ಆಡಂಬರಗಳಿಗೆ ಮಾರಿಕೊಳ್ಳದೆ, ಅದನ್ನೂ ಮೂಲ ರೂಪದಲ್ಲಿ ಉಳಿಸಿಕೊಂಡುಬರುವಂತೆ ಕರೆ ನೀಡಿದರು. ಪೇರಿಯನ ಕುಟುಂಬಸ್ಥರ ಪರವಾಗಿ ಮಾಡನಾಡಿದ ಕೊಡಗು ಗೌಡ ಸಮಾಜದ ಉಪಾಧ್ಯಕ್ಷರಾದ ಪೇರಿಯನ ಜಯಾನಂದರವರು ಕ್ರಿಕೆಟ್ ಜೊತೆಯಲ್ಲೇ ಇನ್ನೂ ಹಲವು ಕ್ರೀಡೆಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು. ನಗರ ಸಭಾ ಧ್ಯಕ್ಷೆ ಕೂಡಕಂಡಿ ಕಾವೇರಮ್ಮನವರು ಮಾತನಾಡಿ ಅರೆಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು, ಪ್ರತಿಯೊಬ್ಬ ಗೌಡ ಜನಾಂಗದ ವ್ಯಕ್ತಿಯ ಕರ್ತವ್ಯ ಎಂದರು. ವೇದಿಕೆಯಲ್ಲಿ ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ವಿರಾಜಪೇಟೆ ಗೌಡ ಸಮಾಜದ ಅಧ್ಯಕ್ಷ ಪಡಿಕಲ್ಲು ಮಾದಪ್ಪ, ಪೇರಿಯನ ಪಟ್ಟೇದಾರ ಉತ್ತಯ್ಯ, ಪೇರಿಯನ ಕಾರ್ಯಪ್ಪ, ಸಾವಿತ್ರಿಯವರಲ್ಲದೆ, ಕುಟುಂಬದ ಹಲವು ಸದಸ್ಯರು ಉಪಸ್ಥಿತರಿದ್ದರು.

ಫೈನಲ್ ಪಂದ್ಯಕ್ಕೂ ಮೊದಲು ಮೈದಾನಕ್ಕೆ ಆಗಮಿಸಿದ ನೂತನ ಜನ ಪ್ರತಿನಿಧಿಗಳಾದ, ಲೋಕ ಸಭಾ ಪ್ರತಿನಿಧಿ ಸದಾನಂದಗೌಡ ಹಾಗೂ ವಿಧಾನ ಸಭಾ ಪ್ರತಿನಿಧಿ ಕೆ. ಜಿ. ಬೋಪಯ್ಯನವರು, ಆಟಗಾರರನ್ನು ಪರಿಚಯಿಸಿಕೊಂಡು ಫೈನಲ್ ಪಂದ್ಯಕ್ಕೆ ಚಾಲನೆ ನೀಡಿದರು.

ಜನಪ್ರತಿನಿಧಿಗಳಾಗಿ ಆಯ್ಕೆಯಾದ ಬಳಿಕ ಮೊಟ್ಟ ಮೊದಲ ಬಾರಿಗೆ ಈ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಇಬ್ಬರು ಜನ ಪ್ರತಿನಿಧಿಗಳು ಮಾತನಾಡಿ, ಜನಾಂಗದ ಏಳಿಗೆಗೆ ತಾವು ಶ್ರಮವಹಿಸಿ ದುಡಿಯುವುದಾಗಿ ಭರವಸೆ ನೀಡಿದರಲ್ಲದೆ, ನಮ್ಮ ಭಾಷೆ, ಸಂಸ್ಕೃತಿ, ಸಂಪ್ರದಾಯಗಳನ್ನೂ ಉಳಿಸಿ, ಬೆಳೆಸಿಕೊಂಡು ಹೋಗುವಂತೆ ಕರೆ ನೀಡಿದರು.

ವರದಿ -ಪಟ್ಟಡ ಶಿವಕುಮಾರ್.

ವಿನ್ನರ್ಸ್ :

ಪರ್ಲಕೋಟಿ ತಂಡದ ಆಟಗಾರರು : ಗಿರಿ (ನಾಯಕ) ಸಜನ್, ಹರೀಶ್, ದಯಾ, ಹೇಮಂತ್, ಜೀವನ್, ಸತ್ಯ, ಸುಗು, ರಜಿತ್, ದರ್ಶನ್, ಕಿರಣ್, ಬಾಲು, ಮುಕುಂದ, ಕಾಂತ. ಮ್ಯಾನೇಜರ್:

ರನ್ನರ್ಸ್ : ಕೆದಂಬಾಡಿ ತಂಡದ ಆಟಗಾರರು : ಕವಿಪ್ರಸಾದ (ನಾಯಕ) ಕುಮಾರ್, ದಿಲಿ, ಭರತ್, ಮುನ್ನ, ಮುರುಳಿ, ಅರ್ಜುನ್, ಗಿರೀಶ್, ಗಿರೀಶ್, ಮದನ್, ಗಗನ್, ಲಲನ್, ಶರತ್, ಚಿಂತು. ಪಂದ್ಯಾಟದ ಮ್ಯಾನ್ ಆಫ್ ದಿ ಸೀರಿಸ್ ಬಹುಮಾನವನ್ನು ಪರ್ಲಕೋಟಿ ದಯ, ಬೆಸ್ ಆಲ್‌ರೌಂಡರ್ ಪೊರೆ ಕುಂಜಿಲನ ಪ್ರಶಾಂತ್, ಬೆಸ್ಟ್‌ಬ್ಯಾಟ್ಸ್ ಮ್ಯಾನ್, ಬೈಮನ ವಿನ್ನಿ ವಿಶ್ವನಾಥ್,

15 ನೇ ಪುಟಕ್ಕೆ



"ಮಹಾ ಮಂತ್ರ"

ಧಾರವಾಹಿ : 2

[ಇಲ್ಲಿಯವರೆಗೆ....
ಜೋಡಿ ನವಿಲೂರಿನಲ್ಲಿ ತ್ರಿಪುರ ಎಂಬ ಮಹಾ ದುಷ್ಟ ಮಾಂತ್ರಿಕ ಇರುತ್ತಾನೆ. ಅವನು ಮೂವರು ಯುವತಿಯರನ್ನು ಮಾಂತ್ರಿಕ ಶಕ್ತಿಯಿಂದ ವಶಮಾಡಿ ಕೊಂಡಿರುತ್ತಾನೆ. ಚಂಡಾಕ್ಷ, ದಿಂಡಯ್ಯ, ಚಕ್ರ ಎಂಬ ಮೂವರು ಮಾಂತ್ರಿಕ ವಿದ್ಯೆಯನ್ನು ತ್ರಿಪುರನಿಂದ ಕಲಿಯುತ್ತಿದ್ದಾರೆ. ಅಮಾವಾಸ್ಯೆಯ ರಾತ್ರಿ ಗುರು ಮಾಂತ್ರಿಕನ ಆದೇಶದಂತೆ ಶವರಾಧನೆಯನ್ನು ಮೂವರು ಶಿಷ್ಯರು ಮಾಡುತ್ತಾರೆ!
ಮುಂದೆ ಓದಿ.......]

ತ್ರಿಪುರ ಮಾಂತ್ರಿಕನ ಮನೆ!

ಮನೆಯ ಹಿತ್ತಲಲ್ಲಿ ಸ್ಮಶಾನದ ರೀತಿ ಮಾಡಿ ಕೊಂಡಿದ್ದಾರೆ. ಅಲ್ಲಿ ಮೂರು ಸಮಾಧಿಗಳು ಅಲ್ಲಿವೆ!

ಸ್ಮಶಾನವಾಗಲು ಇದು ಸಾಕಲ್ಲವೆ? ಮೂರು ಸಮಾಧಿಗಳ ನಡುವೆ ಇರುವ ಜಾಗದಲ್ಲಿ ಕಂಡು ಬರುತ್ತಿದೆ ಉರಿಯುತ್ತಿರುವ ಅಗ್ನಿಕುಂಡ! ಬೆಂಕಿ ಉರಿಯುತ್ತಿದೆ ಸುತ್ತಲು ತಲೆ ಬುರುಡೆಗಳಿವೆ !

ಮಧ್ಯ ಭಾಗದಲ್ಲಿ ನಿಂತಿದ್ದಾನೆ ಮಾಂತ್ರಿಕ ತ್ರಿಪುರ. ಅವನ ಕತ್ತಿನಲ್ಲಿ ತಲೆ ಬುರುಡೆಗಳ ಹಾರ ಇದೆ. ಹಣೆಯಲ್ಲಿ ರಕ್ತದ ತಿಲಕ ಇದೆ! ತಲೆ ಕೂದಲು ಕೆದರಿ ಭುಜದ ತನಕ ಬೆಳೆದು ಎಲ್ಲಾ ಕಡೆ ಹರಡಿಕೊಂಡಿದೆ. ಅಲ್ಲಿ ಕಂಡು ಬರುತ್ತಿದೆ ಮಂತ್ರದಂಡ! ತ್ರಿಪುರ ರಕ್ತ ತರ್ಪಣ ನೀಡುತ್ತಿದ್ದಾನೆ. ಅಮಾವಾಸ್ಯೆಯ ರಾತ್ರಿ!

ಅವನು ಒಂಟಿ ಕಾಲಿನಲ್ಲಿ ನಿಂತು ತ್ರಿಯಮ ಸ್ವರದಲ್ಲಿ ಮಂತ್ರ ಹೇಳುತ್ತಿದ್ದಾನೆ. ಅವಾಹನೆಯ ಮಂತ್ರ! ಪ್ರೇತ, ಪಿಶಾಚಿ, ಭೂತ ಮತ್ತು ಕ್ಷುದ್ರ ದೇವತೆಗೆ ರಕ್ತ ತರ್ಪಣ ನೀಡಿದನು. ರಕ್ತ ಸುರಿಯುತ್ತಿದ್ದಾನೆ! ಆದರೆ ಆ ರಕ್ತ ನೆಲದ ಮೇಲೆ ಬೀಳುತ್ತಿಲ್ಲ ಮೊದಲೇ ಎಲ್ಲಾ ರಕ್ತ ಅದೃಶ್ಯವಾಗುತ್ತಿದೆ. ಅಗೋಚರ ರೂಪದಲ್ಲಿರುವ ಶಕ್ತಿಗಳು ರಕ್ತವನ್ನು ಹೀರಿ ಅಬ್ಬರ, ಆರ್ಭಟದಿಂದ ದಾಂದಲೆ ಮಾಡುತ್ತಿವೆ.

ಸಮಾಧಿಗಳಲ್ಲಿ ಚಲನೆ! ಅಲ್ಲಿರುವ ಮೂವರು ಗುರು ಮಾಂತ್ರಿಕನ ಸಮಾಧಿಗಳಿಂದ ಕೈಗಳು ಹೊರಗೆ ಬಂದಿವೆ! ಅಸ್ಥಿ ಪಂಜರದ ಕೈಗಳು! ಮಾಂತ್ರಿಕರು ಶವವನ್ನು ಸುಡುವುದಿಲ್ಲ. ಕೈ ಮೇಲೆ ಕಾಣುವ ರೀತಿ ನೆಲದಲ್ಲಿ ಹೂಳಿರುತ್ತಾರೆ. ಮಂತ್ರದ ಎರಡನೆ ಚರಣ ಅವಾಹನೆಯ ಮಂತ್ರ! ಮಂತ್ರ ಮುಗಿದ ಕೂಡಲೇ ಸಮಾಧಿಗಳಲ್ಲಿ ಭೀಕರ ರೀತಿಯ ಶಬ್ದ ಉಂಟಾಗಿ ಬಾಯಿ ತೆರೆದುಕೊಂಡಿತು.

ಜ್ವಾಲೆ ಹೊರ ಬರುತ್ತಿದೆ. ಮೂರು ಸಮಾಧಿಗಳಿಂದ ಮೂರು ರೀತಿಯ ಜ್ವಾಲೆ. ಕೆಂಪು, ಹಸಿರು, ಹಳದಿ! ವೃತ್ತಾಕಾರವಾಗಿ ತಿರುಗುತ್ತಿವೆ! ರಕ್ತ ತರ್ಪಣ ಸ್ವೀಕರಿಸಲು ಬಂದಿರುವ ಗುರು ಮಾಂತ್ರಿಕರುಗಳ ಪ್ರೇತಾತ್ಮ!

ಕೋಳಿಯ ಕತ್ತನ್ನು ಕತ್ತರಿಸಿದನು ತ್ರಿಪುರ. ರಕ್ತ ಹನುಗುತ್ತಿರುವಾಗಲೇ ಅದೃಶ್ಯವಾಗುತ್ತಿದೆ.

ರುದ್ರ ರಮಣಿಯ ದೃಶ್ಯ! ಅಬ್ಬರ......ಆರ್ಭಟ!

ನಗು.....ಕೇಕೆ! ವಿಲಕ್ಷಣ ಕಲರವ



ಶ್ರೀ ವೈ. ಎನ್. ನಾಗೇಶ್ ರವರು ಹಾಸನ ಜಿಲ್ಲೆಯ ಹೊಳೆನರಸೀಪುರದವರು. ಇವರು "ಕೌಂಡಿನ್ಯ" ನಾಮಧೇಯದಲ್ಲಿ ಕಾದಂಬರಿ ಲೋಕಕ್ಕೆ ಚಿರಪರಿಚಿತ ರು. ಕರ್ನಾಟಕದ ಎಲ್ಲಾ ಮುಖ್ಯ ಪತ್ರಿಕೆಗಳಲ್ಲಿ ಹಲವಾರು ಧಾರವಾಹಿಗಳು ಬಂದಿವೆ ಹಾಗೂ ಬರುತ್ತಲಿವೆ. "ಸರ್ಪಗಂಧ" ಕಾದಂಬರಿಯು ಈ ಹಿಂದೆ ಕೊಡಗು ಸಂಗಾತಿಯಲ್ಲಿ 36 ಸಂಚಿಕೆಗಳಲ್ಲಿ ಪ್ರಕಟವಾಗಿ ಓದುಗರಿಂದ ಪ್ರಶಂಶಿಸಲ್ಪಟ್ಟಿತು. ಈಗ ನೀಡುತ್ತಿರುವ "ಮಹಾ ಮಂತ್ರ" ಕೌಂಡಿನ್ಯರವರ 201 ನೇ ಕಾದಂಬರಿಯಾಗಿದೆ. ಓದುಗರ ಮಹಾ ಅಭಿಲಾಷೆ ಈಡೇರಿಸಲು ನಿಮಗಿದೋ ಇನ್ನೊಮ್ಮೆ ಅವರ ಲೇಖನಿಯಿಂದ 3 ಪುಟಗಳಂತೆ 40 ಸಂಚಿಕೆಗಳಲ್ಲಿ ಸುಂದರವಾಗಿ ಮೂಡಿಬರಲಿದೆ. ಓದುಗರ ಸಲಹೆ, ಸೂಚನೆ, ಟೀಕೆ, ಟಿಪ್ಪಣಿ, ಅಭಿಪ್ರಾಯಗಳಿದ್ದಲ್ಲೂ ನೇರವಾಗಿ ಸಂಪರ್ಕಿಸಿ. ವಿಳಾಸ : ಕೌಂಡಿನ್ಯ, ಕೋಟೆ, ಹೊಳೆನರಸೀಪುರ, ಹಾಸನ ಜಿಲ್ಲೆ
Ph. : 08175/273005

- ಸಂಪಾದಕ

"ಮಹಾ ಮಂತ್ರ" ಕಾದಂಬರಿಗೆ ಪ್ರಾಯೋಗಿಕ ನೀಡಿದ ಹಿತೈಷಿಗಳ ಕಿರುಪರಿಚಯವನ್ನು ಮುಂದಿನ ಸಂಚಿಕೆಯಿಂದ ಪ್ರಕಟಿಸಲಾಗುವುದು.

- ಸಂಪಾದಕ

ಸುಮಾರು ಹತ್ತು ನಿಮಿಷಗಳ ನಂತರ ಈ ಮಾಂತ್ರಿಕ ರಕ್ತ ತರ್ಪಣ ಮುಗಿಸಿ ಆಹ್ವಾನಿಸಿದ ಪ್ರೇತಗಳನ್ನು ಉಪಸಂಹಾರ ಮಾಡಿದನು. ಪ್ರತಿ ಅಮಾವಾಸ್ಯೆಯ ರಾತ್ರಿ ಮಾಂತ್ರಿಕ ಎಲ್ಲೇ ಇದ್ದರೂ ಸ್ಮಶಾನಕ್ಕೆ ಹೋಗಿ ರಕ್ತ ತರ್ಪಣ ಕೊಡಬೇಕು.

ಅವನು ಹಿತ್ತಲಿನ ಭಾಗದಿಂದ ಮನೆಯ ಕಡೆ ಬಂದ ಕೂಡಲೇ ಅವನ ಮೂವರು ಹೆಂಡತಿಯರು ಅವನ ಸೇವೆ ಮಾಡಲು ನಿಂತಿದ್ದರು.

ಚಿತ್ರ, ಸೇವಂತಿ, ಮಾಲತಿ!

ಸೌಂದರ್ಯವೇ ಮೈತುಂಬಿಕೊಂಡಿರುವ ಚೆಲುವೆಯರು ಮಾಂತ್ರಿಕನ ಹತ್ತಿರ ಬಂದರು. ಒಬ್ಬಳು ಮೈ ವರೆಸಿದಳು. ಮತ್ತೊಬ್ಬಳು ಪನ್ನೀರನ್ನು ಸಿಂಪಡಿಸಿದಳು. ಇನ್ನೊಬ್ಬಳು ಕುಡಿಯಲು ಹೆಂಡ ಕೊಟ್ಟಳು, ಎಂತಹ ರಾಜ ಯೋಗ!

ಈ ಮಾಂತ್ರಿಕ ಮೆತ್ತನೆಯ ಹಾಸಿಗೆ ಇರುವ ಉಯ್ಯಾಲೆ ಮಣೆಯ ಮೇಲೆ ದಿಂಬಿಗೆಗೆ ವರಗಿಕೊಂಡು ಕುಳಿತಿದ್ದಾನೆ. ಒಬ್ಬಳು ಮೈ ಸವರುತ್ತಿದ್ದಾಳೆ. ಮತ್ತೊಬ್ಬಳು ಹೆಂಡ ಕುಡಿಸುತ್ತಿದ್ದಾಳೆ. ಇನ್ನೊಬ್ಬಳು ಮಾಂಸ ತಿನ್ನಿಸುತ್ತಿದ್ದಾಳೆ.

ಆ ರಸಿಕ ಮಾಂತ್ರಿಕ ತನ್ನ ಬಾಯೊಳಗೆ ಮಾಂಸದ ಚೂರನ್ನು ಇಡುತ್ತಿರುವ ಹೆಂಡತಿಯ ಬೆರಳುಗಳನ್ನು ಮೃದುವಾಗಿ ಕಚ್ಚುತ್ತಾ ನಾಲಿಗೆಯಿಂದ ರುಚಿ ನೋಡುತ್ತಿದ್ದಾನೆ. ಸೊಗಸಾದ ವೈಭವ. ಆ ಮನೆಯಲ್ಲಿ ಶ್ರೀಮಂತಿಕೆಯ ವೈಭವ ತುಂಬಿದೆ. ರೂಮಿನ ಬಾಗಿಲು ತೆರೆಯಿತು. ಅಲ್ಲಿಂದ ಒಬ್ಬಳು ಹೊರಗೆ ಬಂದಳು. ಬೆನ್ನು ಬಾಗಿರುವ ವೃದ್ದೆ ತಲೆಯ ಕೂದಲು ಹಿಂಜಿರುವ ಹತ್ತಿರ ರೀತಿ ಬೆಳ್ಳಗಾಗಿದೆ. ಕಣ್ಣುಗಳಲ್ಲಿ ವಿಶಿಷ್ಟ ಕಾಂತಿ ಇದೆ.

ಅವಳು ಊರುಗೋಲಿನ ಸಹಾಯದಿಂದ ನಡೆಯುತ್ತಾ ಮುಂಭಾಗದ ಹಾಲ್‌ಗೆ ಬಂದಳು. ಆಗ ಕಂಡಿದ್ದೇನು? ತ್ರಿಪುರ ತನ್ನ ಹೆಂಡತಿಯರಲ್ಲಿ ಒಬ್ಬಳ ತುಟಿಗಳನ್ನು ಕಚ್ಚಿ ಜೇನುರಸ ಹೀರುತ್ತಿದ್ದಾನೆ. ಊರುಗೋಲಿನ ಶಬ್ದ!

ಮಾಂತ್ರಿಕ ಹೆಂಡತಿಯನ್ನು ದೂರ ಸರಿಸಿ ಈಗ ಈ ಮುದುಕಿಯ ಕಡೆ ನೋಡಿ "ಅಜ್ಜಿ ನಿದ್ದೆ ಬಂದಿಲ್ಲವೆ? ಯಾಕೆ ಎದ್ದು ಬಂದೆ"?

ಈ ಮುದುಕಿ ಇವನ ಅಜ್ಜಿ

ಮಾಂತ್ರಿಕನ ತಂದೆಯ ತಾಯಿ!

ಅವಳ ಹೆಸರು ಮಾಲಗಮ್ಮ!

ಮಾಲಗಮ್ಮ.........! ಎಂಬತ್ತರ ಪ್ರಾಯವಾಗಿದೆ. ಆದರೂ ಎಲ್ಲಾ ಕಡೆ ತಿರುಗುತ್ತಾಳೆ. ಕಣ್ಣುಗಳ ದೃಷ್ಟಿ ಚೆನ್ನಾಗಿದೆ. ಕಿವಿ ಚೆನ್ನಾಗಿ ಕೇಳಿಸುತ್ತದೆ. ಆದರೆ ಬೆನ್ನು ಸ್ವಲ್ಪಗೂನು!

ಮಾಲಗಮ್ಮ " ಈ ಮನೆಯ ಹಿತ್ತಲನ್ನು ನೀನು ಸ್ಮಶಾನ ಮಾಡಿಕೊಂಡಿದ್ದೀಯ. ಇಲ್ಲಿ ದೆವ್ವಗಳು ಕುಣಿಯುತ್ತವೆ. ಅಂದ ಮೇಲೆ ನಿದ್ದೆ ಹೇಗೆ ಬರಲು ಸಾಧ್ಯ?

"ವಯಸ್ಸಾದ ಮೇಲೆ ನಿದ್ದೆ ಬರೋಲ್ಲ" "ಲೋ ತ್ರಿಪುರ" "ಏನಜ್ಜಿ" ಮಾಲಗಮ್ಮ" ಬಾಳಿ ಬದುಕಬೇಕಾಗಿರುವ ಯುವತಿಯರನ್ನು ನಿನ್ನ ಮಂತ್ರ ಶಕ್ತಿಯಿಂದ ಮತಿಹೀನರನ್ನಾಗಿ ಮಾಡಿ ದಾಸಿಯರನ್ನಾಗಿ ಮಾಡಿಕೊಂಡಿದ್ದೀಯ. ಈ ಪಾಪ ನಿನ್ನನ್ನು ಉದ್ಧಾರ ಆಗಲು ಬಿಡೋಲ್ಲ"

ನಗುತ್ತಿದ್ದಾನೆ ಮಾಂತ್ರಿಕ! ಭಯಂಕರ ಅಬ್ಬರದ ನಗು! ನಗುವಿನಿಂದ ಮನೆ ಕಂಪಿಸುತ್ತಿದೆ ಮಾಂತ್ರಿಕನ ತೂಕದ ಶರೀರ ಅಲ್ಲಾಡುತ್ತಿದೆ. ಅವನು ತುಂಬಾ ಕುರೂಪಿ........ ನಗುವಾಗ ಅವನ ಕೆಂಪು ಕಣ್ಣುಗಳು ವಿಲಕ್ಷಣವಾಗಿ ತಿರುಗುತ್ತವೆ.

ನಗು ನಿಂತಿತು! ಕ್ಷಣಗಳ ನಿಶ್ಯಬ್ದತೆ!

ಸ್ವಲ್ಪ ದೂರದಲ್ಲಿ ಗೊಂಬೆಗಳ ರೀತಿ ನಿಂತಿದ್ದಾರೆ ಆ ಮೂವರು ಚೆಲುವೆಯರು. ಮಾಂತ್ರಿಕನ ಸೂಚನೆ ಬರುವ ತನಕ ಅದೇ ರೀತಿ ನಿಂತಿರುತ್ತಾರೆ. ಮಾಂತ್ರಿಕ ತ್ರಿಪುರ ಈಗ "ಅಜ್ಜಿ.......ನನ್ನ ವೈಭವ ಯಾವ ರೀತಿ ಇದೆ ಅಂತ ಗೊತ್ತಿಲ್ಲವೆ? ನೀನು ಕೆಲವು ವರ್ಷಗಳಿಂದ ಉಪದೇಶ ಮಾಡುತ್ತಲೇ ಇದ್ದೀಯ. ನಾನು ಕೇಳುತ್ತಲೇ ಇದ್ದೀನಿ, ಎಲ್ಲಾ ರೀತಿಯ ಸುಖ ಭೋಗಗಳನ್ನು ಅನುಭವಿಸುತ್ತಿದ್ದೇನೆ. ಆದರೆ ನನಗೆ ಏನಾಗಿದೆ? ಈ ಪ್ರಪಂಚದಲ್ಲಿರುವ ಎಲ್ಲಾ ಸುಖಗಳನ್ನು ಅನುಭವಿಸುತ್ತೇನೆ"

ಮಾಲಗಮ್ಮ "ಅಯ್ಯೋ ರಾಕ್ಷಸ............ ನೀನು ಕಲಿತಿರುವ ಮಾಂತ್ರಿಕ ವಿದ್ಯೆಯಿಂದ ಕೆಟ್ಟ ರೀತಿಯಲ್ಲಿ ದುಡ್ಡು ಸಂಪಾದನೆ ಮಾಡಿ ಈ ರೀತಿ ಮೆರೆಯುತ್ತಿದ್ದೀಯ? "ತ್ರಿಪುರ ", ನನ್ನ ಮಾಂತ್ರಿಕ ಶಕ್ತಿ ಇರುವುದು ನನ್ನ ಸ್ವಂತ ಸುಖಕ್ಕಾಗಿ ಅಜ್ಜಿ."

"ತ್ರಿಪುರ"

"ನನ್ನ ಮಾಂತ್ರಿಕ ಶಕ್ತಿಯನ್ನು ಉಪಯೋಗಿಸಿಕೊಂಡು ಕೆಲವು ಶ್ರೀಮಂತರು, ರಾಜಕಾರಣಿಗಳು, ತಮ್ಮ ಕೆಲಸಗಳನ್ನು ರಹಸ್ಯವಾಗಿ ಮಾಡಿಕೊಳ್ಳುತ್ತಾರೆ. ಅವರಿಂದ ನನಗೆ ಲಕ್ಷ ಲಕ್ಷಗಳ ದುಡ್ಡು ಸಿಗುತ್ತದೆ.

"ಇದು ತಪ್ಪಲ್ಲವೆ?" "ಯಾವುದು?"

"ಮಾಂತ್ರಿಕ ಶಕ್ತಿಯ ದುರುಪಯೋಗ"

ತ್ರಿಪುರ ನಗುತ್ತಾ" ನಾನು ಹಲವಾರು ವರ್ಷಗಳು ಸಾಧನೆ ಮಾಡಿ ಕಲಿತಿರುವುದೆ ಈ ವಿದ್ಯೆಯಿಂದ ಎಲ್ಲಾ ಸುಖ ಭೋಗಗಳನ್ನು ಅನುಭವಿಸಲು" "ನಿನ್ನ ಪೂರ್ವಿಕರು ಈ ರೀತಿ ಇರಲಿಲ್ಲ" "ಅವರಿಗೆ ಗೊತ್ತಿರಲಿಲ್ಲ" "ಏನು?" "ಬದುಕಿರುವ ರೀತಿ!" "ಏನಂದೆ?"

ತ್ರಿಪುರ "ಚಿನ್ನದ ಮೊಟ್ಟೆ ಇಡುವ ವಿದ್ಯೆ ಕಲಿತಿದ್ದರೂ ಅದರಿಂದ ಸಂಪಾದನೆ ಮಾಡಲಿಲ್ಲ. ಅಲ್ಲಿಗೆ ಅವರು ಕಲಿತು ಏನು ಪ್ರಯೋಜನ?" "ಸ್ವಾರ್ಥ ದುಷ್ಟತನ........." "ಅಜ್ಜಿ........ಉಪದೇಶ ನಿಲ್ಲಿಸು"

"ತ್ರಿಪುರ"

ತ್ರಿಪುರ "ಇನ್ನಾವತ್ತು ನನಗೆ ಉಪದೇಶ ಮಾಡಬೇಡ. ಅದರಿಂದ ಪ್ರಯೋಜನ ಇಲ್ಲ. ಯಾಕೆ ಅಂದ್ರೆ ನಾನು ನನ್ನ ಜೀವನದ ರೀತಿ ಬದಲಿಸಿಕೊಳ್ಳಲಾರೆ. ನೀನು ಮಾತಾಡಿ ಆಯಾಸ ಮಾಡಿಕೊಳ್ಳಬೇಡ. ಹೋಗಿ ಮಲಗಿಕೊಂಡು ನಿದ್ದೆ ಮಾಡು".

"ಲೋ ತ್ರಿಪುರ", ತ್ರಿಪುರ " ನೀನು ಇನ್ನು ಒಂದೇ ಒಂದು ಮಾತಾಡಿದರೂ ನನಗೆ ಕೆಟ್ಟ ಕೋಪ ಬರುತ್ತದೆ." "ಎಲ್ಲಿಯಾದರೂ ಹಾಳಾಗಿ ಹೋಗು" ಎಂದು ಶಪಿಸುತ್ತಾ ಅಲ್ಲಿಂದ ಹೊರಟಿತು ಅಜ್ಜಿ.

ಅಜ್ಜಿ ಮಾಲಗಮ್ಮ ಮಲಗಿದ್ದಾಳೆ. ಆದರೆ ಈ ಮುದುಕಿಗೆ ನಿದ್ದೆ ಬಂದಿಲ್ಲ. ಗಾಬರಿ...ಆತಂಕ! ಎದೆ ಹತ್ತಿಕೊಳ್ಳುತ್ತಿದ್ದಾಳೆ. ಏನು ಮಾಡಲಿ? ಮಾಲಗಮ್ಮ ಎದ್ದು ನೀರನ್ನು ಕುಡಿದು ಜೋರಾಗಿ ಉಸಿರನ್ನು ಬಿಟ್ಟಳು. ತುಂಬಾ ವರ್ಷಗಳಿಂದ ಈ ವಿಚಾರ ಹೇಳಬೇಕು ಎಂದುಕೊಂಡಿದ್ದಳು.

ಅದು ಸಾಮಾನ್ಯ ವಿಚಾರವಲ್ಲ! ಮಹಾ ರಹಸ್ಯ!

ನಿಜ..ಈ ಮಾಲಗಮ್ಮನ ತಾತ ಸಾಯುವ ಮೊದಲು ರಹಸ್ಯವೊಂದನ್ನು ಹೇಳಿದ್ದರು. ಇವಳ ತಾತ ಒಬ್ಬ ಮಾಂತ್ರಿಕ! ಈ ರಹಸ್ಯವನ್ನು ತುಂಬಾ ಯೋಗ್ಯವಾದ ವ್ಯಕ್ತಿಗೆ ಹೇಳಬೇಕು ಎಂದಿದ್ದರು. ಯೋಗ್ಯವಾದ ವ್ಯಕ್ತಿ! ಯಾರು..ಎಲ್ಲಿದ್ದಾರೆ?

ಮಾಲಗಮ್ಮ ಮದುವೆ ಮಾಡಿಕೊಂಡಳು. ಆದರೆ ಅವಳ ಗಂಡ ಆಗಲಿ, ಇಬ್ಬರು ಮಕ್ಕಳಾಗಲಿ ಈ ಪರಮ ರಹಸ್ಯ ತಿಳಿಯಲು ಯೋಗ್ಯರು ಅಂತ ಆ ಮಾಲಗಮ್ಮನಿಗೆ ಅನಿಸಿರಲಿಲ್ಲ. ನಂತರ ಮೊಮ್ಮಗನಾದ ತ್ರಿಪುರ ಬೆಳೆದು ಮಹಾ ಮಾಂತ್ರಿಕ ಸಾಧನೆ ಮಾಡಿದನು. ಆದರೆ ಅವನು ಈ ವಿದ್ಯೆ ಕಲಿಯುವಾಗಲೇ ಮಹಾದುಷ್ಟ ಎಂದು ಅವನ ವರ್ತನೆಯಿಂದ ತಿಳಿದಿತ್ತು. ಯಾವ ಕಾರಣಕ್ಕೂ ತನಗೆ ತನ್ನ ತಾತನಿಂದ ತಿಳಿದಿರುವ ಪರಮ ರಹಸ್ಯವನ್ನು ತ್ರಿಪುರನಿಗೆ ಹೇಳಬಾರದು ಎಂದು ನಿರ್ಧರಿಸಿದ್ದಳು.

ಕಾರಣ ಏನು ಗೊತ್ತೆ? ತ್ರಿಪುರ ಮಹಾ ದುಷ್ಟ! ಮಾನವ ರೂಪದ ರಾಕ್ಷಸ! ಸಮಾಜ ಕಂಟಕ. ಅಂತಹವನಿಗೆ ಈ ವಿಷಯ ತಿಳಿದರೆ ಅವನ ಶಕ್ತಿ ಜಾಸ್ತಿ ಆಗಿ ಲೋಕ ಕಂಟಕ ಆಗಿಬಿಡುತ್ತಾನೆ.

ತ್ರಿಪುರ ಯೋಗ್ಯ ಅಲ್ಲ!

ಯೋಗ್ಯರು ಯಾರಿದ್ದಾರೆ!?

ಈ ರಹಸ್ಯ ಯಾರಿಗೆ ತಿಳಿಸಲಿ?

ಮಾಲಗಮ್ಮ ಅಂದು ಕೊಂಡಳು "ನಾನು ಸಾಯುವುದರಲ್ಲಿ ಈ ರಹಸ್ಯವನ್ನು ಯೋಗ್ಯರಿಗೆ ಹೇಳಬೇಕು.

ಅಂತಹವರು ಯಾರಿದ್ದಾರೆ?

XXXXXXXX

ಮಹಾ ಗುರು ಮಾಂತ್ರಿಕನಿಗೆ ಮೂವರು ಶಿಷ್ಯರು.

ಮಾಂತ್ರಿಕ ಪದ್ಧತಿಯಂತೆ ನಮಸ್ಕರಿಸಿದರು.

ಚಂಡಾಕ್ಷ, ದಿಂಡಯ್ಯ, ಚಕ್ರ!

ತ್ರಿಪುರ - ನಾಳೆ ರಾತ್ರಿ ನಿಮ್ಮ ಮಾಂತ್ರಿಕ ಪ್ರಯೋಗಗಳ ಕಲಿಯುವಿಕೆ ಕೊನೆಯಾಗುತ್ತದೆ. ನೀವು ಇನ್ನು ಮುಂದೆ ಸ್ವತಂತ್ರವಾಗಿ ಸಾಧನೆ ಮಾಡಬಹುದು.

ಮೂವರ ಮುಖ ಅರಳಿತು. ಕಲಿಕೆಗೆ ನಾಳೆ ಕೊನೆ! ಇನ್ನು ಮುಂದೆ ನಾವು ಸಹ ಈ ಗುರು ಮಾಂತ್ರಿಕನ ರೀತಿ ಲಕ್ಷ, ಲಕ್ಷಗಳನ್ನು ಸಂಪಾದಿಸಬಹುದು. ವೈಭವಯುತ ಜೀವನ ನಡೆಸಬಹುದು. ಇಬ್ಬರು ಮಾತ್ರ ಈ ರೀತಿ ಅಂದುಕೊಂಡರು. ಒಬ್ಬ ಮಾತ್ರ ಏಕೋ ಏನು ಅಂದುಕೊಳ್ಳಲಿಲ್ಲ.

ಅವನು ಚಕ್ರ!

ತ್ರಿಪುರ" ನಾಳೆ ರಾತ್ರಿ ಗುರುಪೂಜೆ, ರಕ್ತ ತರ್ಪಣ ಮತ್ತು ಕ್ಷುದ್ರ ಶಕ್ತಿಗಳ ಆರಾಧನೆ ಮಾಡಬೇಕು. ನೀವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಿ." ಮೂವರು ತಲೆಯಾಡಿಸಿದರು.

ತ್ರಿಪುರ " ನೀವು ಒಂದೊಂದು ಶಕ್ತಿಯನ್ನು ಇನ್ನು ಮುಂದೆ ವಿಶೇಷವಾಗಿ ಸಾಧನೆ ಮಾಡಿ, ನಿಮ್ಮ ಜೀವನದ ಬಯಕೆ ಏನು? ನೀವು ಮುಂದೆ ಯಾವ ರೀತಿ ಬದುಕಬೇಕು ಅಂತ ಕನಸು ಕಂಡಿದ್ದೀರೋ ಅದರಂತೆ ಶಕ್ತಿಗಳ ಸಾಧನೆ ಮಾಡಿ." ಮೂವರು ಆಶ್ಚರ್ಯದಿಂದ ಪರಸ್ಪರ ಮುಖ ನೋಡಿಕೊಂಡರು. ಗುರು ಮಾಂತ್ರಿಕ " ನಾಳೆಯ ರಾತ್ರಿ ನಿಮ್ಮ ಆಸೆ ಉದ್ದೇಶ ಏನು ಅಂತ ಹೇಳಿದರೆ ನಾನು ಏನು ಮಾಡಬೇಕು ಅಂತ ವಿವರವಾಗಿ ತಿಳಿಸುತ್ತೇನೆ. ಚಂಡಾಕ್ಷನಿಗೆ ನಲವತ್ತೆಂಟು ವರ್ಷಗಳಾಗಿದೆ. ಅವನು "ಗುರು ಬಾಬ...........ನನಗೆ......." ತ್ರಿಪುರ "ಅದನ್ನು ನಾಳೆ ಹೇಳು, ನನಗೆ ಈಗ ವಿಶ್ರಾಂತಿಯ ಅಗತ್ಯ ಇದೆ" ಎಂದು ತನ್ನ ಮೂವರು ಹೆಂಡತಿಯನ್ನು ತಬ್ಬಿಕೊಂಡು ಹೊರಟನು.

ಎಂತಹ ಸುಖ! ಅಂತಪುರವನ್ನು ಸೇರಿದ ಕೂಡಲೇ ಚೆಲುವೆಯರು ಬೆತ್ತಲಾಗಿ ಅವನ ಮೇಲೆ ಮಲಗಿಕೊಂಡು ಅವನ ಎಲ್ಲಾ ವಿಚಿತ್ರ ವಿಕೃತ ಕಾಮದ ತೆವಲುಗಳನ್ನು ತೀರಿಸುತ್ತಾರೆ. ಈ ಚೆಲುವೆಯರ ಸೌಂದರ್ಯ ಬೇಸರ ಬಂದಿದೆ. ಬೇರೆ ಬೇರೆ ಊರುಗಳಿಂದ ಮತ್ತಷ್ಟು ಅಂದಗಾತಿಯರನ್ನು ಕರೆಸಿಕೊಳ್ಳುವ ಆಸೆ ಇದೆ.ಅವನಿಗೆ ಶಕ್ತಿ ಇದೆ! ಅದೇ ಮನೆಯ ಬೇರೆ, ಬೇರೆ ರೂಮುಗಳಲ್ಲಿ ಮೂರು ಮಂದಿ ಮಾಂತ್ರಿಕರು ಮಲಗಿದ್ದಾರೆ.

ಚಂಡಾಕ್ಷ, ದಿಂಡಯ್ಯ, ಚಕ್ರ!ಇಬ್ಬರು ಯುವಕರು.....ಒಬ್ಬ ಮಾತ್ರ ನಲವತ್ತೆಂಟರ ಪ್ರಾಯದವನು. ನಾಳೆ ರಾತ್ರಿ ಕೊನೆಯ ಗುರು ಪೂಜೆ ನಡೆಯಲಿದೆ. ಆ ನಂತರ ನಮ್ಮ ಕನಸು, ಬಯಕೆಗಳಿಗೆ ತಕ್ಕಂತೆ ಪ್ರಯೋಗ ಸಾಧನೆ ಮಾಡಲು ಹೇಳುತ್ತಾರೆ. ಮೂವರು ಈಗ ಬೇರೆ, ಬೇರೆ ರೀತಿಯಲ್ಲಿ ಆಲೋಚನೆ ಮಾಡುತ್ತಿದ್ದಾರೆ. ಅವರ ಆಲೋಚನೆಗಳು ಅವರ ಜೀವನದ ರೀತಿಯನ್ನೇ ಬದಲಿಸಲಿದೆ!

ಚಂಡಾಕ್ಷ, ದಿಂಡಯ್ಯ ಹೆಚ್ಚು ಕಡಿಮೆ ಒಂದೇ ರೀತಿ ಸ್ವಾರ್ಥಪೂರಿತ ಕನಸು ಕಾಣುತ್ತಿದ್ದಾರೆ. ಮತ್ತೊಬ್ಬ ಯುವ ಮಾಂತ್ರಿಕ ಚಕ್ರ ಸ್ವಾರ್ಥ ದುರಾಸೆ ಮರೆತು ಒಳ್ಳೆಯ ಆಲೋಚನೆ ಮಾಡುತ್ತಿದ್ದಾನೆ! ಬಿರುಗಾಳಿ....ಚಂಡ ಮಾರುತ ಬೀಸಲಿದೆ!

(ಮುಂದಿನ ಸಂಚಿಕೆ ನೋಡಿ)

ಆಯುರ್ವೇದ ಚಿಕಿತ್ಸೆ -1

ಮಕ್ಕಳಲ್ಲಿ ಕಂಡು ಬರುವ ಶೀತ, ಕೆಮ್ಮು, ದಮ್ಮು.

5 ವರ್ಷದ ಕೆಳಗಿನ ಮಕ್ಕಳಲ್ಲಿ ಶೀತ, ಕೆಮ್ಮು, ಜ್ವರ, ಇವು ಸಾಮಾನ್ಯ ತೊಂದರೆಗಳು. ಈ ತೊಂದರೆಗಳು ಆಗಾಗ ಕಾಣಿಸುತ್ತಿದ್ದರೆ ನಿಧಾನವಾಗಿ ಇದು ದಮ್ಮಿಗೆ ತಿರುಗುವ ಸಾಧ್ಯತೆಯೂ ಇದೆ.

ಶೀತ, ಕೆಮ್ಮು, ಜ್ವರ
ಮೇಲಿಂದ ಮೇಲೆ ಸೋಂಕು, ರೋಗ ನಿರೋಧಕ ಶಕ್ತಿ
ಹಸಿವೆ ಕಡಿಮೆ ಆಗುವುದು
ದೇಹದ ತೂಕ ಕಡಿಮೆ ಆಗುವುದು
ಬೆಳವಣಿಗೆ ಕುಂಠಿತ
ರೋಗ ನಿರೋಧಕ ಶಕ್ತಿ ನಾಶ
ಉಸಿರಾಟದ ತೊಂದರೆಗಳು

ಆಯುರ್ವೇದದಲ್ಲಿ ಇದನ್ನು "ಶ್ವಾಸರೋಗ" ಎಂದು ಪರಿಗಣಿಸಲಾಗಿದ್ದು, ವಾತ, ಪಿತ್ತ ಹಾಗೂ ಕಫ ದೋಷಗಳು ಪ್ರಮುಖ ಪಾತ್ರ ವಹಿಸುತ್ತವೆ. ಚಿಕ್ಕ ಮಕ್ಕಳ ಆಹಾರ ಕ್ರಮವೂ ಸ್ವಲ್ಪ ಮಟ್ಟಿಗೆ ಪ್ರಾರಂಭಿಕ ಅವಸ್ಥೆಯಲ್ಲಿ ಈ ಲಕ್ಷಣಗಳಿಗೆ ಕಾರಣವಾಗಿರುತ್ತವೆ. ಆದ್ದರಿಂದ ಆಯುರ್ವೇದ ಚಿಕಿತ್ಸೆಯು ದೋಷ ಶಾಮಕವಾಗಿ ಶೀತ, ಕೆಮ್ಮು, ಜ್ವರಗಳನ್ನು ನಿಯಂತ್ರಿಸುತ್ತದೆ. ಅಲ್ಲದೇ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೂ ಅಷ್ಟೇ ಮಹತ್ವವನ್ನು ನೀಡುತ್ತದೆ. ಅದರೊಂದಿಗೆ ಆಹಾರದ ಜೀರ್ಣ ಕ್ರಮವನ್ನು ನಿಯಂತ್ರಿಸಿ ದುಷ್ಟ ಕಫದ ತಯಾರಿಕೆಯನ್ನು ತಡೆಯುತ್ತದೆ.

ಚಿಕಿತ್ಸೆಯಲ್ಲಿ ಉಪಯೋಗಿಸುವ ಗಿಡ ಮೂಲಿಕೆಗಳು ಅಮೃತ ಬಳ್ಳಿ, ಆಡುಸೋಗೆ, ದಶಮೂಲಗಳು, ಪುಷ್ಕರಮೂಲ, ಬಾಗೇಗಿಡ, ತ್ರಿಕಟು (ಕಾಳು ಮೆಣಸು, ಶುಂಠಿ, ಪಿಪ್ಪಲಿ) ನೆಲ್ಲಿಕಾಯಿ, ತಾರೆಕಾಯಿ, ಶಾಂತಿಕಾಯಿ, ತುಳಸಿ, ಮುಂತಾದ ವುಗಳು ಸಾಮಾನ್ಯವಾಗಿ ರೋಗಿ ಹಾಗೂ ರೋಗದ ಸ್ಥಿತಿಯನ್ನು ಪರೀಕ್ಷಿಸಿ, ಸಿತೋಪಲಾದಿ ಚೂರ್ಣ, ಕರ್ಪೂರಾದಿ ಚೂರ್ಣ, ತಾಲೀಸಾದಿ ಚೂರ್ಣ, ಕಾಮದುದಾರಸಾ, ಅಭ್ರಕ ಭಸ್ಮ, ಲಘುಸೂತಸೇಕರ, ಸುವರ್ಣ ಮಾಲಿನಿ ವಸಂತರಸ ಇವುಗಳಲ್ಲಿ 3 ಅಥವಾ 4 ನ್ನು ಒಟ್ಟಿಗೆ ಸೇರಿಸಿ ಕೊಡಲಾಗುವುದು.

ಅಲ್ಲದೇ ಪ್ರುಷ್ಕರಮೂಲಾಸವ, ಕನಕಾಸವ, ವಾಸಾರಿಷ್ಟ, ಅಮೃತಾರಿಷ್ಟ ತ್ರಿಭುವನಕೀರ್ತಿರಸಗಳನ್ನು ಲಕ್ಷಣಗಳಿಗನು ಸಾರವಾಗಿ ನೀಡಲಾಗುವುದು.

ರೋಗಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೊನೆಗೆ ಚ್ಯವನಪ್ರಾಸ ದಶಮೂಲಹರೀತರೆ, ಅಗಸ್ತ್ಯರಸಾಯಮ ಗಳನ್ನು ನೀಡಲಾಗುವುದು.

ಆಹಾರ ಕ್ರಮ: ಮಗುವಿಗೆ ಲಘು ಆಹಾರ, ಅಂದರೆ ಸುಲಭವಾಗಿ ಜೀರ್ಣವಾಗುವುದನ್ನು ನೀಡಬೇಕು. ಅದರಲ್ಲೂ ರಾತ್ರಿ ಹೊತ್ತು 8 ಗಂಟೆಗೆ ಅಂದರೆ ಮಗು ಮಲಗುವ 2 ಘಂಟೆಗೆ ಮೊದಲೇ ತೆಗೆದುಕೊಳ್ಳಬೇಕು. ಕರಿದ ಆಹಾರ, ಮೀನು, ಮೊಟ್ಟೆ, ಮಾಂಸ, ಐಸ್‌ಕ್ರೀಂ ಹಾಗೂ ತಣ್ಣಗಿನ ಪದಾರ್ಥಗಳು, ಹಸಿದ್ರಾಕ್ಷಿ, ಚಾಕೋಲೇಟ್‌ಗಳು ಚಿಕಿತ್ಸಾ ಸಮಯದಲ್ಲಿ ಅಪಥ್ಯವಾಗಿರುತ್ತದೆ.

ಚಿಕಿತ್ಸಾ ಸಮಯ: ಈ ಚಿಕಿತ್ಸೆಯನ್ನು 48 ದಿನಗಳವರೆಗೆ ಅನುಸರಿಸಬೇಕಾಗುವುದು. ತೀವ್ರ ಲಕ್ಷಣಗಳಿದ್ದರೆ 6 ತಿಂಗಳವರೆಗೂ ಪಾಲಿಸಬೇಕಾಗುವುದು.

ಡಾ|| ಭಾರತಿ, ಎಂ.ಡಿ., (ಆಯುರ್ವೇದ) ಮಡಿಕೇರಿ.

ಮನುಷ್ಯ ಹೊಗಳಿಕೆಗೆ ಸುಲಭವಾಗಿ ಸೋಲುತ್ತಾನೆ.

ಪತ್ರ ವಿಭಾಗ -1

ಹೃದಯವನ್ನು ಗೆದ್ದು, ಆಟವನ್ನು ಗೆದ್ದರು

ನಮ್ಮ ದೇಶದ ಕ್ರಿಕೆಟ್ ಆಟಗಾರರು ಪಾಕಿಸ್ತಾನಕ್ಕೆ ತೆರಳುವ ಮುಂಚೆ ಈ ವಾಕ್ಯಗಳನ್ನು ನುಡಿದವರು ಬೇರೆ ಯಾರೂ ಅಲ್ಲಾ ನಮ್ಮ ದೇಶದ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ (ದಿಲ್ ಬೀ ಜಿತೋ, ಖೇಲ್ ಬಿ ಜೀತೋ) ಹೃದಯವನ್ನು ಗೆಲ್ಲಿ , ಆಟವನ್ನು ಗೆಲ್ಲಿ ಎಂದು ಹಿತೋಪದೇಶ ನೀಡಿದ್ದರು. ಅದರಂತೆ ನಮ್ಮ ಆಟಗಾರರು ಎರಡನ್ನು ಗೆದ್ದು ಬಂದಿದ್ದಾರೆ. ಮನುಷ್ಯನ ಮನಸ್ಸು ಸೆಕೆಂಡುಗಳಿಗೊಮ್ಮೆ ಬದಲಾಗುತ್ತಿರುತ್ತದೆ. ಆಕಾಶದ ಎತ್ತರವನ್ನು ಸಮುದ್ರ ಆಳವನ್ನು ಬೇಕಾದರೆ ಅಳೆಯಬಹುದು. ಮನುಷ್ಯನ ಅಂತರಾತ್ಮದ ಭಾವನೆಗಳನ್ನು ಅಳೆಯಲು ಸಾಧ್ಯವಿಲ್ಲಾ. ಹಸುಗೂಸು ಮತ್ತು ಸಾವಿನಂಚಿನಲ್ಲಿರುವ ವ್ಯಕ್ತಿಗಳ ಆತ್ಮ ಮಾತ್ರ ದೇವರ ವಾಕ್ಯಗಳಲ್ಲಿ ಸೇರಿದ್ದಾಗಿರುತ್ತದೆ. ಆದರೆ ಕೆಲವೊಂದು ಘಟನೆಗಳು ಕಾರ್ಯ ಪ್ರವೃತ್ತಿಯಲ್ಲಿ ಪರಿಶುದ್ಧವಾಗಿರುತ್ತದೆ. ಅಂತಹ ಒಂದು ಹೃದಯ ಪರಸ್ಪರ ಮಿಲನ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಕ್ರಿಕೆಟ್ ಆಟದಲ್ಲಿ ತೋರಿ ಬಂತು. ಉಭಯ ದೇಶಗಳ ಸಂಬಂಧದ ನಿಟ್ಟಿನಲ್ಲಿ ಇದೊಂದು ಹೊಸ ಶಕೆಯಾಗಿ ಜನ್ಮ ವೆತ್ತಿದೆ. ಎರಡು ದೇಶಗಳ ಜನರಿಗೆ ಪರಸ್ಪರ ದ್ವೇಷ ಪಡುವುದು ಇಷ್ಟವಿಲ್ಲಾ. ಆದರೆ ಕೆಲವು ಮುಖಂಡರು ಕೈವಾಡಗಳಿಂದ ಉಗ್ರವಾದಿಗಳು ದೇಶದ ಗಡಿ ಭಾಗಗಳಲ್ಲಿ ಮುಗ್ಧ ನಾಗರೀಕರನ್ನು (ಸಿವಿಲಿಯನ್)ಬಲಿ ತೆಗೆದುಕೊಂಡು ಪತ್ನಿ ಮಕ್ಕಳು ಬಂಧುಗಳನ್ನು ಅನಾಥರನ್ನಾಗಿ ಮಾಡಿದ್ದಾರೆ. ಆದರೆ ಯೋಧರು ತಮ್ಮ ಕರ್ತವ್ಯವನ್ನು ಪಾಲಿಸಿ ವೀರ ಮರಣವನ್ನು ಅಪ್ಪಿದ್ದಾರೆ. ಐತಿಹಾಸಿಕ ಗೆಲುವು ಕಂಡ ಭಾರತವನ್ನು ಪಾಕಿಸ್ತಾನದ ಹಲವಾರು ಮಂದಿ ತಮ್ಮ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಗೆಲವು ಕಂಡ ಮಾರನೇ ದಿವಸ ಸೂರ್ಯ ಮೂಡುವುದಕ್ಕಿಂತ ಮುಂಚೆ ಎಲ್ಲಾ ವಸ್ತುಗಳಲ್ಲಿ ಶ್ರೇಷ್ಠವಾದ ಹೂಗಳು ಬಳಕುತ್ತಾ ನಗು ಸೂಸಿ ತಮ್ಮ ಸುವಾಸನೆ ಮತ್ತು ಸೌಂದರ್ಯದ ಮೂಲಕ ಸಂಭ್ರಮಿಸುತ್ತಿರುವುದು ನಮ್ಮೆಲ್ಲರ ನೋಟಕ್ಕೆ ಎದ್ದು ಕಾಣುತ್ತಿತ್ತು. ಆ ಸಮಯದ ಸಂತಸದ ಕ್ಷಣಗಳು ದೇಶದ ಬಗ್ಗೆ ಇರುವ ಅಭಿಮಾನ ಎಲ್ಲರಲ್ಲೂ ಮೂಡಿಬಂತು.

ಗೌಡ ಜನಾಂಗದ ನಿಟ್ಟಿನಲ್ಲಿರುವ ಕೊಡಗು ಸಂಗಾತಿ ಪಾಕ್ಷಿಕ ಪತ್ರಿಕೆಯ ಮೇಲೆ ಈ ಹೃದಯವೆಂಬ ಭಾವನೆ ಮೂಡಿದರೆ ಅದು ಶಾಶ್ವತವಾಗಿ ನಿಲ್ಲಲು ಸಾಧ್ಯ . ಒಲೆಗೊಂದರಂತೆ ತರಿಸಿ ಓದಿದರೆ ನಾವು ಗೌಡ ಎನ್ನುವ ಸದ್ಭಾವನೆಯು ಹೆಚ್ಚುತ್ತದೆ. ಪ್ರತಿಯೊಂದು ಸಂಚಿಕೆಯಲ್ಲಿ ಹಲವಾರು ಮಂದಿ ತೆಗೆದುಕೊಂಡು ಓದಿ ಎಂದು ಒತ್ತು ನೀಡಿ ಬರೆಯುತ್ತಾ ಇರುತ್ತಾರೆ. ಆದರೆ ಇದುವರೆಗೆ ಯಾವ ಪರಿಣಾಮ ಬೀರಿಲ್ಲಾ, ಮಾತೆ ಮುತ್ತು ಎಂಬಂತೆ ಪರಸ್ಪರ ನಮ್ಮ ಉಪದೇಶಗಳ ಮೂಲಕ ಸಮೀಪದಲ್ಲಿರುವವರಿಗೆ ಮನವರಿಕೆ ಮಾಡಿದರೆ ಅದು ಪರಿಣಾಮ ಬೀರಬಹುದು. ಎಂತಹ ಕಠಿಣ ಹೃದಯದ ಮನುಷ್ಯನ ಹೃದಯವನ್ನು ತಿದ್ದಬಹುದು. ನನ್ನ ತಂದೆ ತಾಯಿಗಳು ಇಳಿ ವಯಸ್ಸಿನಲ್ಲಿ ಇತ್ತೀಚೆಗಷ್ಟೆ ತರಿಸಿ ಓದುತ್ತಿರುವರು. ಸಂಚಿಕೆ 1-2 ರಲ್ಲಿ ಬಾರಿಯಂಡ ಶ್ರೀ ಜೋಯಪ್ಪನವರು ಬರೆದಂತಹ ಸಂಗ್ರಹ ಯೋಗ್ಯ ಕೃತಿಯಲ್ಲಿ ಅಡಕವಾಗಿರುವ ವಾಕ್ಯಗಳನ್ನು ಮನಸ್ಸಿಗೆ ಹಚ್ಚಿಕೊಂಡರೆ ಸಾಕು. ಹಾಗೇ ತಿಂಗಳಿಗೆ ಎರಡು ಪತ್ರಿಕೆಗಳು ಪ್ರಕಟವಾಗಿ ಎಲ್ಲರೂ ಕಥೆ, ಕವನ ಇತ್ಯಾದಿಗಳನ್ನು ಬರೆದು ಪತ್ರಿಕೆ ಶಾಶ್ವತವಾಗಿ ನಡೆಯಲಿ ಎಂದು ಬೇಡುವೆನು.

-ತೆಕ್ಕಡ ರಘುನಾಥ, ಮುತ್ತಾರ್ಮುಡಿ.

ಪತ್ರ ವಿಭಾಗ -2

ಪ್ರಿಯ ಕೊಡಗು ಸಂಗಾತಿಗೆ, ಸಂಪಾದಕರಿಗೆ,

ಸಂಗಾತಿಯಲ್ಲಿ ಸಮಾಚಾರಗಳು ತುಂಬಾ ಚೆನ್ನಾಗಿ ಬರುತ್ತಾ ಇದೆ. ಇದೆ ತರವಾಗಿ ಇನ್ನು ಮುಂದಕ್ಕೂ ಸಹ ಚೆನ್ನಾಗಿ ಮೂಡಿ ಬರಲಿ. ವಿಷಯಗಳು ಚೆನ್ನಾಗಿ ಇವೆ. ಓದುಗರ ಮತ್ತು ಚಂದದಾರರ ಪೂರ್ಣ ಸಹಕಾರವಿದ್ದು ಬಾಕಿ ವಸೂಲಾತಿ ಸರಿಯಾಗಿ ಕಾಲ ಕಾಲಕ್ಕೆ ಆಗಿ ಪತ್ರಿಕೆ ನಿರಂತರವಾಗಿ ನಡೆದುಕೊಂಡು ಹೋಗಲಿ ಎಂಬುದಾಗಿ ನಾನು ಕುಲದೇವರಲ್ಲಿ ಬೇಡುತ್ತೇನೆ.

- ಪುಟ್ಟಯ್ಯ ಕೆ. ಸಿ., ಬೆಂಗಳೂರು

11ನೇ ಪುಟದಿಂದ

ಬೆಸ್ಟ್ ಬೌಲರ್ ಕೆದಂಬಾಡಿ ಶರತ್,ಬೆಸ್ಟ್ ಫೀಲ್ಡರ್ ಬಾಳಾಡಿ ಮನು, ಹೈಯಸ್ಟ್ ರನ್‌ಗಳಿಕೆ ಬೈಮನ ವಿನ್ನಿ, ವಿಶ್ವನಾಥ್, ಹೈಯಸ್ಟ್ ಸಿಕ್ಸಸ್, ತೆಕ್ಕಡೆ ಶ್ರೀನಿವಾಸ, ಹೈಯಸ್ಟ್ ವಿಕೇಟ್ ಪಡೆದದ್ದು, ಬಾಳಾಡಿ ಮಧು, ಬೆಸ್ಟ್ ವಿಕೆಟ್ ಕೀಪರ್, ಪಟ್ಟಡ ದೀಪಕ್ ಪ್ರಭಾಕರ್, ಬೆಸ್ಟ್ ವುಮೆನ್ ಪ್ಲೇಯರ್‌ಬಾರಿಕೆ ಕಲಾ ಇವರುಗಳಿಗೆ ನೀಡಲಾಯಿತು.

ಫೈನಲ್: 1 ಪರ್ಲಕೋಟಿ, 2 ಕೆದಂಬಾಡಿ, 3 ಬಾಳಾಡಿ, 4 ಪೋರೆಕುಂಜಿಲನ

ಕ್ವಾಟರ್ ಫೈನಲ್: ಬಾಳಾಡಿ, ಊರುಬೈಲು, ತೆಕ್ಕಡೆ, ಕೂಡಕಂಡಿ, ಪರ್ಲಕೋಟಿ, ಪಾರೆಕುಂಜಿಲ, ಕೆದಂಬಾಡಿ, ಚೆರಿಯಮನೆ

ಪ್ರೀ ಕ್ವಾಟರ್ ಫೈನಲ್: ನೆಯ್ಯಣೀರ, ಬಾಳಾಡಿ, ಕೆದಂಬಾಡಿ, ಊರುಬೈಲು, ತೆಕ್ಕಡೆ,. ಪರ್ಲಕೋಟಿ, ಕೂಡಕಂಡಿ, ಪೇರಿಯನ, ಪೋರೆಕುಂಜಿಲನ, ದಂಬೆಕೋಡಿ, ಕೋಚನ, ಚೆರಿಯಮನೆ, ಬಳ್ಳಡ್ಕ, ಪೋಡನೋಳನ, ಕಟ್ಟೆಮನೆ, ಪಟ್ಟಡ ತಂಡಗಳು.

ಇತರೆ ತಂಡಗಳು: ಕಟ್ರತನ, ಮಿತ್ತೂರು, ಕುಂಬುಗೌಡನ, ಉಳುವಾರನ, ಕಾವೇರಿ ಮನೆ, ಸೂದನ, ಗುಡ್ಡಂಡ್ರ, ತುಂತಜೆ, ಕಡ್ಲೇರ, ಬೆಪ್ಪುರನ, ಕುಂಞಳಿ, ಯಂಕನ, ಪಾಂಡನ, ತೊತ್ತಿಯನ, ಬೈಮನ, ಪುದಿಯನೆರವನ, ಮೇರ್ಕಜೆ, ಬಿಳಿಯನ, ಮೇಲ್‌ಚೆಂಬು ಮುಕ್ಕಾಟಿ (ಮರಂದೋಡು) ಕೊಳಂಬೆ, ದೇವಜನ, ದಾಯನ, ಕಾನೆಹಿತ್ಲು, ಪಾರೆಮಜಲು, ಕೊಡಗನ, ಮಂದ್ರೀರ, ತಳೂರು, ಬೋಳನ, ತೋರೇರ, ನಡುವಟ್ಟೀರ, ಪಲ್ಲತಿ ಮುಕ್ಕಾಟಿ, ಆನೇರ, ಕೈಬಲೀರ, ಬೊಮ್ಮೇಗೌಡನ, ಕೊಂಬಾರನ, ಅಂಚೆಮನೆ, ಚಂಡಿಮನೆ, ಮೂಡುಗದ್ದೆ, ಅಚ್ಚಲ್ಪಾಡಿ, ನಂಗಾರು, ಕೊಂಬನ, ಕೇಕಡ, ಮೂಟೇರ, ಕೊಲ್ಯದ, ಕುಯ್ಯಮುಡಿ, ಪೊಕ್ಕಳಂಡ, ಬಾಡನ, ಉಡುದೋಳಿ, ಕುಕ್ಕೇರ, ಕುದುಪಜೆ, ಅಮೆಮನೆ, ಚೀಯಪ್ಪನಸ ಅಂಬ್ರಾಟಿ, ಕಾಳೆಯಂಡ,ಉದಿಯನ, ಪಾಕಮುಕ್ಕಾಟಿ, ಸೆಟ್ಟೇಜನ, ಚೆದ್ಕಾರು, ಹೊಸೂರು, ದಂಬೆಕೋಡಿ, ತುಂತಜೆ, ಮುದ್ದನ, ಬಾರಿಕೆ, ಕಾನಡ್ಕ, ಹೊಸೂರು (ಚೆಂಬು) ಯಾಲದಾಳು, ಗುಡ್ಡೆಮನೆ, ಕುದುಕುಳಿ, ಹುದೇರಿ, ಕೈಕೇರಿ, ಮುಕ್ಕಾಟಿ, ಮರದಾಳು, ಪೊಡನೋಳನ, ಮೊಟ್ಟೇರ, ಕೂಟೇರ, ಬೊಳ್ಳುಮನೆ, ಹೊಸೊಕ್ಲು, ದೇರಜೆ, ಕೋರನ, ಪರ್ಚನ, ಅಂಬೆಕಲ್ಲು, ಕಾಳೇರಮ್ಮನ, ಕೂರನ, ಬಾಕಿಲನ, ಪೈಕೇರ, ಬಿದ್ರುಪಣೆ, ಕಟ್ಟೆಮನೆ, ಕಾಂಗೀರ, ತೋಟಂಬೈಲು, ಕೋಳಿಮಾಡು, ಸುಳ್ಯಕೋಡಿ, ಮೊಟ್ಟನ, ಮಿತ್ತೂರು ಕುಲ್ಲಚೆಟ್ಟೀರ, ದಂಬೆಕೋಡಿ (B), ಬೈತಡ್ಕ, ದಂಡಿನ, ಚೆರಕನ, ಬಿಟ್ಟೀರ, ಓಡಿಯನ, ಬೈಲೆಮನೆ, ಕುಕ್ಕುನೂರು, ಕಡ್ಯದ ಕೊಂಪುಳೀರ, ಕಲ್ಲುಮುಟ್ಲು, ಕೋಟೇರ, ಕೋಟನ, ಕೋಳುಮುಡಿಯನ, ಕರಕರನ, ಕರ್ಣಯ್ಯನ, ಅಯ್ಯಂಡ್ರ, ಪಡ್ಡಂಬೈಲು, ಕೋಳಿಬೈಲು, ಬೈರುಡ ಹೊಸೋಕ್ಲು, ಬಡುವಂಡ್ರ, ದೋಲ್‌ಪಾಡಿ, ಪಡಿಕಲ್ಲು,ಬಾರನ, ಪೊನ್ನಚನ, ಚೆಟ್ಟಿಮಾಡ, ಪೂಜಾರಿರ, ಕುಡೆಕಲ್ಲು, ಎಡಿಕೇರಿ, ಪಾಣತ್ತಲೆ, ಜೈನೀರ,

- ಸಂಗಾತಿ

ಹಸಿವು ಆರೋಗ್ಯಕಾರಿ, ಜೀವನದ ಮಹಾಸುಖಗಳಲ್ಲಿ ಇದೂ ಒಂದ, ನೆನಪಿರಲಿ.

ಪೂಜಾರಿರ ಐನ್‌ಮನೆ ಜೀರ್ಣೋದ್ಧಾರ ಹಾಗೂ ಶ್ರೀ ವೆಂಕಟರಮಣ ಹರಿಸೇವೆ.

ಪೂಜಾರಿರ ಚೊಲ್ಲಗೌಡರು ಕುಯ್ಯಂಗೇರಿ ನಾಡು ಅರ್ವತ್ತೋಕ್ಕುಲು ಗ್ರಾಮಕ್ಕೆ 1797 ರಲ್ಲಿ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಹತ್ತಿರದ ಏನೇಕಲ್ ಗ್ರಾಮದಿಂದ ಬಂದು ನೆಲೆಸಿದರು. ಅವರು ಈಗಿರುವ ಪೂಜಾರಿರ ಐನ್ ಮನೆಯನ್ನು ಕಟ್ಟುವುದಕ್ಕೆ ಮೊದಲು ಅರ್ವತೊಕ್ಕುಲು ಗ್ರಾಮದ ಬೇಕೋಟು ಎಂಬಲ್ಲಿ ನೆಲೆ ನಿಂತು ಅಲ್ಲಿ ಚೊಲ್ಲಗೌಡರ ಅಣ್ಣನ ಮಗ ಶಿಕಾರಿ ಕೃಷ್ಣಪ್ಪನವರಿಗೆ ನೆಲೆ ನಿಲ್ಲುವಂತೆ ಮಾಡಿ ಅರ್ವತೋಕ್ಲು ಗ್ರಾಮದ ಮೂಟೇರ ಮತ್ತೆ ತೆನ್ನೀರ ಮನೆಗಳ ಮಧ್ಯದಲ್ಲಿ ಮನೆಕಟ್ಟಿಕೊಂಡು ಅಲ್ಲಿಂದಲೇ ಅರ್ವತೋಕ್ಲು ಗ್ರಾಮದ ಸೇತುವೆ ಬಳಿ ಇರುವ ದೊಡ್ಡ ಗದ್ದೆಯನ್ನು ರೂಡಿ ಮಾಡಿ ಅನಂತರ ಈಗಿನ ಪೂಜಾರಿರ ಐನ್ ಮನೆಯ ಜೊತೆಯಲ್ಲಿ ಇರುವ ಚಾತುರನ ಮನೆಯವರು ನಿಶಂತಂತಿ ಯಾದುದರಿಂದ ಆ ಭೂಮಿ ಮತ್ತು ಬಾಣೆ ಜಾಗವನ್ನು ದೊಡ್ಡ ವೀರರಾಜನ ಕಾಲದಲ್ಲಿ ಜಮ್ಮವಾಗಿ ಪಡೆದು ಸಾದಾರಣ 1825 ರಲ್ಲಿ ಕಟ್ಟಿಸಿದರೆಂದು ಹಿರಿಯರ ಅಭಿಪ್ರಾಯ. ಈ ಭೂಮಿಯನ್ನು ಲಿಂಗರಾಜರ ಕಾಲದಲ್ಲಿ 1808 ರಲ್ಲಿ ಪಡೆದಿದ್ದಾರೆಂದು ರಾಜರ ನಿರೂಪದಿಂದ ಕಂಡುಬರುತ್ತದೆ.

ಹಾಗಾಗಿ ಪೂಜಾರಿರ ಈಗಿನ ಐನ್ ಮನೆಯನ್ನು 1825 - 26 ರ ಅವಧಿಯಲ್ಲಿ ಕಟ್ಟಿಸಿರಬಹುದೆಂದು ಈ ಕುಟುಂಬದ ಹಿರಿಯರ ಸಹಮತ ಅಭಿಪ್ರಾಯವಾಗಿದೆ. ಹಾಗಾಗಿ 179 ವರ್ಷಗಳಷ್ಟು ಹಳೆಯದಾದ ಈ ಐನ್ ಮನೆಯನ್ನು ಉಳಿಸಿಕೊಳ್ಳಲು ಕುಟುಂಬದ ಸದಸ್ಯರೆಲ್ಲರೂ ಇತ್ತೀಚೆಗೆ ಒಗ್ಗೂಡಿ ಸೇರಿ ಅವರವರ ಶಕ್ತಿಯಾನುಸಾರವಾಗಿ ಹಣ ಹಾಕಿ, ಹಳೆ ಗೋಡೆಯ ಮಣ್ಣಿನ ಸಾರಣೆಯನ್ನು ಕಿತ್ತು ತೆಗೆದು ಸಿಮೆಂಟಿನ ಸಾರಣೆ ಮಾಡಿ ಐಮರ ಕಿಟಕಿ ಬಾಗಿಲಿಗೂ ಹಾಗೂ ಮನೆಯ ಅಟ್ಟದ ಮಚ್ಚು ರಿಪೇರಿ ಮಾಡಿಸಿ, ವಾರ್ನಿಸ್ ಹಾಕಿ, ಜೀರ್ಣೋದ್ಧಾರ ಕಾರ್ಯ ನಡೆಯಿತು. ಬಹಳ ಹಿಂದಿನ ಮನೆಯಾದರೂ ಇತ್ತೀಚಿನ ವರ್ಷಗಳ ಹಿಂದೆ ಕಟ್ಟಿಸಿದ ಮನೆಯಂತೆ ಕಾಣುವ ರೀತಿಯಲ್ಲಿ ಜೀರ್ಣೋದ್ಧಾರ ಗೊಳಿಸಿರುವುದು ನಿಜಕ್ಕೂ ಸಂತಸದ ಬೆಳವಣಿಗೆಯಾಗಿದೆ.

ಹೀಗಾಗಿ ಪೂಜಾರಿರ ಕುಟುಂಬದವರು ತಮ್ಮ ಚಾಮಿಯಪ್ಪ ಕಟ್ಟಿಸಿದ ಮನೆಯನ್ನು ದುರಸ್ತಿಮಾಡಿ ತಮ್ಮ ತನವನ್ನು ಮರೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಈ ರೀತಿ ಮಾಡಿದುದರಿಂದ ಕೊಡಗಿನಲ್ಲಿರುವ ಗೌಡರ ಎಲ್ಲಾ ಐನ್ ಮನೆಗಳನ್ನು ಉಳಿಸಿಕೊಳ್ಳಲು ಸಾಧ್ಯ ವಾದೀತು ಹಾಗೂ ಬೆಳೆಸುವ ಪ್ರಯತ್ನ ಒಂದು ಮಾದರಿಯಾಗಿ ಬೇರೆಯವರಿಗೆ ಮಾರ್ಗದರ್ಶನವಾಗಿದೆ ಎಂಬುದಾಗಿ ಹೇಳಲು ಸಂಗಾತಿಗೆ ಸಂತೋಷವಾಗುತ್ತಿದೆ.

ಇದರೊಂದಿಗೆ ದಿನಾಂಕ 1-5-2004ರಲ್ಲಿ ವೆಂಕಟರಮಣ ಸ್ವಾಮಿಯ ಹರಿಸೇವೆಯನ್ನು ಬಹಳ ವಿಜೃಂಭಣೆಯಿಂದಲೂ, ಭಕ್ತಿಯಿಂದಲೂ ನಡೆಯಿತು. ಐನ್ ಮನೆಯಿಂದ ಸುಮಾರು 3/4 ಕೆ.ಮಿ. ದೂರದಲ್ಲಿರುವ ಅರ್ವತ್ತೊಕ್ಲು ಹೊಳೆಗೆ ಭಕ್ತರು ದರ್ಶನಕಾರರು ಜಲಕ ಮಾಡುವುದಕ್ಕೆ ಹಾಗೂ ಅಲ್ಲಿ ಗಂಗೆಪೂಜೆ ಹಾಗೂ ದೇವರ ಪೂಜೆಯನ್ನು ನೆರವೇರಿಸುವುದಕ್ಕೆ ಕೊಂಬು ವಾದ್ಯಗಳಲ್ಲಿ ಹೋಗುವುದಕ್ಕೆ ಹಾಗೂ ಪೂಜೆ ನಡೆಯುವ ಸ್ಥಳಕ್ಕೆ ಎಲ್ಲಾ ಭಕ್ತ ಜನರಿಗೂ ಹೋಗುವುದಕ್ಕಾಗಿ ದಾರಿ ಕಾಣುವುದಕ್ಕೆ ದಾರಿಯುದ್ದಕ್ಕೂ ವಿದ್ಯುಚ್ಛಕ್ತಿ ಅಳವಡಿಸಿ ದೀಪದ ವ್ಯವಸ್ಥೆಮಾಡಲಾಗಿತ್ತು. ಅಲ್ಲದೆ 800 ಕ್ಕೂ ಮಿಗಿಲಾಗಿ ಜನರು ಕೂರುವಷ್ಟು ಚಪ್ಪರ ಹಾಗೂ ಊಟದ ಏರ್ಪಾಡು ಮಾಡಿ ದೀಪಾಲಂಕಾರ ಮಾಡಲಾಗಿತ್ತು. ಸುಮಾರು 1000ಕ್ಕೂ ಮಿಕ್ಕಿ ಭಕ್ತಾಧಿಗಳು ಸೇರಿ ಸಂತೋಷದಿಂದ "ಹರಿಸೇವೆ" ಹಾಗೂ "ಕೆಂಚಿರಾಯನ ಘಾವು" ಕಾರ್ಯಕ್ರಮದಲ್ಲಿ ಬಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು.

-ಸಂಗಾತಿ

ಕಾನೂನಿಗೆ ಹೆದರಿದ ಸೋನಿಯಾ

ಸೋನಿಯಾಗೆ ಮುಳುವಾದ ವಿದೇಶಿ ಮೂಲ, ಕೊರಳಿಗೆ ಉರುಳಾದ ಪೌರತ್ವದ ತೊಡರು.



ಕಾನೂನು ಪ್ರಕಾರ ಸೋನಿಯಾ ಪ್ರಧಾನಿಯಾಗಿ ಇರುವುದು ಸಾಧ್ಯವಿಲ್ಲ ಎಂಬುದು ಅರಿವಾದ್ದರಿಂದಲೇ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಈ ಹುದ್ದೆಯನ್ನು ತ್ಯಜಿಸಿದ್ದಾರೆ. ಒಂದು ವೇಳೆ ಪ್ರಧಾನಿ ಹುದ್ದೆ ಒಪ್ಪಿಕೊಂಡರೂ ಮುಂದೆ ಹಲವಾರು ಕಾನೂನು ತೊಡರುಗಳನ್ನು ಎದುರಿಸಬೇಕಾಗುವುದು ಎಂದು ಹೆದರಿದ ಸೋನಿಯಾ ರಾಷ್ಟ್ರಪತಿಯವರಲ್ಲಿ 10 ನಿಮಿಷಗಳ ಚರ್ಚೆಯ ಬಳಿಕ ತಕ್ಷಣವೇ ತನ್ನ ನಿಲುವನ್ನು ಬದಲಾಯಿಸಿ ತನ್ನ ಒಳಮನಸ್ಸು ಒಪ್ಪುತ್ತಿಲ್ಲವೆಂಬ ಸಬೂಬು ಮೂಲಕ ಮುಗ್ಧ ಭಾರತೀಯರನನು ಮಂಕುಮರಳು ಮಾಡಿ ಜಾರಿಕೊಂಡದ್ದು ಇತಿಹಾಸವಾಗಿದೆ. ಇವರದು ಯಾವುದೇ ತರದ ತ್ಯಾಗವೂ ಅಲ್ಲ, ಆತ್ಮಸಾಕ್ಷಿಯೂ ಅಲ್ಲ, ಎದುರಾದುದ್ದು ಪೌರತ್ವದ ಸವಾಲು.

ಸೋನಿಯರು ರಾಜೀವ್ ಗಾಂಧಿಯವರನ್ನು 1968 ರಲ್ಲಿ ವಿವಾಹವಾಗಿ ಭಾರತಕ್ಕೆ ಬಂದರು. ಸುಮಾರು 17 ವರ್ಷಗಳ ಕಾಲ ಪೌರತ್ವವನ್ನು ಸ್ವೀಕರಿಸಲು ಹಿಂದೇಟು ಹಾಕಿದರು. ಸೋನಿಯರು ಭಾರತದ ಪ್ರಜೆಯಾಗದೆ ಒಂದು ದೇಶದ ಪ್ರಧಾನಿಯ ಸೊಸೆಯಾಗಿಯೇ ಉಳಿದುಕೊಂಡಿದ್ದರು. ಆಗ ಪೌರತ್ವದ ಬಗ್ಗೆ ತಲೆಕೆಡಿಸಿಕೊಳ್ಳದ ಸೋನಿಯಾ ಇಂದು ಅದೇ ನಿಟ್ಟಿನಲ್ಲಿ ದೇಶದ ಪ್ರಧಾನಿ ಪಟ್ಟವನ್ನು ಏರಲು ಅಸಮರ್ಥರಾದರು. ಅಂದು ಸೋನಿಯಾರವರು ಪೌರತ್ವದ ದಾಖಲಾತಿಗಳನ್ನೆಲ್ಲಾ ಪೂರ್ತಿ ಮಾಡಿ ತನ್ನ ಮನಸಾ ಇಚ್ಛೆ ಆತ್ಮಸಾಕ್ಷಿಯಾಗಿ ವಿಶಾಲ ಮನೋಭಾವದಿಂದ, ಪ್ರೀತಿಯಿಂದ ಸೌಜನ್ಯತೆಯಿಂದ ಭಾರತದ ಪೌರತ್ವವನ್ನು ಸ್ವೀಕರಿಸಿ ಇದ್ದಿದ್ದರೆ ಇಂದು ವಿದೇಶಿ ಮೂಲದ ಪ್ರಜೆಯು ಭಾರತದ ಪ್ರಧಾನಿ ಗದ್ದೆಗೆಯನ್ನು ಏರಲು ಖಂಡಿತ ಸಾಧ್ಯವಾಗುತ್ತಿತ್ತೇನೋ ಸರ್ಕಾರ ರಚನೆಯ ಹಕ್ಕನ್ನು ಪ್ರತಿಪಾದಿಸಲು ಶ್ರೀಮತಿ ಸೋನಿಯಾವರು ರಾಷ್ಟ್ರಪತಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಂರವರವನ್ನು ಭೇಟಿಯಾಗಲು ಹುರುಪಿನಿಂದ ಹೋಗಿದ್ದಾಗ ಈ ಲೋಪದ ಬಗ್ಗೆ ಅವರಿಗೆ ಜ್ಞಾನೋದಯವಾಯಿತೆಂದು ಹೇಳಲಾಗಿದೆ.

ಶ್ರೀಮತಿ ಸೋನಿಯಾವರಿಗೆ ಷರತ್ತಿನೊಂದಿಗೆ ನೀಡಲಾಗಿರುವ ಪೌರತ್ವವು ಈ ಸೂಕ್ಷ್ಮ ಷರತ್ತುಗಳ ಉಲ್ಲಂಘನೆಯಾದರೆ ಯಾವ ಕ್ಷಣವಾದರೂ ಅನೂರ್ಜಿತಗೊಳ್ಳುವ ಸಾಧ್ಯತೆಗಳಿರುವುದರಿಂದ ಅಂತಹ ಸನ್ನಿವೇಶದಲ್ಲಿ ಅತ್ಯುನ್ನತ ಪದವಿಯ ಪಾವಿತ್ರ್ಯಕ್ಕೆ ಧಕ್ಕೆಯಾಗುವುದರೊಂದಿಗೆ, ರಾಷ್ಟ್ರದ ಘನತೆಗೂ ಕುಂದುಂಟಾಗಬಹುದೆಂಬ ಅರಿವು ಶ್ರೀಮತಿ ಸೋನಿಯಾರಿದೆ. ಆದುದರಿಂದಲೇ ಅವರು ಹಕ್ಕು ಪ್ರತಿಪಾದನೆ ಮಾಡದೆ ಬರಿಗೈಯಲ್ಲಿ ಹಿಂತಿರುಗುವಂತಾಯಿತು.

ಭಾರತದ ಪೌರತ್ವ ಪಡೆದು ಇಲ್ಲಿ ನೆಲೆಸಿರುವ ವಿದೇಶಿ ಸಂಜಾತರನ್ನು ಪೌರತ್ವ ಕಾಯ್ದೆಯ ತಟಸ್ಥ ಪೌರರೇ ಹೊರತು, ಪೂರ್ಣ ಪ್ರಮಾಣದ ಪೌರರಲ್ಲ.

ತಟಸ್ಥ ಪೌರರು ಈ ಕೆಳಕಂಡ ನಿಬಂಧನೆಗೊಳಪಡುತ್ತಾರೆ.:

೧. ಭಾರತೀಯ ಪೌರತ್ವ ಪಡೆದ ವಿದೇಶಿಯನ್ನು ತನ್ನ ರಾಷ್ಟ್ರದಲ್ಲಿಯೂ ಭಾರತದಲ್ಲಿ ಸಿಗುವ ರಾಜಕೀಯ ಅವಕಾಶಗಳು ತನ್ನ ರಾಷ್ಟ್ರದ ಪೌರತ್ವ ಪಡೆದ ಭಾರತೀಯ ಸಂಜಾತನಿಗೆ ದೊರೆಯುತ್ತವೆ ಎಂಬುದನ್ನು ಖಚಿತಪಡಿಸಬೇಕು. ಇಟಲಿಯ ಪೌರತ್ವ ಪಡೆದ ಭಾರತೀಯ ಸಂಜಾತರು ಯಾವುದೇ ರಾಜಕೀಯ ಅವಕಾಶಗಳಿಗೆ ಅರ್ಹರಲ್ಲ.

೨. ಭಾರತದ ಪೌರತ್ವ ಪಡೆಯುವ ಮುನ್ನ ವಿದೇಶೀಯರು ತನ್ನ ಸ್ವದೇಶದ ಪೌರತ್ವವನ್ನು ತ್ಯಜಿಸಿದುದಕ್ಕೆ ಪುರಾವೆಗಳನ್ನು ಭಾರತ ಸರಕಾರಕ್ಕೆ ಒದಗಿಸಬೇಕು.

೩. ಭಾರತೀಯ ಪೌರತ್ವ ಪಡೆದ ವಿದೇಶಿಯರ ಸನ್ನಡತೆ ಸಾಬೀತಾಗಬೇಕು.

೪. ಭಾರತದ ಸಂವಿಧಾನದ ಎಂಟನೇ ಅನುಚ್ಛೇದದಲ್ಲಿ ಉಲ್ಲೇಖಿಸಲಾಗಿರುವ ಭಾರತೀಯ ಭಾಷೆಗಳ ತಿಳುವಳಿಕೆಯು ಭಾರತೀಯ ಪೌರತ್ವ ಪಡೆಯುವ ವಿದೇಶೀ ಸಂಜಾತರಿಗೆ ಇರಬೇಕು.

ಸೋನಿಯಾರವರೇ ಭಾರತದ ಪ್ರಧಾನಿಯಾಗಬೇಕೆಂದು ಬೊಬ್ಬೆ

ಮುಂದಿನ ಪುಟಕ್ಕೆ

ನಮ್ಮ ದೇಶದಲ್ಲಿ ಈಗ ಶಿಕ್ಷಣ ನೌಕರಿಯ ಬೆನ್ನು ಹತ್ತಿದೆ, ಜ್ಞಾನದ ಅನ್ವೇಷಣೆ ಅಲ್ಲ.

ನಿಗೂಢ ಸಂಖ್ಯೆ '13' ರ ಸುತ್ತ

ನೂತನ ಸರಕಾರದ ನಿರೀಕ್ಷೆಯಲ್ಲಿದ್ದ ದೇಶದೆಲ್ಲೆಡೆ ಸಂಖ್ಯೆ "13"ರ ಬಗ್ಗೆ ಬಿಸಿ ಚರ್ಚೆ ನಡೆಯುತ್ತಿದೆ.

ಏಕೆಂದರೆ ಮತ ಎಣಿಕೆ ನಡೆದಿರುವುದು ಮೇ 13 ನೇ ತಾರೀಖು. ಹಿಂದಿನ ಅನುಭವದಂತೆ ಪ್ರಧಾನಿ ವಾಜಪೇಯಿ ಅವರಿಗೆ 13ನೇ ಸಂಖ್ಯೆ ಸರಿ ಆಗಿ ಬರುವುದಿಲ್ಲ. ಮೊದಲ ಬಾರಿ ಪ್ರಧಾನಿಯಾದಾಗ ಕೇವಲ '13' ದಿನ ಆಡಳಿತ ನಡೆಸಿದ್ದರು. ನಂತರ ಎರಡನೇ ಬಾರಿ ಪ್ರಧಾನಿಯಾದಾಗ 13 ತಿಂಗಳ ಆಡಳಿತ ನಡೆಸಿದ್ದರು. ಈಗ ಮತ ಎಣಿಕೆ 13 ನೇ ತಾರೀಖು ನಡೆದಿರುವುದರಿಂದ ಇದು ಅವರಿಗೆ ಅಶುಭ ವಾರ್ತೆಯಾಗಿದೆ.

ಇದು ಎಷ್ಟರ ಮಟ್ಟಿಗೆ ನಿಜವೋ? ಸುಳ್ಳೊ?ಗೊತ್ತಿಲ್ಲ. ಭಾರತದ ಸಂಸ್ಕೃತಿಯಲ್ಲಿ 13ನ್ನೂ ಅಶುಭ ಎಂದು ಪರಿಗಣಿಸಿಲ್ಲ. ಆದರೆ 13 ಅಶುಭ ಎಂಬ ಭಾವನೆ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಇದೆ. ಆದರೆ ಇತ್ತೀಚೆಗೆ ವಾಜಪೇಯಿ ಸರಕಾರಕ್ಕೂ 13 ಕ್ಕೂ ಇರುವ ಸಂಬಂಧದಿಂದ ವಾಜಪೇಯಿ ಸರಕಾರ, ಎರಡು ಬಾರಿ ಪರಮಾಣು ಪರೀಕ್ಷೆ ನಡೆಸಿತು. ಒಂದು ಮೇ 11ಇನ್ನೊಂದು 13 ಭಾರತದಲ್ಲೂ ಈ ಭಾವನೆ ಬಲವಾಗುತ್ತಿದೆ. ಆದರೆ ಈ '13'ರ ಜಾಡು ಹಿಡಿದು ಹೊರಟರೆ ಕುತೂಹಲಕಾರಿ ಅಂಶಗಳು ಹೊರಬರುತ್ತದೆ. "Prime Minister'ಈ ಶಬ್ದದಲ್ಲಿ ಇರುವ ಒಟ್ಟು ಅಕ್ಷರಗಳು 13. ಸದ್ದಾಂ ಹುಸೇನ್ ಈತನ ಹೆಸರನ್ನು ಇಂಗ್ಲೀಷ್‌ನಲ್ಲಿಬರೆದರೆ (Saddam Hussein) ಒಟ್ಟು 13 ಅಕ್ಷರಗಳಾಗುತ್ತವೆ. ಹಾಗೆಯೇ ಈತನನ್ನು ಸೆರೆ ಹಿಡಿದದ್ದು ಕಳೆದ ವರ್ಷ ಡಿಸಂಬರ್ '13' ರಂದು. ಅಲ್ಯೂಮಿನಿಯಂನ ಆಟೋಮಿಕ್ ಸಂಖ್ಯೆ 13. ಇಸ್ಪೀಟ್ ಪ್ಯಾಕ್‌ನಲ್ಲಿ ಇರುವ ಹಾರ್ಟ್ಸ್‌ಗಳ ಸಂಖ್ಯೆ 13. ರಗ್ಬಿ ಆಟದಲ್ಲಿ ಒಟ್ಟು ತಂಡದಲ್ಲಿ ಇರುವ ಆಟಗಾರರ ಸಂಖ್ಯೆ 13. ದೆವ್ವಗಳು, ಕಪ್ಪು ಬೆಕ್ಕು ಸಾವಿನ ಸಂಕೇತವಾಗಿರುವ ಸಂಖ್ಯೆ 13! ಬ್ರಿಟಿಷ್ ಕಾನೂನಿನ ಪ್ರಕಾರ 13 ವರ್ಷ ಆಗುತ್ತಿದ್ದಂತೆ ಪಾರ್ಟ್ ಟೈಮ್ ಕೆಲಸಕ್ಕೆ ಸೇರಬಹುದು. ಆದರೆ ಶಾಲೆ ಇರುವ ದಿನ ಹಾಗೂ ಭಾನುವಾರ 2 ತಾಸುಗಳಿಗಿಂತ ಹೆಚ್ಚು ಕೆಲಸ ಮಾಡುವಂತಿಲ್ಲ!

ದುರಂತಗಳ ಸಂಖ್ಯೆ: ಅನೇಕ ದುರಂತಗಳಿಗೂ '13' ನೇ ಸಂಖ್ಯೆಗೂ ತಳುಕು ಹಾಕಿಕೊಂಡಿರುವುದು ಸೋಜಿಗ.

ಕಳೆದ ವರ್ಷ ದುರಂತಕ್ಕೀಡಾಗಿ, ಭಾರತದ ಕಲ್ಪನಾ ಚಾವ್ಲಾ ದುರಂತ ಮರಣಕ್ಕೆ ಕಾರಣವಾದರು. ಅಮೆರಿಕದ ಅಂತರಿಕ್ಷ ನೌಕೆ ಕೊಲಂಬಿಯಾವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದು 16.1.2003 ರಂದು. ಈ ಎಲ್ಲಾ ಸಂಖ್ಯೆಗಳನ್ನೂ ಕೂಡಿದಾಗ 1+6+0+1+2+0+0+3=13 ಆಗುತ್ತದೆ. 1970ರಲ್ಲಿ ಚಂದ್ರನತ್ತ ಕಳುಹಿಸಿದ್ದ ಅಪೋಲೋ 13 ಅಂತರಿಕ್ಷ ವಾಹನದ ಆಕ್ಸಿಜನ್ ಟ್ಯಾಂಕ್ ಸ್ಫೋಟವಾಗಿತ್ತು. ಆ ದಿನ ಏಪ್ರಿಲ್ '13' ದೆಹಲಿಯ ಉಪಹಾರ್ ಚಿತ್ರಮಂದಿರದಲ್ಲಿ ಅಗ್ನಿ ದುರಂತ ಸಂಭವಿಸಿದಾಗ 58 ಜನಮೃತ ಪಟ್ಟು 100 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ದುರಂತಸಂಭವಿಸಿದ್ದು 1997 ರ ಜೂನ್ '13' ರ ಶುಕ್ರವಾರ ! ಯಾವುದೇ ಶುಕ್ರವಾರ 13 ನೇ ತಾರೀಖಿನಂದು ಬಂದರೆ ಆ ದಿನ ಅಶುಭ ಎಂಬ ಭಾವನೆ ವಿದೇಶಿಯರದ್ದು. ಆದ್ದರಿಂದ ವಿದೇಶದಲ್ಲಿ ಅನೇಕರು ಶುಕ್ರವಾರ 13 ನೇ ತಾರೀಖು ಬಂದರೆ ಅಂದು ಕೆಲಸಕ್ಕೆ ಹೋಗುವುದಿಲ್ಲ. ಆ ದಿನ ರೆಸ್ಟೋರೆಂಟ್‌ಗಳಲ್ಲಿ ಏನನ್ನೂ ತಿನ್ನುವುದಿಲ್ಲ. ಶುಕ್ರವಾರ 13ನೇ ತಾರೀಖು ಆಗಿದ್ದರೆ ಆ ದಿನ ಯಾರೂ ಮದುವೆಯನ್ನೂ ಆಗುವುದಿಲ್ಲ! ಪ್ರಯಾಣ ವನ್ನು ಮಾಡುವುದಿಲ್ಲ. ಪ್ರತಿ ವರ್ಷದಲ್ಲಿ ಒಮ್ಮೆಯಾದರೂ 13 ನೇ ತಾರೀಖು ಶುಕ್ರವಾರ ಬರುತ್ತದೆ. ತೀರಾ ಅಪರೂಪಕ್ಕೆ ವರ್ಷದಲ್ಲಿ 13 ನೇ ತಾರೀಖು ಇರುವ ಶುಕ್ರವಾರ 3 ಸಲ ಬರುತ್ತದೆ. ಇತ್ತೀಚೆಗೆ 1998 ರಲ್ಲಿ ಇಂತಹ ಶುಕ್ರವಾರಗಳು ಮೂರು ಸಲ ಬಂದಿದ್ದವು. ಇನ್ನೊಮ್ಮೆ ಅಂತಹ ವರ್ಷ ಬರಲು 2009 ರ ವರೆಗೆ ಕಾಯಬೇಕು.

ಹಾಗೆಯೇ 1993 ರಲ್ಲಿ ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟಿಸಿದ ಒಂದು ಸಮೀಕ್ಷೆಯ ವರದಿ ಪ್ರಕಟಿಸಲಾಗಿತ್ತು. ಪ್ರತಿ ವರ್ಷ 6 ನೇ ತಾರೀಖು ಬರುವ ಶುಕ್ರವಾರ ಹಾಗೂ 13 ನೇ ತಾರೀಖು ಬರುವ ಶುಕ್ರವಾರಗಳಂದು ನಡೆದ ಅಪಘಾತಗಳನ್ನು ಅಧ್ಯಯನ ಮಾಡಿದಾಗ 13 ನೇ ತಾರೀಖು ಬರುವ ಶುಕ್ರವಾರಗಳಂದು ಹೆದರಿಕೆಯಿಂದ ಯಾರೂ ಹೊರ ಬರದೆ ಟ್ರಾಫಿಕ್ ಕಡಿಮೆ ಇದ್ದರೂ,ಅಂದು ಆದ ಅಪಘಾತಗಳ ಸಂಖ್ಯೆ ಹೆಚ್ಚು!

13 ರ ಭೀತಿ : ಈ 13 ರ ಭಯಕ್ಕೆ ವೈಜ್ಞಾನಿಕವಾಗಿ ಒಂದು ಹೆಸರನ್ನೂ ಸಹ ಇಡಲಾಗಿದೆ. ಟ್ರಿಸ್ಕೈಡೆಕಾಫೋಬಿಯಾ ಇಂತಹ ಭಯ ಇರುವವರು ಕಟ್ಟಿಸುವ ಬಹು ಮಹಡಿ ಕಟ್ಟಡಗಳಲ್ಲಿ 13ನೇ ಅಂತಸ್ತು ಇರುವುದಿಲ್ಲ. 12 ನಂತರ 12-Aಎಂದು ಅಂತಸ್ತುಗಳಿಗೆ ಸಂಖ್ಯೆ ನೀಡುತ್ತಾರೆ. ಅನೇಕ ಆಸ್ಪತ್ರೆಗಳಲ್ಲೂ ಸಹ 13 ನೇ ನಂಬರ್‌ನ ಬೆಡ್ ಇರುವುದಿಲ್ಲ ಎಂಬುದನ್ನು ಗಮನಿಸಿರಬಹುದು.

ಅನೇಕ ಹೊಟೇಲುಗಳಲ್ಲಿ 13 ನೇ ಸಂಖ್ಯೆ ರೂಂ ಗಳಿರುವುದಿಲ್ಲ. 1979 ರ ಏಪ್ರಿಲ್‌ನಲ್ಲಿ ರೈಲ್ ಗಜೆಟ್‌ಇಂಟರ್ ನ್ಯಾಷನಲ್ ನೀಡಿದ ವರದಿಯೊಂದು ಹೀಗಿದೆ. ಹಾಸನ ಮಂಗಳೂರು ರೈಲು ಮಾರ್ಗ ರಚನೆ ಸಂದರ್ಭದಲ್ಲಿ 13 ನೇ ಸಂಖ್ಯೆ ಸುರಂಗದಲ್ಲಿ ಕಲ್ಲುಗಳು ಉರುಳಿ ಬೀಳುತ್ತಿದ್ದರಿಂದ ಕೆಲಸ ತೀರಾ ವಿಳಂಬವಾಗುತ್ತಿತ್ತು. ಸುರಂಗದ ಸಂಖ್ಯೆಯನ್ನು 12-A ಎಂದು ಬದಲಿಸುತ್ತಿದ್ದಂತೆ ಸಮಸ್ಯೆ ಪರಿಹಾರವಾದವು ಎಂದು ವರದಿ ಯಾಗಿತ್ತು.

- ಶಿವಪ್ರಸಾದ್. ಟಿ. ಆರ್.

ಹಿಂದಿನ ಪುಟದಿಂದ

ಹಾಕುತ್ತಿರುವ ಭಟ್ಟಂಗಿಗಳಿಗೆ ಪೌರತ್ವದ ಈ ಸೂಕ್ಷ್ಮ ಅಂಶಗಳ ಗಂಧವೂ ಗೊತ್ತಿಲ್ಲದಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ.

ಪೌರತ್ವ ಕಾಯ್ದೆಯಲ್ಲಿರುವ ಪ್ರತಿಯೊಂದು ನಿಯಮವನ್ನೂ ಶ್ರೀಮತಿ ಸೋನಿಯಾ ಪಾಲಿಸಬೇಕಾಗುತ್ತದೆ. ಇಟಾಲಿಯನ್ ಪುರುಷನನ್ನು ಮದುವೆಯಾಗುವ ಭಾರತೀಯ ಮಹಿಳೆ ಅಲ್ಲಿಯ ಪೌರತ್ವ ಪಡೆದ ನಂತರ ಈಗ ಭಾರತದಲ್ಲಿ ಇಟಾಲಿಯನ್ ಮಹಿಳೆಗೆ ದೊರೆತಿರುವಂತಹ ರಾಜಕೀಯ ಹಾಗೂ ನಾಗರಿಕ ಅಧಿಕಾರ ಪಡೆಯಲು ಅರ್ಹಳೇ ಎಂಬುದಕ್ಕೆ ಶ್ರೀಮತಿ ಸೋನಿಯಾ ಪುರಾವೆಗಳನ್ನು ಒದಗಿಸಬೇಕಾಗುತ್ತದೆ.

ಇಂತಹ ಪುರಾವೆ ಒದಗಿಸದಿದ್ದರೆ ಪ್ರಧಾನಿಯಾಗುವ ಹಕ್ಕನ್ನು ಸೋನಿಯಾ ಕಳೆದುಕೊಳ್ಳುತ್ತಾರೆ. ಇಂತಹ ಪುರಾವೆ ಅವರ ಬಳಿ ಸಧ್ಯಕ್ಕೆ ಇಲ್ಲ. ಪೌರತ್ವ ಕಾಯ್ದೆಯು ಕೇಳುವ ಮಾಹಿತಿಗಳನ್ನು ತಪ್ಪಾಗಿ ನೀಡುವ ವ್ಯಕ್ತಿಗೆ ೧೫ನೇ ಕಲಮಿನನ್ವಯ ಆರು ತಿಂಗಳ ಸೆರೆವಾಸ ಅಥವಾ ದಂಡ ಹಾಗೂ ಎರಡನ್ನು ವಿಧಿಸುವ ಅಧಿಕಾರ ಸರಕಾರಕ್ಕಿರುತ್ತದೆ.

ಕಾಯ್ದೆಯ ಈ ಎಲ್ಲಾ ಕಠಿಣ ನಿಯಮಗಳನ್ನುಎದುರಿಸುವ ಸ್ಥಿತಿಯಲ್ಲಿಲ್ಲದಿರುವುದರಿಂದ ಶ್ರೀಮತಿ ಸೋನಿಯಾ ಸಿಂಹಾಸನದಲ್ಲಿ ಕೂರಲು ಸಾಧ್ಯವಾಗಿಲ್ಲ. ಈ ದಾಖಲೆಗಳನ್ನು ರಾಷ್ಟ್ರಪತಿಗಳು ಕೇಳಿದ್ದರಿಂದ ಅವುಗಳನ್ನು ಒದಗಿಸಲು ಅಸಮರ್ಥರಾದ ಸೋನಿಯಾರವರು ಅಂದು ಸಂಜೆ ಸಮಯಕ್ಕೆ ಪ್ರಧಾನ ಮಂತ್ರಿ ಪದವಿಯನ್ನು ಒಲ್ಲೆ ಎಂದರು.

ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿದರೆ ಸುಮಾರು 36 ವರ್ಷಗಳಿಂದಲೂ ವಿದೇಶಿ ಪ್ರಜೆಯೊಬ್ಬರು ಭಾರತದ ನೆಲದಲ್ಲಿ ಸರಿಯಾದ ಪರವಾನಗಿ ಇಲ್ಲದೆ ಇರುವುದು ಮೇಲ್ನೋಟಕ್ಕೆ ಕಾಣುತ್ತದೆಯಾದರು ಇದನ್ನೆಲ್ಲಾ ಕೇಳುವವರು ಯಾರು? ಸರಿಪಡಿಸುವವರು ಯಾರು ?

-ಪಟ್ಟಡ ಪ್ರಭಾಕರ್

ಸ್ವಾತಂತ್ರ್ಯ ಸ್ವಚ್ಛಂದವಲ್ಲ, ಸ್ವಾತಂತ್ರ್ಯದೊಡನೆ ಹೊಣೆಗಾರಿಕೆಯೂ ಇರುತ್ತದೆ.

ಬಾಲ ಸಂಗಾತಿ ವಿಭಾಗ : ಜ್ಞಾನ -22

ಶಾಲೇಲಿ ಹೇಳಿಕೊಟ್ಟಿದ್ದೆಲ್ಲಾ ನಿಜ ಅಲ್ಲಾ

ಭಾರತದ ಸಾಂಸ್ಕೃತಿಕ ಸಾಮ್ರಾಜ್ಯ

ಅತಿ ಪ್ರಾಚೀನ ಆದ ಇಸ್ರಾಯಿಲ್ ಜನಾಂಗದವು ವೈದಿಕರಂಗೇ ಅಗ್ನಿನ ಪ್ರಕಟ ಮಾಡಿಕಂಡ್ ಸ್ಥಾಪಿಸಿ, ಆರದಂಗೆ ರಕ್ಷಿಸಿ, ಹವಿಸ್ಸ್‌ಗಳ್ನ ಅರ್ಪಿಸಿಕಂಡ್ ಪೂಜಿಸುತ್ತಿದ್ದೊ. ಅವರ ತತ್ವ ವಿಚಾರಲೂ ಸನ "ಸೋಹಮಸ್ಮಿ" "ಅಹಂ ಅಸ್ಮಿ" ತ್ತೇಳುವ ವೈದಿಕ ಸೂತ್ರದ ಅನುವಾದನೇಂತ ಹೇಳಬಹುದಾದಂತ ವಾಕ್ಯಗ ಉಟ್ಟು. ಪುರಾತನ ಬೈಬಲ್ ಗ್ರಂಥಲಿ ಇಂತ ಅನೇಕ ಸಂಗತಿಗಳ ಸೂಚನೆಗ ಉಟ್ಟು.

ಅರೇಬಿಯಾದ ಮಕ್ಕಾ ಮದೀನಾ ಪ್ರಾಂತಲೂ ಹಿಂದೂ ಪ್ರಭಾವ ಇತ್ತ್‌ತ ಊಹಿಸಿಕೆ ಆಧಾರ ಉಟ್ಟು. ಇಸ್ಲಾಂ ಹುಟ್ಟಿಕೆ ಮೊದಲಿಂದಲೂ ಮಕ್ಕಾ ಆ ನಾಡಿನ ಒಂದು ಯಾತ್ರಾ ಸ್ಥಳ ಆಗಿತ್ತ್. ಈಗಲೂ ಮಕ್ಕಾ (ಹಜ್) ಯಾತ್ರೆ ಮಾಡವು ಕೆಲವು ನಿಯಮಗಳ್ನ ಮಡ್ಕಂಡೊಳೊ. ಪುರುಷರ್ ತಮ್ಮ ತಲೆಗೂದಲ್‌ನ ಪೂರ್ತಿ ತೆಗ್ಸುದು, ಹೊಲಿಗೆ ಇಲ್ಲದ ಎರಡ್ ಬಿಳಿ ಬಟ್ಟೆಗಳ್ನ ಮಾತ್ರ ತೊಡುದು ಒಂದು ಉಡಿಕೆ ಇನ್ನೊಂದು ಹೊದೆಕೆ. ಕಾಬಾ ಪವಿತ್ರ ಶಿಲೆನ ಏಳ್ ಸಲ ಪ್ರದಕ್ಷಿಣೆ ಹಾಕಿ ಎರಡ್ ಮೊಣಕಾಲ್ ಊರಿ ಹಣೆನ ನೆಲಕ್ಕೆ ಮುಟ್ಟಿಸಿ ನಮಸ್ಕರಿಸುದು. ಇದ್ ನಮ್ಮ ತಿರುಪತಿ ಮುಂತಾದ ಕ್ಷೇತ್ರಗಳ ಯಾತ್ರೆಗಳಂಗೇ ಉಟ್ಟು. ಕಾಬಾಲಿ ಹಿಂದೆ 360 ವಿಗ್ರಹಗ ಇದ್ದ್ ಮೊಹಮದ್ ಪೈಗಂಬರರ್ ಅದರ್ನ ತೆಗ್ಸಿದ್‌ತ ಪ್ರಮಾಣಸನ ಉಟ್ಟು.

ಅತಿ ಪ್ರಾಚೀನ ಕಾಲಂದನೂ ಬುದ್ಧಂಗಿಂತಲೂ ಹಿಂದೆಂದಲೂ ಅರಬ್ ವ್ಯಾಪಾರಿಗಳ, ವಿದ್ವಾಂಸರ, ಮತ್ತೆ ಸಾಹಸ ಪ್ರಿಯರ ಸತತ ಸಂಚಾರ ಮತ್ತೆ ಸಂಪರ್ಕಗಳ ಮೂಲಕ ಭಾರತದ ಕಲೆ, ವಿಜ್ಞಾನ, ಧರ್ಮ, ಸಂಸ್ಕೃತಿ ಮತ್ತೆ ದಾರ್ಶನಿಕ ವಿಚಾರಗ ಪಶ್ಚಿಮ ಏಶಿಯಾ, ಯೂರೋಪ್‌ಗಳಿಗೆ ಸಾಗಿ ಹೋಗಿ ಅಲ್ಲಿನ ಜನ ಜೀವನಲಿ ಪ್ರಭಾವ ಬೀರಿಟ್ಟು. ಕ್ರಿಸ್ತಪೂರ್ವ ಮೂರನೇ ಶತಮಾನಂದ ಆರಂಭಿಸಿ ಕ್ರಿಸ್ತಶಕ ಹತ್ತನೇ ಶತಮಾನ ಪೂರ್ತಿ ಭಾರತೀಯ ಸಂಸ್ಕೃತಿ ಬಾಳ ವೇಗವಾಗಿ ತನ್ನ ಗಡಿಗಳನ್ನ ದಾಟಿ ನಾಲ್ಕ್ ದಿಕ್ಕ್‌ಗಳ್ಲಿ ತನ್ನ ಪ್ರಭಾವನ ಬೀರಿಟು. ಭಾರತೀಯರ್ ಗ್ರೀಕ್ ಮತ್ತೆ ರೋಮ್‌ನರಂಗೆ ವಿಶಾಲ ರಾಜಕೀಯ ಸಾಮ್ರಾಜ್ಯ ನಿರ್ಮಿಸಿತ್ತ್‌ಲೆ. ಅರಬ್ಬರಂಗೆ ಜಗತ್ತ್‌ನ ಭಯಲಿ ನಡ್‌ಗಿಸುವಂತ ಬಲತ್ಕಾರದ ಮತ ಪ್ರಚಾರ ಮಾಡ್ತ್‌ಲೆ. ಬ್ರಿಟಿಷರಂಗೆ ವಿಶ್ವವ್ಯಾಪಿ ವಾಣಿಜ್ಯ ಸಾರ್ವಭೌಮತ್ವನ ಗಳಿಸಿತ್ತ್‌ಲೆ. ಆದ್ರೆ ಭಾರತದ ವೈಶಿಷ್ಟ್ಯ ವೆನಿಸಿದ ಧರ್ಮ ಮತ್ತೆ ಶ್ರೇಷ್ಠ ಸಂಸ್ಕೃತಿಯ ಸಾಮ್ರಾಜ್ಯನ ನಿರ್ಮಿಸಿಟೊ. ಪಿಶ್ವದ ಅನೇಕ ರಾಷ್ಟ್ರಗ ವಿಶೇಷ ಆಗಿ ಏಷಿಯಾ ಖಂಡದ ರಾಷ್ಟ್ರಗ ಭಾರತಂದ ಬೆಳಕ್‌ನ ಪಡ್‌ಕಂಡ್ ತಮ್ಮ ಬಾಳ್‌ನ ಉನ್ನತ ರೀತಿಲಿ ರೂಪಿಸಿ ಕಂಡೊಳೊ. ಇಂದಿಗೂ ಈ ದೇಶಗಳ್ಲಿ ಭಾರತ ಜಗದ್ಗುರುತ್ತೇಳುವ ಗೌರವಕ್ಕೆ ಪಾತ್ರ ಆವುಟು.

-ಮುಂದುವರ್ದದೆ.

ಬಾಲ ಸಂಗಾತಿ ವಿಭಾಗ : ಕಥೆ -22

ಒಗ್ಗಟ್ಟ್‌ಲಿರುವ ಬಲ - ಬಿಟ್ಟೀರ ಚೊಂದಮ್ಮ, ಶಂಭು

ಒಂದು ಹಳ್ಳಿ ಇತ್ತ್. ಆ ಹಳ್ಳಿಯ ಜನಂಗ ಯಾರಿಗಾದರ್ ಕಷ್ಟ ಬಂದರೆ ನಿತ್ತ್‌ಕಂಡ್ ನೋಡುತಿದ್ದೊವೇ ಹೊರ್ತ್ ಯಾರಿಗೂ ಸಹಾಯ ಮಾಡಿಕೆ ಮುಂದೆ ಬಾತಿತ್ಲೆ. ಆ ಹಳ್ಳಿಗೆ ಸೇರಿದಂಗೆ ಒಂದು ದೊಡ್ಡ ಗುಡ್ಡಗಾಡ್ ಇತ್ತ್. ಅಲ್ಲಿ ಕಳ್ಳರ ಒಂದು ಗ್ಯಾಂಗ್ ಸೇರಿಕಂಡಿತ್ತ್. ಆ ಖದೀಮರ್ ಹಳ್ಳಿಲಿ ಒಬ್ಬೊಬ್ಬರ ಮನೆಗೆ ಒಂದೊಂದು ದಿನ ನುಗ್ಗಿ ಲೂಟಿ ಮಾಡ್‌ತಿದ್ದೊ. ಹಳ್ಳಿ ಜನ ಖದಿಮರಿಗೆ ಹೆದ್ರಿಕಂಡ್ ಸುಮ್ಮನೇ ಇದ್ದೊ. ಲೂಟಿಗೆ ಒಳಗಾದವು ಗೋಳಾಡ್‌ತ್ತಿದ್ದರೆ ಬೇರೆವು ಒಳಗೊಳಗೇ ಖುಷಿಪಡ್‌ತಿದ್ದೊ. ನಾಳೆ ನಮಿಗೂ ಇದೇ ಗತಿ ಬಾದುತ ಗ್ಯಾನ ಸಹ ಮಾಡ್‌ತ್ತಿಲ್ಲೆ. ಒಂದಿನ ಆ ಹಳ್ಳಿಗೆ ಚಂದ್ರ ಮತ್ತೆ ಮಣಿತ್ತೇಳಿ ಇಬ್ಬರು ಯುವಕರ್ ಬಂದ್ ಒಂದು ಅಜ್ಜಿಯ ಮನೇಲಿ ಬಿಡಾರ ಹೂಡ್ದೊ. ಅಜ್ಜಿಗೂ ಯಾರ್ ದಿಕ್ಕಿತ್ತ್‌ಲೆ. ಹಂಗಾಗಿ ಈ ಯುವಕರ್‌ನ ತನ್ನ ಮಕ್ಕಳಂಗೆ ಬಾಳ ಪ್ರೀತಿಲಿ ನೋಡ್ಚೆ. ತನ್ನ ಹಳ್ಳಿನ ಕತೆನೆಲ್ಲಾ ಹೇಳ್ಚೆ.

ಯುವಕರ್ ಸ್ವಲ್ಪ ದಿನಲೇ ತಮ್ಮ ಒಳ್ಳೆ ನಡೆ ನುಡಿಂದಾಗಿ ಹಳ್ಳಿ ಜನರ ಮನ್ಸ್ ಗೆದ್ದವೆ. ಹಂಗಾಗಿ ಇವರ ಮಾತಿಗೆ ಹಳ್ಳಿ ಜನ ಬಾಳ ಮರ್ಯಾದೆ ಕೊಡ್‌ತಿದ್ದೊ. ನಾಲ್ಕ್ ದಿನದ ಹಿಂದೆ ಸಂಗಣ್ಣತ್ತೇಳುವವನ ಮನೆ ಲೂಟಿ ಆಗಿದ್ದದೆ. ಹಳ್ಳಿ ಜನ ಮಾಮುಲಂಗೆ ಇದ್ದವೆ. ಆದರೆ ಚಂದ್ರ ಮತ್ತೆ ಮಣಿ ಇಬ್ಬರೂ ಆ ಊರ್‌ನ ಯುವಕರನೆಲ್ಲಾ ಅರಳಿ ಕಟ್ಟೆ ಹತ್ರ ಸೇರಿಕೆ ಹೇಳಿ ಕಳ್ಸುವೆ. ಎಲ್ಲವೂ ಬಂದ ಮೇಲೆ ಈ ಕಳ್ಳರ್ ನ ಹೆಂಗೆ ಎದುರುಸುದುತ್ ಸಿದ್ಧತೆ ಮಾಡ್ಸುವೆ.

ಅಂದ್ ಸನ ಕಳ್ಳರ್ ಬಂದೊ. ಹಳ್ಳಿಯ ಸರಹದ್‌ಗೆ ಬಾಕನ ಮರದ ಮೇಲೆ ಕುದ್ದ್‌ಕಂಡಿದ್ದ ಯುವಕರ್ ಒಟ್ಟಿಗೆ ಹೋೞೞೞ.......ತ ಬೊಬ್ಬೆ ಹಾಕುವೆ. ಕಳ್ಳರ್ ಮೇಲೆ ನೋಡಿಕಾಕನ ಮೊದಲೆ ಸಿದ್ಧತೆ ಮಾಡಿಕಂಡಿದ್ದ ಮೆಣ್ಸ್‌ನ ಹೊಡಿ ಬೆರ್ಸಿದ ಪೊಯ್ಯನ ಕಳ್ಳರ ಕಣ್ಣಿಗೆ ಚೆಲ್ಲುವೆ. ಕಳ್ಳರ್ ಉರಿ ತಡೆಕೆ ಬೊತ್ತದೆ ವಾಪಾಸ್ ಓಡುವೆ. ಯುವಕರ್ ಅವರ್ನ ಹಿಂಬಾಲಿಸಿಕಂಡ್ ಹೋಗಿ ಅವರ್ನೆಲ್ಲಾ ಹೊಡ್ದ್ ಅಲ್ಲಿಂದ ಅದ್‌ವರೆಗೆ ಅವು ಸಂಗ್ರಹ ಮಾಡ್ದ ಚಿನ್ನಾಭರಣಗಳ್ನೆಲ್ಲ ವಾಪಾಸ್ ತಂದ್ ಹಳ್ಳಿಲಿ ಹಂಚುವೆ. ಈ ಹುಡುಗರ ಒಗ್ಗಟ್ಟ್‌ನ ನೋಡಿ ಹಳ್ಳಿ ಜನ ಬಾಳ ಸಂತೋಷ ಪಟ್ಟೊ. ಅಲ್ಲದೆ ಮುಂದೆ ತಮ್ಮೊಳಗಿನ ದ್ವೇಷನ ಮರ್ತ್ ಒಬ್ಬರಿಗೊಬ್ಬ ಸಹಾಯ ಮಾಡಿಕಂಡ್ ಒಗ್ಗಟ್ಟ್‌ಲಿರುವ ಬಲನ ತಿಳ್ಕಂಡ್ ಸುಖಲಿ ಬಾಳುದರ್ನ ಕಲ್ತ್‌ಕಂಡೊ. ಮುಂದೆ ಯಾವ ಕಳ್ಳರೂ ಆ ಹಳ್ಳಿಯ ತಂಟೆಗೆ ಬಾತ್ಲೆ.

-ಮುಂದುವರ್ದದೆ.

ಸಂಗಾತಿ ಪತ್ರಿಕೆಯನ್ನು
ಒಲೆಗೊಂದರಂತೆ ಕೊಂಡು
ಓದಲು ಮರೆಯದಿರಿ

ನಮ್ಮ ಬದುಕಿನಲ್ಲಿ ಅಪರೂಪವಾಗಿರುವುದು ಸೌಜನ್ಯ.

ಮಕ್ಕಳಿಗಾಗಿ ಮಹಾ ಭಾರತ ಭಾಗ -7: *ದ್ರೋಣಾಚಾರ್ಯ*:

ಬರ್‌ದವು -ಪೂಜಾರಿರ ಮೊಣಪ್ಪ

ದ್ರೋಣಚಾರ್ಯ ಭಾರದ್ವಾಜ ಹಾರವನ ಮಂಙ್ಙ. ದ್ರೋಣಾಚಾರ್ಯರ್ ಎಲ್ಲಾ ವಿದ್ಯೆಗಳ್ನ ಕಲ್ತ್ ಬಿಲ್ಲ್ ವಿದ್ಯೆಯನ ಬಹಳ ಲಾಯಿಕಲಿ ಕಲ್‌ತ್ ಒಬ್ಬ ದೊಡ್ಡ ಪಂಡಿತನ್ನಾಗಿದ್ದೊ. ಇವು ವೇದ ತಿಳಿದವು ಆಗಿದ್ದೋ. ಪಾಂಚಾಲ ದೇಶದ ರಾಜನ ಮಂಙ್ಙ ದ್ರುಪದ ಇವರ ಜೊತೆಗಾರನಲ್ಲದೆ ಬಹಳ ಸ್ನೇಹಿತನೂ ಆಗಿತ್ತ್. ದ್ರುಪದ ಅವನ ಹುಡುಗಾಟದ ಹುರುಪಿಲಿ ಅಂವ ರಾಜನಾದ ಮೇಲೆ ದ್ರೋಣಾ ಚಾರ್ಯಂಗೆ ತನ್ನ ಅರ್ಧರಾಜ್ಯನ ಕೊಟ್ಟನೆಂತಲೂ ಹೇಳಿತ್ತ್.

ದ್ರೋಣಾಚಾರ್ಯರ್ ಅಂವ ವಿದ್ಯಾಬ್ಯಾಸನ ಮುಗಿಸಿದ ಮೇಲೆ ಕೃಪಾಚಾರ್ಯರ ತಂಗೆನ ಮದುವೆ ಆಗಿ ಅಶ್ವತಾಮ ಮಂಜ ಹುಟ್ಟಿತ್. ಹೆಣ್ ಮತ್ತೆ ಮಂಜನ ಸಾಕಿಗಾಗಿ ಹಣ ಸಂಪಾದನೆ ಮಾಡಿಕೆ ಗ್ಯಾನ ಮಾಡ್ತ್. ಇದ್‌ಕೆ ಮುಂದೆ ಈ ವಿಸ್ಯಯನ ಅಂವ ಗ್ಯಾನ ಮಾಡ್ತೇ ಇಲ್ಲೆ. ಹಂಗಾಗಿ ಪರಸುರಾಮ ತನ್ನಲ್ಲಿದ್ದ ಸಂಪತ್‌ನೆಲ್ಲಾ ದಾನ ಮಾಡುತ್ತಿದ್ದ ವಿಸಯ ತಿಳ್ದ್ ಅಲ್ಲಿಗೆ ಹೋತು. ಅಲ್ಲಿ ಪರಸುರಾಮ ತನ್ನಲ್ಲಿದ್ದ ಸಂಪತ್‌ನ ದ್ರೋಣ ಚಾರ್ಯರ್ ಮುಂದೆ ಬೆರೆಯವುಕೆ ದಾನ ಮಾಡಿ ಬಿಟ್ಟಿತ್. ಅವು ಕಾಡಿಗೆ ಪೋಕೆ ತಯಾರಾಗಿತ್ತ್. ಅದ್ದರಿಂದ ದ್ರೋಣಾ ಚಾರ್ಯರ್ ಕೇಳ್‌ಕನ ಪರಸುರಾಮ ಈಗ ಕೊಡಿಕೆ ಏನೂ ಇಲ್ಲೆ. ನಿಂಗೆ ಬಿಲ್ಲ್ ಬಾಣದ ವಿದ್ಯೆನ ಹೇಳಿಕೊಟ್ಟನೆತ ಹೇಳ್ತ್.

ಹಂಗಾಗಿ ದ್ರೋಣಾಚಾರ್ಯರ್ ಪರಸುರಾಮನ ಹತ್ರ ಬಿಲ್ಲ್ ಬಾಣದ ವಿದ್ಯೆನ ಕಲ್ತ್ ಆ ವಿದ್ಯೆಲಿ ಬಾಳ ನಿಪುಣತನ ಹೊಂದಿತ್ತ್. ಇತ್ತ ದ್ರುಪದ ರಾಜ ಆಗಿ ಪಟ್ಟಕ್ಕೆ ಏರ್‌ತ್. ಈ ವಿಸಯನ ಕೇಳಿ ದ್ರೋಣಚಾರ್ಯ ದ್ರುಪದನ ಹತ್ತಿರ ಹೋಗಿ ಅಂವ ತನಿಗೆ ಸಹಾಯ ಮಾಡ್ವುತ ಗ್ಯಾನ ಮಾಡ್ತ್. ಆದರೆ ದ್ರೋಣಾಚಾರ್ಯನ ಕಂಡಂಗೆ ದ್ರುಪದ ಹೇಳ್ತ್. ಓ ಹಾರಂವ, ನೀನ್ ನನ್ನನ್ನ ಸ್ನೇಹಿತತ ಹೇಳಿಕೆ ಎಷ್ಟ್ ಧೈರ್ಯ? ಒಬ್ಬ ಸಿಂಹಾಸನಲಿ ಇರುವ ರಾಜಂಗೂ ಭಿಕ್ಷೆ ಬೇಡಿಕಂಡ್ ತಿರ್‌ಗಾಡುವವಂಗೂ ಎಲ್ಲಿಯ ಸ್ನೇಹಚಾರ? ನೀನೆಂತ ಮುಟ್ಟಾಳ. ಹಳೇ ಗುರ್ತ್‌ನ ಹಿಡ್‌ಕಂಡ್ ಒಬ್ಬ ರಾಜ್ಯ ಭಾರ ಮಾಡುವ ರಾಜನ ಹಕ್ಕಲೆ ಸ್ನೇಹಿತತ ಹೇಳಿಕಂಡು ಬಾದು? ಒಬ್ಬ ನೀಚ ಗವಾರನೊಟ್ಟಿಗೆ ಒಬ್ಬ ಐಶ್ವರ್ಯವಂತ ವಿದ್ಯಾವಂತ ಧೀರನೊಟ್ಟಿಗೆ ಹೇಡಿನ ಸಂಬಂಧ ಹೆಂಗೆ? ಸ್ನೇಹಾಚಾರಯಾಗಳೂ ಸರಿ ಸಮಾನದವರೊಟ್ಟಿಗೆ ಇರುದು. ತಿರುಪೆ ಎತ್ತಿಕಂಡ್ ತಿರುಗಾಡುವ ಭಿಕ್ಷುಕ ಒಬ್ಬ ರಾಜನ ಸ್ನೇಹಿತ ಆಕೆ ಸಾಧ್ಯ ಇಲ್ಲೆ. ದ್ರೋಣಾಚಾರ್ಯ ಎದ್ದ್ ಉರ್‌ಕಂಡ್ ತಿರಸ್ಕಾರಂದ ಹಿಂದಕ್ಕೆ ಬಾತ್. ಅಲ್ಲಿಂದ ಬಂದ ದ್ರೋಣಾಚಾರ್ಯ ಹಸ್ತಿನಾಪುರಕ್ಕೆ ಹೋತ್. ಅಲ್ಲಿ ಅವನ ಹೆಣ್ಣ್‌ನ ಅಣ್ಣ ಕೃಪಾಚಾರ್ಯರ ಮನೆಗೆ ಹೋಗಿ ಅಲ್ಲಿ ಇರ್‌ಕೆ ಗ್ಯಾನ ಮಾಡಿ, ಕೃಪಾಚಾರ್ಯರ ಮನೆಗೆ ಹೆಣ್ಣ್ ಮತ್ತೆ ಅಶ್ವತಾಮನ ಕರಕೊಡ್ ಹೋಗಿತ್.

ಹಿಂಗಿರ್‌ಕಾಕನ ಒಂದು ದಿನ ಕುರುವಂಶದ ರಾಜ ಕುಮಾರ್‌ರ್ ಪಟ್ಟಣದ ಹೊರಗಡೆ ಬಾಣೆಲಿ ಆಡ್‌ತ ಇರ್ಕಾಕನ ಒಂದು ಚಂಡ್ ಮತ್ತೆ ಯುಧಿಷ್ಟಿರನ ಉಂಗುರ ಅಲ್ಲೇ ಇದ್ದ ಬಾಮಿಗೆ ಬಿದ್ದತ್. ರಾಜ ಕುಮಾರಂಗ ಎಲ್ಲವೂ ಸೇರಿ ತೆಗೆಕೆ ನೋಡತ್ತಿದ್ದೊ ಆಗ ಇಲ್ಲಿಗೆ ಬಂದ ದ್ರೋಣಾಚಾರ್ಯ ಏನ್ ವಿಶ್ಯತ ಕೇಳ್‌ಕಾಕನ ರಾಜ ಕುಮಾರರ್ ಸಂಗತಿನ ಹೇಳ್ದೊ.

ಆಗ ದ್ರೋಣಾಚಾರ್ಯ ಹೇಳ್ತ್. ನೀವು ರಾಜಕುಮಾರರ್, ನಿಮಿಗೆ ಆ ಚೆಂಡ್‌ನ ತೆಗೆಕೆ ಅದುಲೆಯಾ? ಆಗ ಯುಧಿಷ್ಟಿರ ಹೇಳ್ತ್, ನೀವು ಆ ಚೆಂಡ್‌ನ ತೆಗೆದ್‌ಬುಡಿ. ನಿಮ್ಗೆ ಕೃಪಾ ಚಾರ್ಯರ ಮನೆಲಿ ಗಡ್‌ದ್ ಊಟ ಸಿಕ್ಕಿದೆಂತ ನಗಾಡಿಕಂಡ್ ಹೇಳ್ತ್. ಆಗ ದ್ರೋಣಾಚಾರ್ಯ ಅಲ್ಲಿದ್ದ ಸ್ವಲ್ಪ ದರ್ಬೆ ಹುಲ್ಲುನ ಮಂತ್ರಿಸಿ ಅದರ್ಲಿ ಒಂದು ಹುಲ್ಲುನ ನೆಟ್ಟಂಗೆ ನೀರ್‌ಲಿ ಬಿದ್ದ ಚೆಂಡಿಗೆ ತಗಲುವಂಗೆ ಮಾಡಿ ಒಂದರ ಹಿಂದೆ ಒಂದೊಂದೇ ದರ್ಬೆನ ಬುಡ್‌ಕನ ಅದ್‌ಸರ್ಪಣಿ ಹಂಗೆ ಹೆಣ್‌ದ್ ಅದರ ತುದಿಗೆ ಕೈ ಹಾಕಿ ಚೆಂಡ್‌ನ ಹೊರಗೆ ತೆಗ್ತ್. ಹಾಂಗೆ ತೆಗ್ದದರ ಅಲ್ಲಿದ್ದವೆಲ್ಲಾ ನೋಡಿ ಬೆರಗಾದೊ. ಹಂಗೆನೇ ಯುಧಿಷ್ಠಿರನ ಉಂಗುರಸು ತೆಗಿಯಕುತ ಹೇಳ್‌ದೆ. ದ್ರೋಣಾಚಾರ್ಯರ್ ಅಲ್ಲಿದ್ದವರ ಹತ್ರಂದ ಒಂದ್ ಬಿಲ್ಲ್ ಮತ್ತೆ ಬಾಣನ ತಕಂಡ್ ಉಂಗುರಕ್ಕೆ ಗುರಿ ಇಟ್ಟ್ ಹೊಡೆಯಕನ ಉಂಗುರನು ಬಾಣದ ಜೊತೆಗೆ ಮೇಲೆ ಬಾತ್. ಅದರ್ನ ತೆಗ್ದ್ ಕೊಟ್ಟತ್. ಆಗ ಅವು ಓ ಹಾರಂವರೇ ನೀವು ಯಾರ್, ನಾವೇನಾರ್ ನಿಮ್ಗೆ ಮಾಡೊಕುತ ಕೇಳ್‌ಕನ ದ್ರೋಣಚಾರ್ಯರ್ ಹೇಳ್ದೊ. ಹೋಗಿ ನೀವು ಬೀಷ್ಮನ ಕೇಳಿ ನಾನ್ ಯಾರ್‌ತ. ಅವು ಹೇಳ್ವತ ಹೇಳ್ದೆ. ಆಗ ಭೀಷ್ಮಂಗೆ ದ್ರೋಣಚಾರ್ಯರ ಚಾರೆನ ಹೇಳ್‌ಕಾಕನ ಅವೇ ದ್ರೋಣ ಚಾರ್ಯತ ಅವರ್ನ ಅರಮನೆಗೆ ಬಾಳಾ ಮರ್ಯಾದೆಂದ ಬರಮಾಡಿಸಿಕಂಡ್ ದ್ರೋಣಾಚಾರ್ಯನ ಪಾಂಡವು ಕೌರವವುಕ್ಕೆ ವಿದ್ಯೆ ಕಲಿಸಕೆ ಸರಿಯಾದ ಗುರುತ ಗ್ಯಾನ ಮಾಡಿ ದ್ರೋಣಾಚಾರ್ಯನ ಕುರುವಂಶ ರಾಜಕುಮಾರರಿಗೆ ಗುರು ಆಗಿ ನೇಮಿಸಿದೊ.

ಕೌರವ ಮತ್ತೆ ಪಾಂಡವು ಬಹಳ ಬೇಗ ಯುದ್ಧ ವಿದ್ಯೆನೆಲ್ಲಾ ಕಲ್ತೊ. ದ್ರೋಣಚಾರ್ಯ ದ್ರುಪದನ ಹಿಡ್ದ್‌ತಾಕೆ ಕರ್ಣ ಮತ್ತೆ ಧುರ್ಯೋಧನ ಕಳ್‌ಸಿತ್. ಆದರೆ ಅವು ಇಬ್ಬರಿಗೆ 'ಹಿಡ್ ಕಂಡ್‌ಬಾಕ್ ಆತಿಲ್ಲೆ. ಆಗ ಅರ್ಜುನ ದ್ರುಪದನ ಹಿಡ್ ಕಂಡ್ ಬಾಕೆ ಕಳ್ಸಿದೊ. ಅರ್ಜುನ ಹೋಗಿ ದ್ರುಪದ ಮತ್ತೆ ಅವನ ಮಂತ್ರಿನ ಯುದ್ಧಲಿ ಸೋಲಿಸಿ ಅವರಿಬ್ಬರ್ನ ಹಿಡ್‌ಕಂಡ್ ಬಾತ್.

ದ್ರೋಣಾಚಾರ್ಯರ್ ನಗಾಡಿಕಂಡ್ ಓ ಮಹಾರಾಜ ನಾನ್ ಈಗ ನಿನ್ನ ರಾಜ್ಯನ ಗೆದ್ದೊಳೆ. ನಾನ್ ನಿನ್ನತ್ರ ಬಾಕನ ನೀನ್ ನಂಗೆ ಅವಮಾನ ಮಾಡಿ ಬಾಲ್ಯದ ಸೇಹಚಾರನ ಮರ್‌ತ್‌ನಾನ್ ನಿಂಗೆ ಸರಿ ಸಮಾನ ಇಲ್ಲೆ. ರಾಜ ರಾಜನೊಟ್ಟಿಗೆ ಸ್ನೇಹ ಮಾಡೊಕೆ ಹೊರ್ತುಕಮ್ಮಿ ಜನರ್ಲಿ ಅಲ್ಲತ್ತೇಳ್ದ್, ಈಗ ನಿನ್ನ ಇಡೀ ರಾಜನ ಗೆದ್ದೊಳೆ, ನೀನ್ ಹಿಂದೇ ಸ್ನೇಹಿತತ್ತೇಳಿ ನಿಂಗೆ ಅರ್ಧ ರಾಜ್ಯನ ಕೊಟ್ಟನೆ, ನಂಗೆ ಅರ್ಧ ರಾಜ್ಯ ಉಟ್ಟು. ಈಗ ನಾವಿಬ್ಬರು ಸಮಾನ ಆಗೋಳೋ. ದ್ರೋಣಚಾರ್ಯ ಗ್ಯಾನ ಮಾಡ್ಟ್ ಇಷ್ಟ್ ಹೇಳ್ದ್ ಸಾಕ್ ತ ಗ್ಯಾನ ಮಾಡ್ತ್.

ದ್ರುಪದ ಕಾಡಿಗೆ ಹೋಗಿ ತಪಸ್ಸ್ ಮಾಡಿ ದೇವರ್‌ನ ಬೇಡ್‌ತ್. ಅವಂಗೆ ಒಂದ ಗಂಡ್ ಒಂದು ಹೆಣ್ಣ್ ಮಗಹುಟ್ಟಿಕು ಹುಟ್ಟಿದ ಮಂಜ ದ್ರೋಣಚಾರ್ಯನ ಕೊಲ್ಲಕು. ಹುಟ್ಟಿದ ಮಗಳ್ನ ಅರ್ಜುನಂಗೆ ಕೊಡಕ್ಕುತ ಸಂಕಲ್ಪ ಮಾಡ್ತ್. ಅದೇ ರೀತಿ ದ್ರುಪದಂಗೆ ಮಂಜ ಹುಟ್ಟಿದು ದ್ರುಷ್ವ ದುಮ್ಯತ ಹೆಸರ್ ಹಾಕಿತ್. ಮಗಳಿಗೆ ದ್ರೌಪದಿತ ಹೆಸರ್ ಹಾಕಿ ಅವುಳು ಪಂಚ ಪಾಂಡವರ ಹೆಣ್ಣ್. ದ್ರುಷ್ವದುಮ್ಯ ಪಾಂಡವರ ಕಡೆ ಸೇರಿ ಕುರುಕ್ಷೇತ್ರ ಯುದ್ಧಲಿ ದ್ರೋಣನ ಕೊಂದತ್.

-ಮುಂದ್‌ವರ್ದದೆ.

ತಮ್ಮ ಹೃದಯದಲ್ಲಿ ನೋವು ಕಂಡವರು ಮಾತ್ರ ಬೇರೆಯವರ ದುಃಖಗಳನ್ನು ಅರ್ಥ ಮಾಡಿಕೊಳ್ಳಬಲ್ಲರು.

ಶುಭ ವಿವಾಹ

ಮಡಿಕೇರಿ ತಾಲ್ಲೂಕು ಪಾಲೂರು ಗ್ರಾಮದ ಅಚ್ಚುಡ ಪೂವಯ್ಯನವರ ಮಗ ಹರೀಶ್ BE ಎಂಬ ವರನಿಗೂ ಮಡಿಕೇರಿ ತಾಲ್ಲೂಕು ಹೆಮ್ಮತ್ತಾಳು ಗ್ರಾಮದ ಕೊಂಬಂಡ ಎಂ. ತಮ್ಮಯ್ಯನವರ ಮಗಳು ಚೈತ್ರ (MSW) ಪ್ರಿವಿಯಸ್ ಇವರಿಗೂ ದಿನಾಂಕ 2-5-2004 ರ ಭಾನುವಾರದಂದು ಮಡಿಕೇರಿಯಲ್ಲಿರುವ ರೋಟರಿ ಹಾಲ್‌ನಲ್ಲಿ ವಿಜೃಂಭಣೆಯಿಂದ ನಡೆಯಿತು.

ಮಡಿಕೇರಿ ನಿವಾಸಿ ಪರಿವಾರ ಸೋಮಣ್ಣನವರ ಮಗ ದಿಲೀಪ್‌ನಿಗೂ ವೀರಾಜಪೇಟೆ ತಾಲ್ಲೂಕಿನ ಸುಂಕದಕಟ್ಟೆ ನಿವಾಸಿ ಅರುಣಕುಂಜ ಬಾಲಕೃಷ್ಣನವರ ಪುತ್ರಿ ಲತಾಳಿಗೂ ದಿನಾಂಕ 2-5-2004 ರ ಭಾನುವಾರದಂದು ಮಡಿಕೇರಿ ಮೇಲಿನ ಗೌಡ ಸಮಾಜದಲ್ಲಿ ಸಾಂಗವಾಗಿ ನೆರವೇರಿತು.

ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಗ್ರಾಮದ ಕುಕ್ಕುನೂರು ಸೋಮಣ್ಣನವರ ಪುತ್ರ ಸುನೀಲ್‌ನಿಗೂ ಕುಶಾಲನಗರ ನಿವಾಸಿ ಕಾನೆಹಿತ್ಲು ಕಾಳಪ್ಪನವರ ಮಗಳು ರಶ್ಮಿಗೂ ದಿನಾಂಕ 16-5-2004 ರ ಭಾನುವಾರ ಕುಶಾಲನಗರ ಗೌಡ ಸಮಾಜದಲ್ಲಿ ಬಹು ವಿಜೃಂಭಣೆಯಿಂದ ನಡೆಯಿತು.

ಮಡಿಕೇರಿ ತಾಲ್ಲೂಕು ಮರಗೋಡು ಗ್ರಾಮದ ಪುಳಕಂಡ್ರ ಮುತ್ತಪ್ಪನವರ ಮಗ ಪ್ರದೀಪ್ BA, LL.M ನಿಗೂ ಸುಳ್ಯ ನಿವಾಸಿ ಪೊ. ಮಾವಂಜಿ ಬಾಲಕೃಷ್ಣನವರ ಪುತ್ರಿ ಪ್ರಿಯಾ (MA(English Lit) ಇವಳಿಗೂ ದಿನಾಂಕ 29-5-2004 ರ ಸೋಮವಾರ ಮಡಿಕೇರಿಯ ಕೆಳಗಿನ ಗೌಡ ಸಮಾಜದಲ್ಲಿ ಆರತಕ್ಷತೆ ನಡೆಯಿತು.

ಮಡಿಕೇರಿ ನಿವಾಸಿ ಪಾಣತ್ತಲೆ ಬಿದ್ದಪ್ಪನವರ ಮಗ ನಾಗೇಶ್‌ಕುಮಾರ್ ಎಂಬ ವರನಿಗೂ ಮತ್ತು ಮಡಿಕೇರಿಯಲ್ಲಿ ವಾಸ ವಾಗಿರುವ ಹೊಸೂರು ಗೋಪಾಲನವರ ಮಗಳು ಮಮತಾಳಿಗೂ ದಿನಾಂಕ 29-5-2004 ರ ಶನಿವಾರ ಮಡಿಕೇರಿಯಲ್ಲಿರುವ ಕೆಳಗಿನ ಗೌಡ ಸಮಾಜದಲ್ಲಿ ಮದುವೆಯು ಶೋಭಾಯಮಾನವಾಗಿ ನಡೆಯಿತು.

ಮದೆ ನಿವಾಸಿ ಪಟ್ಟಡ ಮಾದಪ್ಪನವರ ಮಗಳು ಶೃತಿ ಎಂಬ ವಧುವಿಗೂ ಕುಶಾಲನಗರ ಬಾಳುಗೋಡು ಲೇಟ್ ಉತ್ತಯ್ಯನವರ ಪುತ್ರ ಸಂತೋಷನಿಗೂ ದಿನಾಂಕ 9-5-2004 ರ ಭಾನುವಾರ ಕುಶಾಲನಗರ ಗೌಡ ಸಮಾಜದಲ್ಲಿ ವಿಜೃಂಭಣೆಯಿಂದ ನಡೆಯಿತು.

ಮೈಸೂರು ನಿವಾಸಿ ಬಿದಿರುಪಣೆ ದೇವಯ್ಯ ಮತ್ತು ಭವಾನಿ ದಂಪತಿಗಳ ಪುತ್ರಿ ಸುಷ್ಮಾ ಎಂಬ ವಧುವಿಗೂ ಮೂಡಿಗೇರೆ ತಾಲ್ಲೂಕು ಬೆಳಗೋಡು ನಿವಾಸಿ ಬಿ. ಎ. ಜಯರಾಂ ಮತ್ತು ಬಿ. ಕೆ. ತಾರಾಮಣಿಯವರ ಪುತ್ರ ಯಶವಂತ್ ಎಂಬ ವರನಿಗೂ ದಿನಾಂಕ 12-5-04 ರ ಬುಧವಾರ ಕರ್ನಾಟಕ ಪೋಲೀಸ್ ಭವನ ಲಲಿತಮಹಲ್ ರಸ್ತೆ, ಮೈಸೂರು ಇಲ್ಲಿ ಅದ್ದೂರಿಯಾಗಿ ನಡೆಯಿತು.

ಮೈಸೂರು ನಿವಾಸಿ ಕೂಡಕಂಡಿ ಬಸಪ್ಪನವರ ಮಗಳು ಜ್ಯೋತಿ ಎಂಬ ವಧುವಿಗೂ ಹಾಗೂ ಮೈಸೂರು ಕುವೆಂಪು ನಗರ ನಿವಾಸಿ ಲೇಟ್ ಮಂದಪ್ಪ ಮತ್ತು ಗಂಗಮ್ಮನವರ ಪುತ್ರ ಅಯ್ಯಣ್ಣನಿಗೂ ದಿನಾಂಕ 30-5-04 ರ ಭಾನುವಾರ ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಕೊಡಗು ಸಹಕಾರ ಸಂಘದಲ್ಲಿ ವೈಭವಯುತವಾಗಿ ನಡೆಯಿತು.

ಮದೆ ಗ್ರಾಮದ ದೇಶಕೋಡಿ ಬೆಳ್ಯಪ್ಪ ಮತ್ತು ಜಾನಕ್ಕಿ ಇವರ ಪುತ್ರ ದೇವಿ ಪ್ರಕಾಶ್ ಎಂಬ ವರನಿಗೂ ಮಡಿಕೇರಿ ನಿವಾಸಿ ಪಂಜಿಪಳ್ಳ ಮೋಹನ್ ದಂಪತಿಗಳ ಪುತ್ರಿ ಲೀಲಾಪ್ರಭ ಇವರ ವಿವಾಹವು ದಿನಂಕ 29-4-04 ರಂದು ಮಡಿಕೇರಿಯಲ್ಲಿರುವ ವೈತ್ರಿ ಭವನದಲ್ಲಿ ಬಾರಿ ವಿಜೃಂಭಣೆಯಿಂದಲೂ ಸಾಂಗವಾಗಿಯೂ ನಡೆಯಿತು.

ಕುಶಾಲನಗರ ನಿವಾಸಿ ಗುಡ್ಡನ ರಾಜುನವರ ಮಗಳು ಕುಸುಮ ಎಂಬ ವಧುವಿಗೂ ಬೆಂಗಳೂರು ನಿವಾಸಿ ಕೋಳಿಬೈಲು ಬೆಳ್ಳಿಯಪ್ಪ IAS Commissioner (Retd) ಇವರ ಮಗ ಲೋಕಪ್ರಿಯಾ ಎಂಬ ವರನಿಗೂ ದಿನಾಂಕ 21-5-04 ರ ಶುಕ್ರವಾರ ಕುಶಾಲನಗರ ಗೌಡ ಸಮಾಜದಲ್ಲಿ ಲಗ್ನ ಕಾರ್ಯವು ಬಾರಿ ಅದ್ದೂರಿಯಾಗಿ ನಡೆಯಿತು.

ಗಾಳಿಬೀಡು ನಿವಾಸಿ ಪೂಜಾರಿರ ಸೀತಮ್ಮ ಮತ್ತು ದಿ. ಮೊಣ್ಣಪ್ಪನವರ ಪುತ್ರ ಮಾಚಯ್ಯ (ನಂದ) ಅವರ ವಿವಾಹವು ಕಾಟಕೇರಿ ಗ್ರಾಮದ ಅಚ್ಚಲ್ಪಾಡಿ ಗೋಪಾಲ ಅವರ ಪುತ್ರಿ ಮೋಹಿನಿ (ಬೀನಾ) ಅವರೊಂದಿಗೆ ತಾ. 16-5-04 ರಂದು ಮಡಿಕೇರಿಯ ಮೇಲಿನ ಗೌಡ ಸಮಾಜದಲ್ಲಿ ನೆರವೇರಿತು

ಚೆಟ್ಟಿಮಾನಿಯ ಸಿಂಗತ್ತೂರು ಗ್ರಾಮದ ಕುದುಪಜೆ ಶ್ರೀ ಅಪ್ಪಾಜಿಯವರು ಪುತ್ರಿ ಆಶಾ ಮತ್ತು ಕಿರುಂದಾಡು ಗ್ರಾಮದ ಪಾರಾಣೆಯ ದೇವಜನ ಮುತ್ತಪ್ಪನವರ ದ್ವಿತೀಯ ಪುತ್ರ ಕುಮಾರ ಇವರ ವಿವಾಹವು ತಾ. 1-5-2004 ನೇ ಶನಿವಾರ ಮಡಿಕೇರಿಯ ಗೌಡ ಕಲ್ಯಾಣ ಮಂಟಪದಲ್ಲಿ ನೆರವೇರಿತು.

ತಿದ್ದುಪಡಿ

ಕೊಡಗು ಸಂಗಾತಿ, ಸಂಪುಟ 8, ಸಂಚಿಕೆ 3-4 ರಲ್ಲಿ ಬಿಟ್ಟುಹೋಗಿದ್ದುದನ್ನು ಓದುಗರು ದಯಮಾಡಿ ಸೇರಿಸಿ ಓದಿಕೊಳ್ಳುವುದು.

ಪುಟ - 4ರಲ್ಲಿ ವೇದಿಕೆಯಲ್ಲಿ ಜನಾಂಗ ಗಣ್ಯ ವ್ಯಕ್ತಿಗಳು........ ಹಾಗೂ ಕೊಡಗು ಗೌಡ ಸಮಾಜ, ಮಡಿಕೇರಿ, ಇದರ ಅಧ್ಯಕ್ಷರಾದ ಶ್ರೀ ಪೈಕೇರ ಅನಂತ್‌ರಾಮ್‌ನವರು ಉಪಸ್ಥಿತರಿದ್ದರು.

ಪುಟ 5 ರಲ್ಲಿ 20 ಲಕ್ಷದ ಮೊತ್ತವನ್ನು ಭರಿಸಲು ಹಗಲು ರಾತ್ರಿ ಬೆವರು ಸುರಿಸಿದ ಹಾಗೂ ವೀರಾಜಪೇಟೆ ಗೌಡ ಸಮಾಜದ ಉಪಾಧ್ಯಕ್ಷರಾದ ಕೋರಿಯಾರ್ ಆನಂದ್‌ನವರು, ಮತ್ತು ಕುಕ್ಕುನೂರು ನಾಣಯ್ಯನವರನ್ನು ಸಹ ನೆನಪಿಸಿ ಪ್ರಶಂಸಿಸಲಾಯಿತು. ಆ ಸಂಚಿಕೆಯಲ್ಲಿ ಈ ವಿಷಯವನ್ನು ಸೇರಿಸಿ ತಪ್ಪದೆ ಓದಿಕೊಳ್ಳಲು ಮರೆಯದಿರಿ. ತಿಳಿದಷ್ಟು ಮಾಹಿತಿ ಪ್ರಕಟಿಸಲಾಗಿದೆ.

-ಸಂಪಾದಕಿ.

ನಿಧನ

ಮಡಿಕೇರಿ ನಿವಾಸಿ ನಂಗಾರು ರಾಮಯ್ಯನವರು ದಿನಾಂಕ 26-5-2004ರ ಬುಧವಾರ ನಿಧನರಾದರು. ಶ್ರೀಯುತರಿಗೆ 67 ವರ್ಷ ಪ್ರಾಯವಾಗಿತ್ತು. ಮೃತರು ಇಬ್ಬರು ಪತ್ನಿಯರನ್ನು ನಾಲ್ಕು ಪುತ್ರರು ಹಾಗೂ ಮೂರು ಪುತ್ರಿಯರನ್ನು ಅಗಲಿದ್ದಾರೆ. ಮಡಿಕೇರಿಯಲ್ಲಿರುವ ಗೌಡ ರುದ್ರ ಭೂಮಿಯಲ್ಲಿ ಶವ ಸಂಸ್ಕಾರ ಜರುಗಿತು. ತಿಥಿ ಕರ್ಮಾಂತರವು ದಿನಾಂಕ 11-6-2004 ರ ಶುಕ್ರವಾರ ಮಡಿಕೇರಿ ಮೇಲಿನಗೌಡ ಸಮಾಜದಲ್ಲಿ ನಡೆಯಲಿದೆ.

ಬದುಕಿನ ಮೂರು ಮಹಾಶತ್ರುಗಳೆಂದರೆ, ಅವಿದ್ಯೆ, ಅನಾರೋಗ್ಯ ಮತ್ತು ದಾರಿದ್ರ್ಯ.





ಕೋಳುಮುಡಿಯನ ರಾಮಯ್ಯ ಕೋಳುಮುಡಿಯನ ಪಾರ್ವತಿ (ಕಾಮವ್ವ)

ಜನನ : 12-10-1929
ಮರಣ : 27-6-2000

ಜನನ : 20-10-1937
ಮರಣ : 13-5-2003

ಪುಣ್ಯ ಸ್ಮರಣೆ

ನೀವು ನಮ್ಮನ್ನು ಅಗಲಿದರೂ ನಾವುಗಳಿಗೆ ಮರೆಯಲು ಸಾಧ್ಯವಿಲ್ಲ. ನಿಮ್ಮ ನೆನಪು ಸದಾ ಮರುಕಳಿಸುತ್ತಿದ್ದು ನಿಮ್ಮ ಪ್ರೀತಿ, ವಿಶ್ವಾಸ, ಸ್ನೇಹಮಯ ಮಾರ್ಗದರ್ಶನ ನಾವುಗಳಿಗೆ ದಾರಿದೀಪವಾಗಿದೆ. ನಿಮ್ಮ ಆತ್ಮಕ್ಕೆ ಆ ಪರಮಾತ್ಮನು ಚಿರಶಾಂತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇವೆ.

ಮಗ : ಅನಂತ್‌ಕುಮಾರ್, ಸೊಸೆ :ರುಕ್ಮಿಣಿ, (ಪ್ರೇಮಾ),
ಮಗಳಂದಿಯರು, ಅಳಿಯಂದಿರು, ಮೊಮ್ಮಕ್ಕಳು. ದೂರವಾಣಿ: 08272/
265632 ಗಾಳಿಬೀಡು ಗ್ರಾಮ ಮತ್ತು ಅಂಚೆ, ಮಡಿಕೇರಿ
ತಾಲ್ಲೂಕು,ಕೊಡಗು



ಕುಂಜಿಲನ ಎಸ್. ದೇವಯ್ಯ
ಮರಣ : 28-6-2000

4 ನೇ ವರ್ಷದ ಪುಣ್ಯ ಸ್ಮರಣೆ

4 ವರ್ಷಗಳಿಂದ ನಿಮ್ಮ ಅಗಲಿಕೆಯನ್ನು ಮತ್ತು ನೀವು ನಮಗಾಗಿ ಶ್ರಮಿಸಿದ ನೆನಪುಗಳನ್ನು ಸದಾ ಸ್ಮರಿಸುತ್ತಿರುವ,

ಪ್ರಕಟಣೆ : ಕೆ.ಡಿ. ರಮೇಶ್, ನಂ.
979, 6ನೇ 'ಎ' ಮೈನ್,
ಹೆಚ್. ಎಂ.ಟಿ. ಲೇ ಔಟ್,
ಆರ್. ಟಿ.ನಗರ, ಬೆಂಗಳೂರು -32

ಪತ್ನಿ : ದೇವಮ್ಮ,
ಮಕ್ಕಳು, ಅಳಿಯಂದಿರು, ಸೊಸೆಯಂದಿರು
ಮತ್ತು ಮೊಮ್ಮಕ್ಕಳು : 080-23634001

ಪ್ರತಿಷ್ಠಿತ ಪೇರಿಯನ ಕ್ರಿಕೆಟ್ ಕಪ್- 2004



ಪರ್ಲಕೋಟಿ ತಂಡ - ವಿನ್ನರ್ಸ್







ಕೈಮಬಾವಿ
~~ಪರ್ಲಕೋಟಿ~~ ತಂಡ - ರನ್ನರ್ಸ್

ಮೂರನೇ - ಬಾಳಾಡಿ ತಂಡ,
ನಾಲ್ಕನೇ-ಪೋರೆ ಕುಂಜಿಲನ ತಂಡ

Reg. No. KA/SK/MYS/88/2003 - 05 RNI No. : 10-01-96 TCI Kar. 09592



ಡಾ. ಕುರುಂಜಿ ವೆಂಕಟ್ರಮಣ ಗೌಡರು ವಿರಾಜಪೇಟೆ ಗೌಡ ಸಮಾಜ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ರಿಬ್ಬನ್ ಕತ್ತರಿಸುವ ಮೂಲಕ ದಿನಾಂಕ 14-4-2004 ರಂದು ಉದ್ಘಾಟಿಸುತ್ತಿರುವುದು.



ಡಾ. ಶ್ರೀ ಕುರುಂಜಿಯವರನ್ನು ಶಾಲು ಹೊದಿಸಿ ಸನ್ಮಾನಿಸುತ್ತಿರುವುದು, ಗೌಡುದಾರೆ ಬಿದ್ದಪ್ಪ, ಮೂಡಗದ್ದೆ ರಾಮಕೃಷ್ಣ, ತೆಕ್ಕಡೆ ಗಣಪತಿ, ಮುಕ್ಕಾಟಿ ಈರಪ್ಪ, ಬಿಳಿಯನ ವಾಸು, ಚಂಡೀರ ಸುಂದರ, ಮುಕ್ಕಾಟಿ ಗಣಪತಿ, ಪಡಿಕಲ್ ಮಾದಪ್ಪ ಅಧ್ಯಕ್ಷರು ಹಾಗೂ ಬಾರಿಕೆ ಮನು ಸಂಘಟನ ಕಾರ್ಯದರ್ಶಿಯವರನ್ನು ಕಾಣಬಹುದು.



ಸಮಾರಂಭದ ವೇದಿಕೆಗೆ ಆಗಮಿಸುತ್ತಿರುವ ಕುರುಂಜಿಯವರನ್ನು ಕಳಸ ಹಿಡಿದು ಸ್ವಾಗತಿಸುತ್ತಿರುವ ಗೌಡ ನೀರೆಯರು.



ಸಮಾರಂಭದಲ್ಲಿ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿರುವ ಸಭಾ ಮಂಟಪ



ಡಾ. ಶ್ರೀ ಕುರುಂಜಿಯವರು ಜ್ಯೋತಿ ಬೆಳಗಿಸುದರ ಮೂಲಕ ಉದ್ಘಾಟಿಸುತ್ತಿರುವುದು. ಪಡಿಕಲ್ಲು ಮಾದಪ್ಪ ಅಧ್ಯಕ್ಷರು, ಮೂಡಗದ್ದೆ ರಾಮಕೃಷ್ಣ ಕಾರ್ಯದರ್ಶಿ, ಮಾಜಿ ಶಾಸಕ ದಂಬೆಕೊಡಿ ಮಾದಪ್ಪನವರನ್ನು ಚಿತ್ರದಲ್ಲಿ ಕಾಣಬಹುದು.



ಕುಳಿತಿರುವವರು ಬಿಳಿಯನ ವಾಸು, ಪೊಕ್ಕುಳಂಡ ಸುಬ್ಬಯ್ಯ, ಮೂಡಗದ್ದೆ ರಾಮಕೃಷ್ಣ, ಪಡಿಕಲ್ಲು ಮಾದಪ್ಪ ಡಾ. ಕುರುಂಜಿ ಪೊಕ್ಕುಳಂಡ್ರ ಪಾರ್ವತಿ, ಚೆಟ್ಟಿನೆರವನ ಬೋಜಮ್ಮ ಕುಕ್ಕುನೂರು ನಾಣಯ್ಯ ನಿಂತಿರುವವರು : ಬಾರಿಕೆ ಮನು, ಮುಕ್ಕಾಟೀರ ಗಣಪತಿ, ಚಂಡೀರ ಸುಂದರ, ಗೌಡುಧಾರೆ ಬಿದ್ದಪ್ಪ, ತೆಕ್ಕಡೆ ರಮೇಶ್, ಚಂಡೀರ ದೇವರಾಜ್, ತೆಕ್ಕಡ ಗಣಪತಿ, ಮುಕ್ಕಾರ ಈರಪ್ಪ.

Kodagu Sangathi Kannada Fortnightly Edited, Published, Printed by Pattada Sheelamani, # 12058 "Sangathi Nilaya", Vijayanagar IV Stage, II Phase, Hinkal Post, Mysore - 570017. ☎ : 0821/2404290.
And Printed at Sri Guru Raghavendra Printers, 489, Devamba Agrahara, K. R. Mohalla, Mysore - 24. ☎ : 0821/2431792.